



ಕರ್ನಾಟಕ ಸರ್ಕಾರ
Government of Karnataka



೨೦೨೧-೨೦೨೫

ಮಧ್ಯಮಾವಧಿ ವಿತ್ತೀಯ ಯೋಜನೆ

MEDIUM TERM FISCAL PLAN

2021-2025

(ಮಾರ್ಚ್ ೨೦೨೧ರಂದು ವಿಧಾನಮಂಡಲದಲ್ಲಿ ಮಂಡಿಸಿದಂತೆ)
(As Presented to the Legislature in March 2021)



ಕರ್ನಾಟಕ ಸರ್ಕಾರ
ಆರ್ಥಿಕ ಇಲಾಖೆ

ಮಧ್ಯಮಾವಧಿ ವಿತ್ತೀಯ ಯೋಜನೆ

2021-25

(2021 ರ- ಮಾರ್ಚ್ ತಿಂಗಳಲ್ಲಿ ವಿಧಾನಮಂಡಲದ ಮುಂದೆ ಮಂಡಿಸಿದಂತೆ)

ಮಧ್ಯಮಾವಧಿ ವಿತ್ತೀಯ ಯೋಜನೆ 2021-25

ಪರಿವಿಡಿ

ಮುನ್ನುಡಿ	
ಅಧ್ಯಾಯ 1-ಪೀಠಿಕೆ	
1.1	ರಾಷ್ಟೀಯ ಆರ್ಥಿಕ ಚಿತ್ರಣ
1.2	ಕರ್ನಾಟಕದ ಆರ್ಥಿಕ ಚಿತ್ರಣ
1.3	ಜಾಗತಿಕ ಆರ್ಥಿಕ ಚಿತ್ರಣ
1.4	ಜಿ.ಡಿ.ಪಿ ಬೆಳವಣಿಗೆ ದರದಲ್ಲಿನ ಪ್ರವೃತ್ತಿ
1.5	ಕರ್ನಾಟಕದ ವಿತ್ತೀಯ ನಿರ್ವಹಣೆ
1.6	ವಿತ್ತೀಯ ನಿರ್ವಹಣೆ ಪರಿಶೀಲನಾ ಸಮಿತಿ
ಅಧ್ಯಾಯ 2- ಸ್ಥೂಲ ಆರ್ಥಿಕ ದೃಷ್ಟಿಕೋನ	
2.1	ಕರ್ನಾಟಕ ರಾಜ್ಯದ ಒಟ್ಟು ಆಂತರಿಕ ಉತ್ಪನ್ನ (ಜಿ.ಎಸ್.ಡಿ.ಪಿ)
ಅಧ್ಯಾಯ 3- ವಿತ್ತೀಯ ನಿರ್ವಹಣೆಯ ಮೌಲ್ಯ ಮಾಪನ	
3.1	ವಿತ್ತೀಯ ಬಲವರ್ಧನೆ ಮಾರ್ಗಸೂಚಿ ಮತ್ತು ವಸ್ತು ಸ್ಥಿತಿ
3.2	ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಅಧಿನಿಯಮದಡಿ ಇತರೆ ಸಾಂಸ್ಥಿಕ ಸುಧಾರಣೆಗಳು
3.3	2019-20ಕ್ಕೆ ಪ್ರತಿಯಾಗಿ ಆರ್ಥಿಕ ವರ್ಷ 2020-21ರಲ್ಲಿ ರಾಜ್ಯದ ವಿತ್ತೀಯ ನಿರ್ವಹಣೆ
3.4	ಸ್ವೀಕೃತಿಗಳು, ವೆಚ್ಚಗಳು ಮತ್ತು ವಿತ್ತೀಯ ಸೂಚಕಗಳ ನಿರ್ವಹಣೆ (ಆರ್ಥಿಕ ವರ್ಷ 2017-18 ರಿಂದ 2020-21 ರವರೆಗೆ)
3.5	ವಿತ್ತೀಯ ನಿರ್ವಹಣೆ 2017-18 ರಿಂದ 2020-21
ಅಧ್ಯಾಯ 4- ರಾಜಸ್ವ ನಿರ್ವಹಣೆ ಮತ್ತು ಸುಧಾರಣೆಗಳು	
4.1	ತೆರಿಗೆ ನೀತಿ ಮತ್ತು ವ್ಯವಸ್ಥೆ
4.2	ತೆರಿಗೆ ಸಂಗ್ರಹಣೆ

4.3	ಪ್ರಮುಖ ಸ್ವಂತ ತೆರಿಗೆಗಳ ನಿರ್ವಹಣೆ	
	I.	ವಾಣಿಜ್ಯ ತೆರಿಗೆಗಳು
	II.	ರಾಜ್ಯ ಅಬಕಾರಿ
	III.	ಮುದ್ರಾಂಕ ಮತ್ತು ನೋಂದಣಿ
	IV.	ಮೋಟಾರು ವಾಹನ ತೆರಿಗೆಗಳು
4.4	ಉಪಕರ ಸ್ವೀಕೃತಿಗಳು	
4.5	ತೆರಿಗೆಯೇತರ ರಾಜಸ್ವಗಳು	
ಅಧ್ಯಾಯ 5- ವೆಚ್ಚ ನಿರ್ವಹಣೆ		
5.1	ಸರ್ಕಾರಿ ವೆಚ್ಚದಲ್ಲಿನ ಪ್ರವೃತ್ತಿಗಳು	
5.2	ರಾಜಸ್ವ ಮತ್ತು ಬಂಡವಾಳ ವೆಚ್ಚ	
5.3	ವಲಯವಾರು ಹಂಚಿಕೆಗಳು	
5.4	ಫಲಾನುಭವಿ ನಿರ್ದೇಶಿತ ಯೋಜನೆಗಳು ಮತ್ತು ಸಹಾಯಧನಗಳು	
5.5	ಸ್ಥಳೀಯ ಸಂಸ್ಥೆಗಳಿಗೆ ಸಂಪನ್ಮೂಲಗಳ ವರ್ಗಾವಣೆ	
5.6	ಬದ್ಧ ವೆಚ್ಚ	
5.7	ಅನುದಾನ ಬಿಡುಗಡೆ ಮಾಡಲು ಆಡಳಿತ ಇಲಾಖೆಗಳಿಗೆ ಅಧಿಕಾರದ ಪ್ರತ್ಯಾಯೋಜನೆ	
ಅಧ್ಯಾಯ 6- ಹೊಣೆಗಾರಿಕೆ ನಿರ್ವಹಣೆ		
6.1	ಋಣಗಳ ಒಟ್ಟಾರೆ ವಸ್ತುಸ್ಥಿತಿ	
6.2	ಋಣ ಸಂಯೋಜನೆ	
6.3	ಋಣ ನಿರ್ವಹಣೆ	
6.4	ಆಯವ್ಯಯೇತರ ಸಾಲಗಳು	
6.5	ರಾಜ್ಯ ಸರ್ಕಾರಿ ಹೂಡಿಕೆ ಪತ್ರಗಳ ಕಾಲಾವಧಿಯ ಚಿತ್ರಣ	
6.6	ಸಂಭಾವ್ಯ ಹೊಣೆಗಾರಿಕೆಗಳು	

6.7	ವಿಶೇಷ ಮತ್ತು ಸಾಮಾನ್ಯ ಅರ್ಥೋಪಾಯ ಮುಂಗಡಗಳು
6.8	ಸಾಲ ಪಡೆಯುವ ಕಾಲಾವಧಿ
ಅಧ್ಯಾಯ 7- ವ್ಯವಸ್ಥಿತ ಸುಧಾರಣೆಗಳು	
7.1	ವಾಣಿಜ್ಯ ತೆರಿಗೆ ಇಲಾಖೆ
7.2	ಖಜಾನೆ-2
7.3	ಅಬಕಾರಿ ಇಲಾಖೆ
ಅಧ್ಯಾಯ 8- ಮಧ್ಯಮಾವಧಿ ವಿತ್ತೀಯ ಯೋಜನೆಯ ಮುನ್ನಂದಾಜುಗಳು 2021-2025	
8.1	ಕೆಲವು ವಿತ್ತೀಯ ಸೂಚಕಗಳ ಅನುಸರಣೆಯ ಸಂಕ್ಷಿಪ್ತ ಮೌಲ್ಯಮಾಪನ
8.2	ರಾಜಸ್ವ ಸ್ವೀಕೃತಿ ಮತ್ತು ರಾಜಸ್ವ ವೆಚ್ಚಗಳ ಮಧ್ಯೆ ಸಮತೋಲನ
8.3	ಉತ್ಪಾದನಾ ಆಸ್ತಿಯನ್ನು ಸೃಜಿಸಲು ಸಾಲವನ್ನು ಒಳಗೊಂಡಂತೆ ಬಂಡವಾಳ ಸ್ವೀಕೃತಿಯ ಬಳಕೆ
ಮಧ್ಯಮಾವಧಿ ವಿತ್ತೀಯ ಯೋಜನೆ ಪರಿಕಲ್ಪನೆಗಳು 2021-25 (ಕೋಷ್ಟಕ-ಬಿ)	
ಮಧ್ಯಮಾವಧಿ ವಿತ್ತೀಯ ಯೋಜನೆ 2021-25 ರಲ್ಲಿ ಮುನ್ನಂದಾಜುಗಳಿಗೆ ಪರಿಗಣಿಸಿರುವ ಪರಿಕಲ್ಪನೆಗಳು	
ಲಗತ್ತಿಸಲಾದ ಕೋಷ್ಟಕಗಳು - ಕೆಎಫ್‌ಆರ್‌ಎ ಅಧಿನಿಯಮ ಪ್ರಕರಣ 5(2)(ಸಿ) ಪ್ರಕಾರದ ಅನುಬಂಧಗಳು.	

ಕೋಷ್ಟಕಗಳ ಪಟ್ಟಿ

ಕೋಷ್ಟಕ ಸಂಖ್ಯೆ	ವಿವರ
1	ಆರ್ಥಿಕ ಚಟುವಟಿಕೆಯ ಆಧಾರದ ಮೇಲೆ ಮೂಲ ದರಗಳಲ್ಲಿ ಒಟ್ಟು ಮೌಲ್ಯವರ್ಧನೆಯ ಮೊದಲನೇ ಮುಂಗಡ ಅಂದಾಜು (2011-12ರ ಸ್ಥಿರ ದರಗಳಲ್ಲಿ)
2	ಪ್ರಸಕ್ತ ಮಾರುಕಟ್ಟೆ ಬೆಲೆಗಳಲ್ಲಿ ಜಿ.ಎಸ್.ಡಿ.ಪಿ
3	ಭಾರತದ ಜಿ.ಡಿ.ಪಿ ಮತ್ತು ಕರ್ನಾಟಕದ ಜಿ.ಎಸ್.ಡಿ.ಪಿ.ಯ ವಾರ್ಷಿಕ ಬೆಳವಣಿಗೆ ದರಗಳ ಪ್ರವೃತ್ತಿ (ಸ್ಥಿರ ಬೆಲೆಗಳಲ್ಲಿ)
4	ವಿತ್ತೀಯ ನಿರ್ವಹಣೆ
5	ಜಿ.ಎಸ್.ಡಿ.ಪಿ.ಯ ವಲಯವಾರು ಪ್ರವೃತ್ತಿ (ಪ್ರಸಕ್ತ ದರಗಳಲ್ಲಿ)
6	ಜಿ.ಎಸ್.ಡಿ.ಪಿ.ಯ ವಲಯವಾರು ಪ್ರವೃತ್ತಿ (ಸ್ಥಿರ ದರಗಳಲ್ಲಿ)
7	ಕೆ.ಎಫ್.ಆರ್.ಎ. ವಿತ್ತೀಯ ಮಾನದಂಡಕ್ಕೆ ಅನುಸರಣೆ
8	ರಾಜ್ಯದ ವಿತ್ತೀಯ ನಿರ್ವಹಣೆ
9	ವಿತ್ತೀಯ ಕೊರತೆಯ ಪ್ರವೃತ್ತಿ
A	ವಿತ್ತೀಯ ನಿರ್ವಹಣೆ 2017-18 ರಿಂದ 2020-21
10	ರಾಜ್ಯದ ಸ್ವಂತ ತೆರಿಗೆಗಳಲ್ಲಿನ ಬಯೋನ್ಸಿ (Buoyancy)
11	ಆರ್ಥಿಕ ವರ್ಷ 2020-21ರಲ್ಲಿ ವಾಣಿಜ್ಯ ತೆರಿಗೆಗಳ ಪ್ರವೃತ್ತಿ
12	ಆರ್ಥಿಕ ವರ್ಷ 2020-21ರಲ್ಲಿ ಅಬಕಾರಿ ತೆರಿಗೆಗಳ ಪ್ರವೃತ್ತಿ
13	ಆರ್ಥಿಕ ವರ್ಷ 2020-21ರಲ್ಲಿ ಮುದ್ರಾಂಕ ಮತ್ತು ನೋಂದಣಿ ತೆರಿಗೆಯ ಪ್ರವೃತ್ತಿ
14	ಆರ್ಥಿಕ ವರ್ಷ 2020-21ರಲ್ಲಿ ಮೋಟಾರು ವಾಹನಗಳ ತೆರಿಗೆಯ ಪ್ರವೃತ್ತಿ
15	ಸೇವೆಗಳ ಮೇಲಿನ ವೆಚ್ಚ
16	ಪ್ರಮುಖ ಅಭಿವೃದ್ಧಿ ವಲಯಗಳಿಗೆ ಹಂಚಿಕೆ
17	ಸಹಾಯಧನ
18	ರಾಜಸ್ವ ಸ್ವೀಕೃತಿಗಳ ಅನುಪಾತವಾಗಿ ಬದ್ಧ ವೆಚ್ಚ
19	ಶೇಕಡವಾರು ವೆಚ್ಚ ಸಾಧನೆಯ ಪ್ರವೃತ್ತಿ
20	ಒಟ್ಟು ಸಾರ್ವಜನಿಕ ಋಣದ ಸಂಯೋಜನೆ
21	ಸರ್ಕಾರಿ ಖಾತರಿಗಳು
B	ಮಧ್ಯಮಾವಧಿ ವಿತ್ತೀಯ ಯೋಜನೆ ಪರಿಕಲ್ಪನೆಗಳು 2021-25

ಅನುಬಂಧಗಳ ಪಟ್ಟಿ

ವಿವರಣಾ ಪಟ್ಟಿ ಸಂಖ್ಯೆ	ವಿವರಣೆ
1	ಕಬ್ಬು ಖರೀದಿ ತೆರಿಗೆ ಮುಂದೂಡುವಿಕೆಯಡಿ ತೆರಿಗೆ ವೆಚ್ಚ/ ರಾಜಸ್ವ ಬಿಟ್ಟು ಕೊಟ್ಟಿರುವುದು
1A	2019-20ನೇ ಹಣಕಾಸು ವರ್ಷ ಮತ್ತು 2020-21ರ ಮೊದಲ ಮೂರು ತ್ರೈ ಮಾಸಿಕಗಳಿಗೆ ಸಂಬಂಧಿಸಿದಂತೆ ಕೈಬಿಡಲಾದ ತೆರಿಗೆ ವೆಚ್ಚ/ರಾಜಸ್ವದ ಬಗ್ಗೆ ಮಾಹಿತಿ
1B	ಮಾಹಿತಿ 1ಎ ರ ಸಾರಾಂಶ
1C	ಆರ್ಥಿಕ ವರ್ಷ 2019-20 ಮತ್ತು 2020-21ರ ಮೊದಲ ಮೂರು ತ್ರೈ ಮಾಸಿಕಗಳಿಗೆ ಸಂಬಂಧಿಸಿದ ತೆರಿಗೆ ವೆಚ್ಚ/ ಕೈಬಿಟ್ಟ ರಾಜಸ್ವ
2	ರಾಜ್ಯದ ಪ್ರಮುಖ ತೆರಿಗೆಗಳ ಅನುಸರಣೆಯ ವೆಚ್ಚ
3	ಪ್ರಮುಖ ಇಲಾಖೆಗಳ ಬಂಡವಾಳ ವೆಚ್ಚ ಮತ್ತು ಭೌತಿಕ ಆಸ್ತಿಗಳಿಂದಾಗಿ ರಾಜಸ್ವದ ಮೇಲೆ ಪರಿಣಾಮ
4	ಸರ್ಕಾರಿ ಜಮೀನು ವಿವರಗಳು
5	ಪ್ರಧಾನ ನೀತಿ ಬದಲಾವಣೆಯಿಂದ ಹಣಕಾಸು ವರ್ಷ 2020-21 ರಲ್ಲಿ ಮತ್ತು ಮುಂಬರುವ ಮೂರು ವರ್ಷಗಳ ಬದ್ಧ ವೆಚ್ಚಗಳು
6	ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಹೊಣೆಗಾರಿಕೆಗಳು

ಅನುಸರಣಾ ಹೇಳಿಕೆ

1. ಮಧ್ಯಮಾವಧಿ ವಿತ್ತೀಯ ಯೋಜನೆ 2021-25 ನ್ನು ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮ (2002)ರ 3ನೇ ಪ್ರಕರಣದ ಅನುಸಾರ ವಿಧಾನಮಂಡಲದ ಮುಂದೆ ಮಂಡಿಸಲಾಗಿದೆ.
2. ಅಧಿನಿಯಮದ 3ನೇ ಪ್ರಕರಣವು, ಮಧ್ಯಮಾವಧಿ ವಿತ್ತೀಯ ಯೋಜನೆಯು ಈ ಮುಂದಿನ ಅಂಶಗಳನ್ನು ಹೊಂದಿರಬೇಕೆಂದು ತಿಳಿಸುತ್ತದೆ. ಮಧ್ಯಮಾವಧಿ ವಿತ್ತೀಯ ಯೋಜನೆಯ ದಾಖಲೆಯು ಈ ಅಂಶಗಳನ್ನು ಒಳಗೊಂಡಿದ್ದು ಅವುಗಳು ಕೆಳಕಂಡಂತಿವೆ :
 - a. ಮಧ್ಯಮಾವಧಿ ವಿತ್ತೀಯ ಉದ್ದೇಶಗಳು (ಅಧ್ಯಾಯ 1,3,4,5,6,7 ಮತ್ತು 8)
 - b. ಹಿಂದಿನ ವರ್ಷದಲ್ಲಿ ವಿತ್ತೀಯ ಸೂಚಕಗಳನ್ನು ನಿಗದಿಪಡಿಸಿದಂತೆ ಕಾರ್ಯನಿರ್ವಹಣೆಯ ಮೌಲ್ಯಮಾಪನ (ಅಧ್ಯಾಯ 3)
 - c. ಆರ್ಥಿಕತೆಯಲ್ಲಿ ಇತ್ತೀಚಿನ ಬೆಳವಣಿಗೆಗಳು ಮತ್ತು ಅಭಿವೃದ್ಧಿಗೆ ಅವಕಾಶಗಳು (ಅಧ್ಯಾಯ 1 ಮತ್ತು 2)
 - d. ಸರ್ಕಾರವು ರೂಪಿಸಿರುವ ವಿತ್ತೀಯ ನೀತಿಗಳು ಮತ್ತು ಅವುಗಳ ಅನುಷ್ಠಾನಕ್ಕಾಗಿ ರಚಿಸಿದ ಕಾರ್ಯತಂತ್ರದ ಮೌಲ್ಯಮಾಪನ (ಅಧ್ಯಾಯ 4 ರಿಂದ 8)
 - e. ಮುಂದಿನ ನಾಲ್ಕು ವರ್ಷಗಳಿಗೆ ನಿಗದಿಪಡಿಸಿರುವ ಗುರಿಗಳು (ಅಧ್ಯಾಯ 8 ಮತ್ತು ಕೋಷ್ಟಕ ಬಿ)
 - f. ರಾಜಸ್ವ ಸ್ವೀಕೃತಿಗಳು ಮತ್ತು ರಾಜಸ್ವ ವೆಚ್ಚಗಳ ನಡುವಿನ ಸಮತೋಲನದ ಸಾಮರ್ಥ್ಯದ ಬಗ್ಗೆ ಮೌಲ್ಯಮಾಪನ ಮತ್ತು ಉತ್ಪಾದನಾ ಆಸ್ತಿಗಳನ್ನು ಸೃಜಿಸಲು ಸಾಲ ಪಡೆಯುವುದನ್ನು ಒಳಗೊಂಡಂತೆ ಬಂಡವಾಳ ಸ್ವೀಕೃತಿಯ ಬಳಕೆ (ಅಧ್ಯಾಯ-8)
3. ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಅಧಿನಿಯಮ ತಿದ್ದುಪಡಿ ಪ್ರಕರಣ 5(2) (ಸಿ) ಪ್ರಕಾರ ಪ್ರಕಟಣೆಗಳು(ಅನುಬಂಧದ ಪಟ್ಟಿಗಳು).
4. ಕೋಷ್ಟಕ ಎ - ಕಳೆದ ಮೂರು ಆರ್ಥಿಕ ವರ್ಷಗಳ ಹಾಗೂ ಆಯವ್ಯಯ 2020-21ರ ವಿತ್ತೀಯ ನಿರ್ವಹಣೆ.
5. ಕೋಷ್ಟಕ ಬಿ - ಆಯವ್ಯಯ ಅಂದಾಜು 2021-22ನ್ನು ಒಳಗೊಂಡಂತೆ ನಾಲ್ಕು ವರ್ಷಗಳ ವಿತ್ತೀಯ ಪರಿಕಲ್ಪನೆಗಳು.

2021-25 ರ ಮಧ್ಯಮಾವಧಿ ವಿತ್ತೀಯ ಯೋಜನೆ ಬಗ್ಗೆ ಮುನ್ನುಡಿ

ಕರ್ನಾಟಕ ಆರ್ಥಿಕ ಹೊಣೆಗಾರಿಕೆಗಳ ಅಧಿನಿಯಮ, 2002 ಮತ್ತು ಕರ್ನಾಟಕ ಆರ್ಥಿಕ ಹೊಣೆಗಾರಿಕೆ ನಿಯಮಗಳು, 2003ರ ಅನುಸಾರ 2021-25ರ ಮಧ್ಯಮಾವಧಿ ವಿತ್ತೀಯ ಯೋಜನೆಯನ್ನು ರಾಜ್ಯ ವಿಧಾನ ಮಂಡಲದ ಮುಂದೆ ಮಂಡಿಸಲಾಗುತ್ತಿದೆ. ಈ ದಾಖಲೆಯು ಪ್ರಾರಂಭದಲ್ಲಿನ ಅನುಸರಣಾ ಹೇಳಿಕೆಯು ಒಳಗೊಂಡಿರುವ ಪ್ರಮುಖ ಅಂಶಗಳ ಬಗ್ಗೆ ತಿಳಿಸುತ್ತದೆ. ರಾಜಸ್ವ ಹರಿವು ಮತ್ತು ವೆಚ್ಚದ ಹಂಚಿಕೆಗಳಲ್ಲಿನ ಪ್ರಮುಖ ಸವಾಲುಗಳನ್ನು ಮಧ್ಯಮಾವಧಿ ವಿತ್ತೀಯ ಯೋಜನೆ 2021-25ರಲ್ಲಿ ತಿಳಿಸಲಾಗಿದೆ.

ಕರ್ನಾಟಕ ಆರ್ಥಿಕ ಹೊಣೆಗಾರಿಕೆ (ತಿದ್ದುಪಡಿ) ಅಧಿನಿಯಮ, 2011ರ ತಿದ್ದುಪಡಿ ಪ್ರಕರಣ 5 ರ ಪ್ರಕಾರ ರಾಜ್ಯವು ವಿತ್ತೀಯ ಪಾರದರ್ಶಕತೆಯ ಕ್ರಮವಾಗಿ ಕೆಲವು ಹೆಚ್ಚುವರಿ ಮಾಹಿತಿಗಳನ್ನು ಬಹಿರಂಗಗೊಳಿಸಬೇಕಾಗಿದ್ದು, ಅವುಗಳನ್ನು ಪ್ರತ್ಯೇಕ ಅನುಬಂಧಗಳಾಗಿ ಈ ಮಧ್ಯಮಾವಧಿ ವಿತ್ತೀಯ ಯೋಜನೆಯ ದಾಖಲೆಯಲ್ಲಿ ಲಗತ್ತಿಸಲಾಗಿದೆ.

ಅಧ್ಯಾಯ-1

ಪೀಠಿಕೆ

ಭಾರತವು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಗಳಲ್ಲಿ ಒಂದಾಗಿದೆ. ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ ಮತ್ತು ವಿಶ್ವಬ್ಯಾಂಕ್‌ಗಳೆರಡೂ 2020-21ನೇ ಸಾಲಿನಲ್ಲಿ ಭಾರತವು ಅಂದಾಜು ಶೇ.5.8 ರಷ್ಟು ವೃದ್ಧಿಯಾಗಲಿದೆಯೆಂದು ಮುನ್ನಂದಾಜಿಸಿದ್ದವು. ಆದರೆ ಎಂದೂ ಕಂಡರಿಯದ ಅನಿರೀಕ್ಷಿತ ಕೋವಿಡ್-19 ಸಾಂಕ್ರಾಮಿಕವು ಈ ಎಲ್ಲಾ ಭವಿಷ್ಯದ ಗುರಿಗಳನ್ನು ವ್ಯತಿರಿಕ್ತಗೊಳಿಸಿಬಿಟ್ಟಿತು. ಈ ಕೋವಿಡ್ ಸಾಂಕ್ರಾಮಿಕವು ಜಗತ್ತಿನಾದ್ಯಂತ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರಿ ಜಾಗತಿಕ ಮಟ್ಟದಲ್ಲೇ ಆರ್ಥಿಕ ಕುಸಿತಕ್ಕೆ ಕಾರಣವಾಯಿತು. ಭಾರತದಲ್ಲಿ ಈ ಕರೋನ ವೈರಸ್ ದಾಳಿಯ ಪರಿಣಾಮವು ಕೇವಲ ಆರ್ಥಿಕ ಚಟುವಟಿಕೆ ವಿಷಯಗಳಿಗಷ್ಟೇ ಸೀಮಿತವಾಗದೆ ಜೀವಹಾನಿಗೂ ಕಾರಣವಾಯಿತು. ಬಹುತೇಕ ಎಲ್ಲಾ ವಲಯಗಳು ಈ ಸಾಂಕ್ರಾಮಿಕದ ಕಾರಣದಿಂದಾಗಿ ವ್ಯತಿರಿಕ್ತವಾಗಿ ತೊಂದರೆಗೊಳಗಾಗಿದೆ.


ಪ್ರತಿ ದಿನ ಏರುಗತಿಯಲ್ಲಿ ಸಾಗುತ್ತಿದ್ದ ಪ್ರಕರಣಗಳ ಕಾರಣದಿಂದ ಕೋವಿಡ್ ಕಾಣಿಸಿಕೊಂಡ ಮೂರು ತಿಂಗಳೊಳಗಾಗಿ ಅಂದರೆ ಮಾರ್ಚ್ 11, 2020ರಂದು ಈ ಆಘಾತಕಾರಿ ರೋಗವನ್ನು ಸಾಂಕ್ರಾಮಿಕವೆಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿತು.

ಭಾರತವು ಕೋವಿಡ್-19 ಎಂಬ ಸಾಂಕ್ರಾಮಿಕವನ್ನು ನಿಗ್ರಹಿಸಲು ದೇಶದಲ್ಲಿ ಆರಂಭಿಕ ಹಂತದಲ್ಲಿಯೇ ಅತ್ಯಂತ ಕಠಿಣವಾದ ಲಾಕ್‌ಡೌನ್ ಅನ್ನು ವಿಧಿಸಿತು. ಇದು ಸಾಂಕ್ರಾಮಿಕದ ಏರುವಿಕೆಯನ್ನು ತಗ್ಗಿಸಲು ದೇಶವನ್ನು ಶಕ್ತಿಗೊಳಿಸಿತಲ್ಲದೆ, ಆ ಮೂಲಕ ಆರೋಗ್ಯ ಮತ್ತು ಪರೀಕ್ಷಾ ಮೂಲಸೌಕರ್ಯಗಳನ್ನು ಹೆಚ್ಚಿಸಿಕೊಳ್ಳಲು ಅಗತ್ಯವಾದ ಸಮಯವನ್ನು ಒದಗಿಸಿತು. ಅಲ್ಪಾವಧಿಯಲ್ಲಿ ಸಾಂಕ್ರಾಮಿಕದ ವಿರುದ್ಧ ಹೋರಾಡಲು ಲಸಿಕೆಯನ್ನು ಅಭಿವೃದ್ಧಿಪಡಿಸುವಲ್ಲಿ ಭಾರತವು ಯಶಸ್ವಿಯಾಗಿದ್ದರೂ, ವೈರಸ್ ಸೃಷ್ಟಿಸಿರುವ ತಲ್ಲಣದ ಪರಿಣಾಮವು ಚೇತರಿಕೆಯ ಮೇಲೆ ಅಗಾಧ ಪ್ರಮಾಣದ ಪರಿಣಾಮವನ್ನೇ ಬೀರಿದೆ. ಲಾಕ್‌ಡೌನ್ ಕ್ರಮಗಳು ರಾಷ್ಟ್ರಾದ್ಯಂತ ಆರ್ಥಿಕ ಚಟುವಟಿಕೆಯನ್ನು ಸ್ಥಗಿತಗೊಳಿಸಿದ ಕಾರಣದಿಂದ ಹೂಡಿಕೆದಾರರ ಭವಿಷ್ಯದ ಯೋಜನೆಗಳು ಸ್ತಬ್ಧಗೊಂಡು, ಪೂರೈಕೆ ಬೇಡಿಕೆ ಏರಿಳಿತಗಳಲ್ಲಿ ಹಾಗೂ ಆಯವ್ಯಯ ಗುರಿಗಳನುಸಾರ ಆಗಬೇಕಾಗಿದ್ದ ರಾಜಸ್ವ ಸಂಗ್ರಹಣೆಯಲ್ಲಿ ತೀವ್ರ ಕುಸಿತ ಉಂಟಾಗಿದೆ.

2020-21ರ ರಾಜಸ್ವ ಹೆಚ್ಚುವರಿ ಆಯವ್ಯಯವನ್ನು ಮಂಡಿಸಿದ್ದಂಥ ಕರ್ನಾಟಕ ರಾಜ್ಯವು, ಲಾಕ್‌ಡೌನ್‌ನ ಕಟ್ಟುನಿಟ್ಟಾದ ಜಾರಿಯಿಂದಾಗಿ ಹಣಕಾಸು ವರ್ಷದ ಪ್ರಾರಂಭದಲ್ಲಿ ತಾನು ಅಂದಾಜಿಸಿದ ಸಂಗ್ರಹಣೆಯಲ್ಲಿ ಹಿನ್ನಡೆಯನ್ನು ಕಾಣುವಂತಾಗಿದೆ. ಆದರೆ ಭವಿಷ್ಯದಲ್ಲಿ ಉತ್ತಮ ದಿನಗಳ ನಿರೀಕ್ಷೆಯೊಂದಿಗೆ, ಸರ್ಕಾರವು ಈ ಸಾಂಕ್ರಾಮಿಕವನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಿ ಸಾರ್ವಜನಿಕರ ಕಲ್ಯಾಣವನ್ನು ಉತ್ತೇಜಿಸುವಂಥ ಕಾರ್ಯನಿರ್ವಹಣೆಗೆ ಬದ್ಧತೆಯೊಂದಿಗೆ ಮುಂದಾಗಿದೆ. ಪೂರ್ವನಿರ್ದೇಶನಗಳೇ ಇಲ್ಲದಂಥ ಈ ಸಂದಿಗ್ಧ ಸಂದರ್ಭದ ಹಿನ್ನೆಲೆಯಲ್ಲಿ, ಮಧ್ಯಮಾವಧಿ ಭವಿಷ್ಯಕ್ಕೆ ಸಂಬಂಧಿಸಿದಂತೆ ರಾಜ್ಯದ ವಿತ್ತೀಯ ರೂಪರೇಷೆಯನ್ನು ನಾವು ಪ್ರಸ್ತುತಪಡಿಸುತ್ತಿದ್ದೇವೆ.

1.1) ರಾಷ್ಟ್ರೀಯ ಆರ್ಥಿಕ ಚಿತ್ರಣ

1. 2020 ಬಹುತೇಕ 'ಎಲ್ಲವನ್ನೂ' ಬದಲಾಯಿಸಿ ಬಿಟ್ಟಿರುವ ವರ್ಷವಾಗಿದೆ. ಕೋವಿಡ್-19 ಸಾಂಕ್ರಾಮಿಕವು ಶತಮಾನಕ್ಕೆ ಒಮ್ಮೆ ಘಟಿಸುವ ಜಾಗತಿಕ ಬಿಕ್ಕಟ್ಟನ್ನು 2020 ರಲ್ಲಿ ಸೃಷ್ಟಿಸಿದೆ. ಶೇಕಡ 90 ರಷ್ಟು ದೇಶಗಳು ಅಸಾಧಾರಣ ಆರ್ಥಿಕ ಹಿಂಜರಿತಕ್ಕೆ ತುತ್ತಾಗಿರುವುದರಿಂದ ಒಟ್ಟು ದೇಶೀಯ ಉತ್ಪನ್ನದಲ್ಲಿನ ತಲಾದಾಯವು ಭಾರಿ ಕುಸಿತ ಕಾಣುವುದೆಂದು ನಿರೀಕ್ಷಿಸಲಾಗಿದೆ. ಸಾಂಕ್ರಾಮಿಕದ ಪ್ರಾರಂಭದಲ್ಲಿಯೇ ಹಿಂದೆಂದೂ ಕಾಣದ ರೀತಿಯಲ್ಲಿನ ಅನಿಶ್ಚಿತತೆಯನ್ನು ಎದುರಿಸಿದ ಭಾರತ ಭವಿಷ್ಯದ ಒಳಿತಿಗಾಗಿ ಸದ್ಯದ ನೋವನ್ನು ಸಹಿಸಿಕೊಳ್ಳುವ ದೃಢತೆಯಿಂದ ಜೀವಗಳನ್ನು ಮತ್ತು ಜೀವನೋಪಾಯನವನ್ನು ಉಳಿಸುವುದರ ಕಡೆಗೆ ತನ್ನ ಆದ್ಯ ಗಮನವನ್ನು ಹರಿಸಿತು.
2. ತ್ರೈಮಾಸಿಕ-1 ನ ಒಟ್ಟು ದೇಶೀಯ ಉತ್ಪನ್ನದಲ್ಲಿ (ಜಿ.ಡಿ.ಪಿ.) ಶೇಕಡಾ 23.9 ರಷ್ಟು ಕುಸಿತ ಕಂಡಿದ್ದು, ತ್ರೈಮಾಸಿಕ-2 ನಲ್ಲಿ ಚೇತರಿಕೆಯು ಶೇಕಡಾ 7.5 ರಷ್ಟಿದ್ದು ಮತ್ತು ಎಲ್ಲಾ ಪ್ರಮುಖ ಆರ್ಥಿಕ ಸೂಚ್ಯಂಕಗಳ ಚೇತರಿಕೆಯಿಂದ V-ಆಕಾರದ ಚೇತರಿಕೆಯನ್ನು ಕಾಣಬಹುದಾಗಿದೆ¹.



¹ ಆರ್ಥಿಕ ಸಮೀಕ್ಷೆ 2020-21

3. ಕೇಂದ್ರೀಯ ಸಾಂಖ್ಯಿಕ ಕಛೇರಿ (ಸಿಎಸ್‌ಒ), ಸಾಂಖ್ಯಿಕ ಕಾರ್ಯಕ್ರಮ ಅನುಷ್ಠಾನ ಮಂತ್ರಾಲಯ (ಎಮ್.ಒ.ಎಸ್.ಪಿ.ಐ) ಇದು ಬಿಡಗಡೆ ಮಾಡಿದ ಮೊದಲ ರಾಷ್ಟ್ರೀಯ ಆದಾಯ ಮುಂಗಡ ಅಂದಾಜುಗಳು 2020-21ರ ಪ್ರಕಾರ 2020-21ನೇ ಸಾಲಿನಲ್ಲಿ ಮೊದಲನೇ ಮುಂಗಡ ಅಂದಾಜುಗಳು, ಸಿ.ಎಸ್.ಓ., ಎಮ್.ಒ.ಎಸ್.ಪಿ.ಐ. (CSO, MoSPI)² ನೈಜ ಜಿ.ಡಿ.ಪಿ. ಅಥವಾ ಸ್ಥಿರ ಬೆಲೆಗಳಲ್ಲಿ (2011-12) ಜಿ.ಡಿ.ಪಿ.ಯು 31ನೇ ಮೇ 2020 ರಂದು ಬಿಡುಗಡೆ ಮಾಡಿದ 2019-20ನೇ ಸಾಲಿನ ರೂ.145.66 ಲಕ್ಷ ಕೋಟಿ ಜಿಡಿಪಿಯ ತಾತ್ಕಾಲಿಕ ಅಂದಾಜಿಗೆ ಪ್ರತಿಯಾಗಿ ರೂ.134.40 ಲಕ್ಷ ಕೋಟಿ ಮಟ್ಟವನ್ನು ತಲುಪುವ ಸಂಭವವಿದೆ. 2020-21ನೇ ಸಾಲಿನಲ್ಲಿ ನೈಜ ಜಿಡಿಪಿ ಯಲ್ಲಿನ ಬೆಳವಣಿಗೆಯು 2019-20ರಲ್ಲಿನ ಶೇ.4.2ರ ಬೆಳವಣಿಗೆ ದರಕ್ಕೆ ಹೋಲಿಸಿದರೆ ಶೇ. (-)7.7 ಎಂದು ಅಂದಾಜಿಸಲಾಗಿದೆ.

ಕೋಷ್ಟಕ -1		
ಆರ್ಥಿಕ ಚಟುವಟಿಕೆಯ ಆಧಾರದ ಮೇಲೆ ಮೂಲ ದರಗಳಲ್ಲಿ ಒಟ್ಟು ಮೌಲ್ಯವರ್ಧನೆಯ ಮೊದಲನೇ ಮುಂಗಡ ಅಂದಾಜು(2011-12ರ ಸ್ಥಿರ ದರಗಳಲ್ಲಿ)		
ಕೈಗಾರಿಕೆ	ಹಿಂದಿನ ವರ್ಷಗಳಿಗೆ ಹೋಲಿಸಿದರೆ ಶೇಕಡಾವಾರು ಬದಲಾವಣೆ	
	2019-20 (ತಾ.ಅಂ.)	2020-21 (1ನೇ.ಮು.ಅಂ.)
ಕೃಷಿ, ಅರಣ್ಯ ಮತ್ತು ಮೀನುಗಾರಿಕೆ	4.0%	3.4%
ಗಣಿಗಾರಿಕೆ ಮತ್ತು ಕಲ್ಲುಗಣಿಗಾರಿಕೆ	3.1%	-12.4%
ಉತ್ಪಾದನೆ	0.03%	-9.4%
ವಿದ್ಯುತ್, ಅನಿಲ, ನೀರು ಸರಬರಾಜು ಮತ್ತು ಇತರೆ ಉಪಯುಕ್ತ ಸೇವೆಗಳು	4.1%	2.7%
ನಿರ್ಮಾಣ	1.3%	-12.6%
ವ್ಯಾಪಾರ, ಹೋಟೆಲುಗಳು, ಸಾರಿಗೆ, ಸಂಪರ್ಕ ಮತ್ತು ಪ್ರಸಾರಣಕ್ಕೆ ಸಂಬಂಧಿಸಿದ ಸೇವೆಗಳು	3.6%	-21.4%
ಹಣಕಾಸು, ರಿಯಲ್ ಎಸ್ಟೇಟ್ ಮತ್ತು ವೃತ್ತಿಪರ ಸೇವೆಗಳು	4.6%	-0.8%
ಸಾರ್ವಜನಿಕ ಆಡಳಿತ, ರಕ್ಷಣೆ ಮತ್ತು ಇತರ ಸೇವೆಗಳು	10.0%	-3.7%
ಜಿ.ವಿ.ಎ. ಮೂಲ ದರಗಳಲ್ಲಿ	3.9%	-7.2%

ತಾ.ಅಂ.- ತಾತ್ಕಾಲಿಕಅಂದಾಜು, ಮು.ಅಂ. - ಮುಂಗಡಅಂದಾಜು

² ಮೊದಲನೇ ಮುಂಗಡ ಅಂದಾಜುಗಳು, ಸಾಂಖ್ಯಿಕ, ಯೋಜನೆ ಮತ್ತು ಕಾರ್ಯಕ್ರಮ ಸಂಯೋಜನೆ ಮಂತ್ರಾಲಯ.

1.2) ಕರ್ನಾಟಕದ ಆರ್ಥಿಕ ಚಿತ್ರಣ³

4. ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ 2020-21ನೇ ಸಾಲಿಗೆ ರಾಜ್ಯದ ಒಟ್ಟು ಆಂತರಿಕ ಉತ್ಪನ್ನವನ್ನು ಅಂದಾಜಿಸಿದೆ. ಕೋವಿಡ್-19 ಸಾಂಕ್ರಾಮಿಕವನ್ನು ನಿಯಂತ್ರಿಸಲು ತೆಗೆದುಕೊಂಡ ಲಾಕ್‌ಡೌನ್ ಕ್ರಮಗಳಿಂದಾಗಿ ರಾಜ್ಯದ ಜಿ.ಎಸ್.ಡಿ.ಪಿ ಬೆಳವಣಿಗೆಯು ಕಡಿಮೆಯಾಗಿರುತ್ತದೆ. ಪ್ರಸ್ತುತ ದರಗಳಲ್ಲಿ ಕರ್ನಾಟಕ ರಾಜ್ಯದ ಒಟ್ಟು ಆಂತರಿಕ ಉತ್ಪನ್ನವು ಶೇ.2.2ರ ಬೆಳವಣಿಗೆಯೊಂದಿಗೆ 16,65,320 ಕೋಟಿ ರೂಪಾಯಿಗಳನ್ನು ತಲುಪಲಿದೆ ಎಂದು ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ಮುಂಗಡ ಅಂದಾಜುಗಳಲ್ಲಿ ತಿಳಿಸಿದೆ. 2020-21ನೇ ಸಾಲಿನಲ್ಲಿ ಕೋವಿಡ್-19 ಸಾಂಕ್ರಾಮಿಕ ಮತ್ತು ಉತ್ತರ ಕರ್ನಾಟಕದಲ್ಲಿನ ನೆರೆ ಹಾವಳಿಯ ಹೊರತಾಗಿಯೂ, ಕೃಷಿ ವಲಯದಲ್ಲಿ ಶೇ.6.4ರ ಗಣನೀಯ ಬೆಳವಣಿಗೆ ಉಂಟಾಗಿದೆ. ಉದ್ಯಮ ವಲಯವು (ಗಣಿಗಾರಿಕೆ & ಕಲ್ಲುಗಣಿಗಾರಿಕೆ, ತಯಾರಿಕೆ, ನಿರ್ಮಾಣ ಮತ್ತು ವಿದ್ಯುಚ್ಛಕ್ತಿ, ಅನಿಲ & ನೀರು ಸರಬರಾಜುಗಳನ್ನು ಒಳಗೊಂಡಂತೆ) 2019-20ನೇ ಸಾಲಿನ ಶೇ.0.1 ಬೆಳವಣಿಗೆಗೆ ಪ್ರತಿಯಾಗಿ 2020-21ರಲ್ಲಿ (-) ಶೇ.5.1 ಕುಸಿತ ಹೊಂದುವುದೆಂದು ನಿರೀಕ್ಷಿಸಲಾಗಿದೆ. ಸೇವಾ ವಲಯವು 2019-20ರ ಸಾಲಿನಲ್ಲಿನ ಶೇ.6.7ರ ಬೆಳವಣಿಗೆಗೆ ಹೋಲಿಸಿದರೆ 2020-21ನೇ ಸಾಲಿನಲ್ಲಿ ಶೇ.(-) 3.1ರಷ್ಟು ಕುಸಿತವನ್ನು ಹೊಂದುವುದೆಂದು ನಿರೀಕ್ಷಿಸಲಾಗಿದೆ.
5. ಭಾರತ ಸರ್ಕಾರವು 2020-21ನೇ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ, ರಾಜ್ಯದ ಜಿ.ಎಸ್.ಡಿ.ಪಿ ಯಾಗಿ 18,03,609 ಕೋಟಿ ರೂಪಾಯಿಗಳ ಸಂಖ್ಯೆಯನ್ನು ಶ್ರುತಪಡಿಸಿದೆ ಮತ್ತು ಸದರಿ ಮೊತ್ತವನ್ನು ವಿತ್ತೀಯ ಮಾನದಂಡಗಳ ಮೌಲ್ಯ ನಿರ್ಣಯಕ್ಕಾಗಿ ಬಳಸಬಹುದು ಎಂದೂ ಸಹ ನಿರ್ದೇಶಿಸಿದೆ. 2020-21ರಲ್ಲಿ ಕೋವಿಡ್-19ನ ಪರಿಣಾಮದಿಂದಾಗಿ ಆರ್ಥಿಕತೆಯು ಕುಸಿತವುಂಟಾಗಿದೆ. ಈ ಮೊದಲು ಅಂದಾಜಿಸಿದಂತೆ ಧನಾತ್ಮಕ ಬೆಳವಣಿಗೆಯ ಬದಲಾಗಿ, ಆರ್ಥಿಕತೆಯು 2020-21ರಲ್ಲಿ ಮಂದಗತಿಯಲ್ಲಿ ಸಾಗುತ್ತಿದೆ. ಆರ್ಥಿಕ ಚಟುವಟಿಕೆಯ ಪುನರಾರಂಭದೊಂದಿಗೆ ಮತ್ತು ಭಾರತ ಸರ್ಕಾರ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ಆರಂಭಿಸಿದ ವಿತ್ತೀಯ ಕ್ರಮಗಳಿಂದಾಗಿ V-ಆಕಾರದ ಚೇತರಿಕೆಯನ್ನು ನಿರೀಕ್ಷಿಸಲಾಗಿದೆ. 15ನೇ ಹಣಕಾಸು ಆಯೋಗವು ಅದರ ಅಂತಿಮ ವರದಿಯಲ್ಲಿ ರಾಜ್ಯದ ಜಿ.ಎಸ್.ಡಿ.ಪಿ. ಯನ್ನು 17,02,227 ಕೋಟಿ ರೂ.ಗಳೆಂದು ಮುನ್ನಂದಾಜಿಸಿದೆ. ಆದ್ದರಿಂದ ನಾವು 2021-22ನೇ ಸಾಲಿನ ಜಿ.ಎಸ್.ಡಿ.ಪಿ. ಯಾಗಿ ಅದನ್ನೇ ಅಳವಡಿಸಿಕೊಂಡಿದ್ದೇವೆ.

³ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ

ಕೋಷ್ಟಕ-2		
ಪ್ರಸಕ್ತ ಮಾರುಕಟ್ಟೆ ಬೆಲೆಗಳಲ್ಲಿ ಜಿ.ಎಸ್.ಡಿ.ಪಿ.		(ರೂ.ಕೋಟಿಗಳಲ್ಲಿ)
ವರ್ಷ	ಭಾರತ ಸರ್ಕಾರದ ಹಣಕಾಸು ಮಂತ್ರಾಲಯವು ತಿಳಿಸಿರುವ ಪ್ರಕಾರ	ಆಯವ್ಯಯ ಅಂದಾಜುಗಳಲ್ಲಿ ಅಳವಡಿಸಿಕೊಂಡಂತೆ
2020-21	18,03,609	18,05,742
2021-22	-	17,02,227

1.3) ಜಾಗತಿಕ ಆರ್ಥಿಕ ಚಿತ್ರಣ⁴

- ಇತ್ತೀಚಿನ ಲಸಿಕೆ ಅನ್ವೇಷಣೆ ಈ ವರ್ಷದ ನಂತರದಲ್ಲಿ ಸಾಂಕ್ರಾಮಿಕದಲ್ಲಿನ ಬದಲಾವಣೆಯ ಭರವಸೆಗಳನ್ನು ಮೂಡಿಸಿದರೂ ಸಹ ಹೊಸ ಅಲೆಗಳು ಮತ್ತು ವೈರಸ್‌ನ ಹೊಸ ರೂಪಾಂತರಗಳು ಸಕಾರಾತ್ಮಕ ದೃಷ್ಟಿಕೋನಕ್ಕೆ ಸಂಬಂಧಿಸಿದಂತೆ ಸವಾಲೊಡ್ಡುತ್ತವೆ. ಆರ್ಥಿಕ ಅಸ್ಥಿರತೆಯ ನಡುವೆಯು ಸಹ ಜಾಗತಿಕ ಆರ್ಥಿಕತೆಯು 2021ರಲ್ಲಿ ಶೇ. 5.5ರಷ್ಟು ಮತ್ತು 2022ರಲ್ಲಿ ಶೇ. 4.2 ರಷ್ಟು ಬೆಳೆಯುವ ನಿರೀಕ್ಷೆ ಇದೆ. ಹಿಂದಿನ ಅಂದಾಜುಗಳು, ಲಸಿಕೆಯ ಅನ್ವೇಷಣೆ ಪ್ರಭಾವ ಮತ್ತು ಬೃಹತ್ ಆರ್ಥಿಕತೆಗಳಲ್ಲಿನ ಹೆಚ್ಚುವರಿ ನೀತಿ ಬೆಂಬಲವನ್ನು ಆಧರಿಸಿ 2021ರ ಅಂದಾಜನ್ನು ಶೇ. 0.3 ರವೆಗೆ ಪರಿಷ್ಕರಿಸಲಾಗಿದೆ.
- 2020ರ ಅಂದಾಜು ಬೆಳವಣಿಗೆಯಲ್ಲಿ ಗಂಭೀರ ಕುಸಿತ ಕಂಡಿದ್ದು, ಇದರಿಂದ ಮಹಿಳೆಯರು, ಯುವ ಸಮೂಹ, ಬಡವರು, ಅನೌಪಚಾರಿಕ ನಿಯೋಜನೆ ಮತ್ತು ಸಂಪರ್ಕ-ಪ್ರೋತ್ಸಾಹಕ ವಲಯಗಳಲ್ಲಿ ಕಾರ್ಯನಿರ್ವಹಿಸುವವರ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ತೀವ್ರವಾಗಿಸಿದೆ. 2020ರ ಜಾಗತಿಕ ಬೆಳವಣಿಗೆಯ ಕುಸಿತವು ಶೇ.3.5ರಲ್ಲಿ ಅಂದಾಜಿಸಿದ್ದು, ಹಿಂದಿನ ಅಂದಾಜಿನಲ್ಲಿ ಅಂದಾಜಿಸಿದ್ದಕ್ಕಿಂತ ಶೇ.0.9 ಸಂಖ್ಯಾಂಶ ಹೆಚ್ಚಾಗಿದೆ (2020ರ ದ್ವಿತೀಯಾರ್ಧದಲ್ಲಿ ನಿರೀಕ್ಷಿಸಿದ ವೇಗಗತಿಗಿಂತ ಪ್ರಬಲವಾಗಿ ಪ್ರತಿಬಿಂಬಿಸುತ್ತದೆ).
- ವೈದ್ಯಕೀಯ ನೆರವು, ನೀತಿ ಬೆಂಬಲದ ಪರಿಣಾಮ, ವಿದೇಶಿ ವಿತ್ತೀಯ ಹೊರ ಹರಿವಿಕೆ ಅವಕಾಶ ಮತ್ತು ಬಿಕ್ಕಟ್ಟಿನಿಂದ ಹೊರಬರಲು ರಚನಾತ್ಮಕ ಗುಣ ಲಕ್ಷಣಗಳನ್ನು ಆಧಾರಿಸಿ ಆರ್ಥಿಕತೆಯ ಚೇತರಿಕೆಯನ್ನು ಅಂದಾಜಿಸಬಹುದಾಗಿದೆ.

⁴ ವಿಶ್ವ ಆರ್ಥಿಕ ದೃಷ್ಟಿಕೋನ, ಐಎಂಎಫ್ 2021.

1.4) ಒಟ್ಟು ದೇಶೀಯ ಉತ್ಪನ್ನ ಬೆಳವಣಿಗೆ ದರಗಳಲ್ಲಿ ಪ್ರವೃತ್ತಿಗಳು

9. ಭಾರತದ ಒಟ್ಟು ದೇಶೀಯ ಉತ್ಪನ್ನ ಮತ್ತು ಕರ್ನಾಟಕದ ಜಿ.ಎಸ್.ಡಿ.ಪಿ.ಯ ವಾರ್ಷಿಕ ಬೆಳವಣಿಗೆಯ ದರದಲ್ಲಿ ಪ್ರವೃತ್ತಿಗಳನ್ನು ಕೋಷ್ಟಕ-3ರಲ್ಲಿ ತೋರಿಸಲಾಗಿದೆ. ಇದು ರಾಜ್ಯದ ಜಿ.ಎಸ್.ಡಿ.ಪಿ. ಬೆಳವಣಿಗೆಯು ದೇಶದ ಬೆಳವಣಿಗೆಗಿಂತ ಉತ್ತಮವಾಗಿದೆ ಎಂದು ತೋರಿಸುತ್ತದೆ.

ಕೋಷ್ಟಕ-3				
ಭಾರತದ ಜಿ.ಡಿ.ಪಿ ಮತ್ತು ಕರ್ನಾಟಕದ ಜಿ.ಎಸ್.ಡಿ.ಪಿ.ಯ ಬೆಳವಣಿಗೆ ದರಗಳ ಪ್ರವೃತ್ತಿ (ಸ್ಥಿರ ಬೆಲೆಗಳಲ್ಲಿ)				
	2017-18 3ನೇ ಪ.ಅಂ.	2018-19 2ನೇ ಪ.ಅಂ.	2019-20 1ನೇ ಪ.ಅಂ.	2020-21 ಮು.ಅಂ.
ಭಾರತದ ಜಿ.ಡಿ.ಪಿ.	6.8	6.5	4.0	-7.7
ಕರ್ನಾಟಕದ ಜಿ.ಎಸ್.ಡಿ.ಪಿ.	8.6	6.5	5.0	-2.6

ಮು.ಅಂ.- ಮುಂಗಡ ಅಂದಾಜು, 1ನೇ.ಪ.ಅಂ-1ನೇ ಪರಿಷ್ಕೃತ ಅಂದಾಜು, 2ನೇ.ಪ.ಅಂ.-2ನೇ ಪರಿಷ್ಕೃತ ಅಂದಾಜು, 3ನೇ.ಪ.ಅಂ.-3ನೇ ಪರಿಷ್ಕೃತ ಅಂದಾಜು

1.5) ಕರ್ನಾಟಕದ ವಿತ್ತೀಯ ನಿರ್ವಹಣೆ

10. ರಾಜಸ್ವ ಹೆಚ್ಚುವರಿ ಮತ್ತು ವಿತ್ತೀಯ ಕೊರತೆಗಳಿಗೆ ಸಂಬಂಧಿಸಿದ ವಿತ್ತೀಯ ಮಾನದಂಡಗಳನ್ನು ಕುರಿತ ರಾಜ್ಯದ ನಿರ್ವಹಣೆಯು ಪರಿಷ್ಕೃತ ಅಂದಾಜುಗಳಿಂದ ಕಂಡು ಬಂದಂತೆ ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮದ ಮಿತಿಗಳೊಳಗಿರುತ್ತವೆ. ಭಾರತ ಸರ್ಕಾರವು ಕೋವಿಡ್-19 ಪರಿಣಾಮದಿಂದಾಗಿ ರಾಜಸ್ವ ಕುಸಿತದಿಂದ ಹೊರಬರಲು 2020-21ರಲ್ಲಿ ರಾಜ್ಯಗಳ ಜಿ.ಎಸ್.ಡಿ.ಪಿ.ಯ ಶೇ.2 ರಷ್ಟನ್ನು ಹೆಚ್ಚುವರಿ ಸಾಲ ಪಡೆಯಲು ರಾಜ್ಯಗಳಿಗೆ ಅನುಮತಿಯನ್ನು ನೀಡಿದೆ. ತದನುಸಾರವಾಗಿ, ಕರ್ನಾಟಕ ಸರ್ಕಾರವು 2020-21ರ ವಿಧಾನ ಮಂಡಲದ ಅನುಮೋದನೆಯೊಂದಿಗೆ ಜಿ.ಎಸ್.ಡಿ.ಪಿ.ಯ ಶೇ.3 ರಿಂದ 5 ರವರೆಗಿನ ವಿತ್ತೀಯ ಕೊರತೆಯನ್ನು ಹೆಚ್ಚಿಸಲು ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮ 2002ಕ್ಕೆ ತಿದ್ದುಪಡಿ ಮಾಡಿದೆ.

ಕೋಷ್ಟಕ - 4							
ವಿತ್ತೀಯ ನಿರ್ವಹಣೆ (ರೂ. ಕೋಟಿಗಳಲ್ಲಿ)							
ವಿಷಯ	2014-15	2015-16	2016-17	2017-18	2018-19	2019-20	2020-21 ಪ.ಅಂ.
ಜಿ.ಎಸ್.ಡಿ.ಪಿ.	6,85,207	7,35,975	11,17,334	13,10,879	14,08,112	16,98,685	18,03,609
ವಿತ್ತೀಯಕೊರತೆ	19,577	19,169	28,665	31,101	38,442	38,166	58,321
ಜಿ.ಎಸ್.ಡಿ.ಪಿ.ಯ ಶೇ.ವಾರು ಪ್ರಮಾಣದಲ್ಲಿ ವಿತ್ತೀಯಕೊರತೆ	2.86%	2.60%	2.57%	2.37%	2.73%	2.25%	3.23%
ರಾಜಸ್ವ ಹೆಚ್ಚುವರಿ	528	1,789	1,293	4,517	679	1,185	-19486

1.6) ವಿತ್ತೀಯ ನಿರ್ವಹಣೆ ಪರಿಶೀಲನಾ ಸಮಿತಿ

11. ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮ 2002ರ ಮೂಲಕ ನಿಗದಿಪಡಿಸಲಾದಂತೆ ವಿತ್ತೀಯ ನಿರ್ವಹಣಾ ಪುನರ್ ಪರಿಶೀಲನಾ ಸಮಿತಿಯನ್ನು ರಚಿಸಿದ್ದು, ಈ ಸಮಿತಿಯು ರಾಜ್ಯದ ಹಣಕಾಸು ಮತ್ತು ಋಣದ ಸ್ಥಿತಿಗತಿಯ ಬಗ್ಗೆ ಪುನರವಲೋಕಿಸಿ ಕರ್ನಾಟಕ ಆರ್ಥಿಕ ಇಲಾಖೆ ಗೊತ್ತುಪಡಿಸಿದ ಮಾನದಂಡಗಳಿಗೆ ಬದ್ಧವಾಗಿರಲು ಅನುಸರಿಸಬೇಕಾದ ಪರಿಹಾರೋಪಾಯಗಳ ಬಗ್ಗೆ ಹಣಕಾಸು ಸಚಿವರಿಗೆ ಸಲಹೆ ನೀಡುತ್ತದೆ. ಅದರಂತೆ ಎಫ್.ಎಂ.ಆರ್.ಸಿ. ಯು ಫೆಬ್ರವರಿ 2021 ರಂದು ಸಭೆ ಸೇರಿತು ಮತ್ತು ಪ್ರಸ್ತುತ ಹಾಗೂ ಮುನ್ನಂದಾಜಿಸಿದ ವಿತ್ತೀಯ ಸ್ಥಿತಿಗತಿಯ ಬಗ್ಗೆ ಪರಿಶೀಲಿಸಿತು.
12. 2020-21ನೇ ಸಾಲಿನಲ್ಲಿ ಕೋವಿಡ್-19 ನ ಸಾಂಕ್ರಾಮಿಕದ ಕಾರಣದಿಂದ ವಿಧಿಸಲಾಗಿದ್ದ ಲಾಕ್‌ಡೌನ್‌ನಿಂದಾಗಿ ರಾಜಸ್ವ ಸ್ವೀಕೃತಿಗಳಲ್ಲಿ ಭಾರಿ ಕುಸಿತ ಉಂಟಾಗಿದೆ ಎಂದು ಚರ್ಚೆಯು ಅಂಗೀಕರಿಸಿತು. ಸಮಿತಿಯು, ರಾಜ್ಯಗಳ ಜಿ.ಎಸ್.ಡಿ.ಪಿ.ಯ ಶೇ.2ರಷ್ಟು ಹೆಚ್ಚುವರಿ ಸಾಲವನ್ನು ಪಡೆಯುವ ಮೂಲಕ ಅವುಗಳ ಬದ್ಧವೆಚ್ಚವನ್ನು ಭರಿಸಲು ರಾಜ್ಯಗಳಿಗೆ ಬೆಂಬಲ ನೀಡಲು ಕೇಂದ್ರ ಸರ್ಕಾರದಿಂದ ನೀಡಲಾದ ಅನುಮತಿಯ ಕುರಿತು ಸಹ ಪುನರ್ ಪರಿಶೀಲಿಸಿತು. ತದನುಸಾರವಾಗಿ, ಕರ್ನಾಟಕ ಸರ್ಕಾರವು, 2020-21ನೇ ಸಾಲಿನ ಶಾಸಕಾಂಗದ ಅನುಮೋದನೆಯೊಂದಿಗೆ ಜಿ.ಎಸ್.ಡಿ.ಪಿ.ಯ ಶೇ.3 ರಿಂದ ಶೇ.5ರವರೆಗೆ ವಿತ್ತೀಯ ಕೊರತೆಯನ್ನು ಹೆಚ್ಚಿಸಲು ಕೆ.ಎಫ್.ಆರ್. ಅಧಿನಿಯಮ, 2002 ನ್ನು ತಿದ್ದುಪಡಿ ಮಾಡಿದೆ. ರಾಜಸ್ವ ಸಂಗ್ರಹಣೆಯಲ್ಲಿ ಪ್ರಸ್ತುತ ಇಳಿಕೆಯು ಕೇವಲ 2020-21ರ ಬೆಳವಣಿಗೆ ನಿರೀಕ್ಷೆಗಳನ್ನು ದುರ್ಬಲಗೊಳಿಸುವುದು ಮಾತ್ರವಲ್ಲದೆ ಇದು ಮುಂದಿನ ಹಣಕಾಸು ವರ್ಷದ ಮೇಲೂ ಸಹ ಪರಿಣಾಮವನ್ನು ಉಂಟು ಮಾಡುತ್ತದೆ ಎಂದು ಸಮಿತಿಯು ಪುನರ್ ಪರಿಶೀಲಿಸಿತು. ಆದ್ದರಿಂದ ರಾಜ್ಯದ ವಿತ್ತೀಯ ಕೊರತೆ, ರಾಜಸ್ವ ಕೊರತೆ ಮತ್ತು ಒಟ್ಟು ಬಾಕಿ ಉಳಿದ ಹೊಣೆಗಾರಿಕೆಗಳ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ. ಈ ಹಿನ್ನೆಲೆಯಲ್ಲಿ ಸಮಿತಿಯು 2020-21ನೇ ಸಾಲಿನ ಹಣಕಾಸು ವರ್ಷದ ವಿತ್ತೀಯ ಪರಿಸ್ಥಿತಿ ಹಾಗೂ 2021-22ನೇ ಹಣಕಾಸು ವರ್ಷದ ಅಂದಾಜುಗಳ ಕುರಿತು ವಿವರವಾಗಿ ಪರಿಶೀಲಿಸಿತು ಹಾಗೂ ಈ ಕೆಳಕಂಡ ಅಂಶಗಳ ಕುರಿತು ಪರಿಹಾರ ಸೂಚಿಸಿತು.
13. ಸಮಿತಿಯು 2020-21ನೇ ಆರ್ಥಿಕ ವರ್ಷದಲ್ಲಿ ರಾಜ್ಯವು ಸಾಧಿಸಿದ ಸ್ವೀಕೃತಿಗಳು ಮತ್ತು ವೆಚ್ಚದ ಕುರಿತು ಪರಿಶೀಲಿಸಿತು ಮತ್ತು ರಾಜ್ಯದ ವಿತ್ತೀಯ ಸ್ಥಿತಿಗತಿಯನ್ನು ಗಮನಿಸಿತು. ಕೋವಿಡ್-19 ಸಾಂಕ್ರಾಮಿಕವನ್ನು ಎದುರಿಸಲು ರಾಷ್ಟ್ರದಾದ್ಯಂತ ವಿಧಿಸಿದ್ದ ಲಾಕ್‌ಡೌನ್‌ನ ಕಾರಣದಿಂದಾಗಿ ರಾಜಸ್ವ ಸಂಗ್ರಹಣೆಗಳಲ್ಲಿ

ಕುಸಿತವನ್ನು ಸಮಿತಿಯು ಗಮನಿಸಿದೆ. ಆರ್ಥಿಕ ಚೇತರಿಕೆಯು ಪೂರ್ವ ಲಾಕ್‌ಡೌನ್ ಹಂತಗಳಲ್ಲಿ ತಲುಪಲು ಸಮಯ ತೆಗೆದುಕೊಳ್ಳುತ್ತದೆ ಎಂದೂ ಸಹ ಸಮಿತಿಯು ಗಮನಿಸಿದೆ.

14. 2020-21ನೇ ಹಣಕಾಸು ವರ್ಷದ ಜನವರಿ 2021ರವರೆಗೂ ಸಾಧಿಸಿದ ಸಂಗ್ರಹಣೆಗಳನ್ನು ಒಳಗೊಂಡಂತೆ 2019-20ನೇ ಹಣಕಾಸು ವರ್ಷಕ್ಕೆ ಸಂಬಂಧಿಸಿದ ತೆರಿಗೆ ಸಂಗ್ರಹಣೆಯನ್ನು ಸಮಿತಿಯು ಪುನರ್ರಿಶೀಲಿಸಿದೆ. ಅದರಂತೆ ಜನವರಿ 2021ರವರೆಗೆ 1,49,933 ಕೋಟಿ ರೂಪಾಯಿಗಳ ಆಯವ್ಯಯ ಗುರಿಗೆ ಪ್ರತಿಯಾಗಿ ರಾಜ್ಯದಿಂದ ಸಂಗ್ರಹಣೆಯಾದ ರಾಜಸ್ವ ಸ್ವೀಕೃತಿಗಳು ಕೇವಲ 1,19,091 ಕೋಟಿ ರೂ.ಗಳಿಗೆ ತಲುಪಿವೆ. ಈ ಇಳಿಕೆ/ಕುಸಿತದಿಂದ ಹೊರಬರಲು ರಾಜ್ಯವು ಬದ್ಧ ವೆಚ್ಚಗಳನ್ನು ಭರಿಸಲು 57,000 ಕೋಟಿ ರೂ.ಗಳ ಸಾಲವನ್ನು ಮಾಡಿದೆ.
15. ಹೆಚ್ಚಿನ ಸಂಪನ್ಮೂಲಗಳನ್ನು ಸಜ್ಜುಗೊಳಿಸಲು ಸಮಿತಿಯು ಮುದ್ರಾಂಕ ಮತ್ತು ನೋಂದಣಿಯನ್ನು ಪುನರ್‌ಪರಿಶೀಲಿಸಲು ಸಲಹೆ ನೀಡಿದೆ. ಆದ್ದರಿಂದ ಶುಲ್ಕ ಸಂಗ್ರಹಣೆಯಲ್ಲಿ ಸುಧಾರಣೆಯಿರುತ್ತದೆ ಮತ್ತು ಮುಂದಿನ ದಿನಗಳಲ್ಲಿ ಒಟ್ಟಾರೆ ರಾಜಸ್ವ ಸಂಗ್ರಹಣೆಗಳಲ್ಲಿ ಸುಧಾರಣೆಯನ್ನು ಸಹ ಮಾಡಬಹುದು.
16. ಸಮಿತಿಯು ಸರ್ಕಾರದಿಂದ ವಿತರಿಸಿದ ಸಾಲಗಳು ಮತ್ತು ಮುಂಗಡಗಳಲ್ಲಿ ನಿಧಾನಗತಿಯ ವಸೂಲಾತಿಯನ್ನು ಗುರುತಿಸಿದೆ. ಸಾಲಗಳ ವಸೂಲಿಗಾಗಿ ಕೈಗೊಳ್ಳಲಾಗುತ್ತಿರುವ ಕ್ರಮಗಳು ಮತ್ತು ಎಲ್ಲಾ ಹೊಣೆಗಾರಿಕೆಗಳ ನಿರ್ವಹಣೆ ಮತ್ತು ಮೇಲ್ವಿಚಾರಣೆಗೆ ಅಭಿವೃದ್ಧಿಪಡಿಸಲಾದ ಖಜಾನೆ-2ರ ಆಸ್ತಿಗಳು ಮತ್ತು ಹೊಣೆಗಾರಿಕೆ ನಿರ್ವಹಣಾ ತಂತ್ರಾಂಶದ (Assets and Liability Management) ಕುರಿತು ಆರ್ಥಿಕ ಇಲಾಖೆಯು ಸಮಿತಿಯ ಗಮನಕ್ಕೆ ತಂದಿದೆ.
17. ಆಡಳಿತಾತ್ಮಕ ಇಲಾಖೆಗಳಿಂದ ನಿಯತ ಮತ್ತು ನಿಯತಕಾಲಿಕ ಮೇಲ್ವಿಚಾರಣೆಯ ಕೊರತೆ ಹಾಗೂ ನಿಯತಕಾಲಿಕವಾಗಿ ಬಳಕೆದಾರ ಶುಲ್ಕಗಳನ್ನು ಪರಿಷ್ಕರಣೆ ಮಾಡದೆ ಇರುವುದು ತೆರಿಗೆಯೇತರ ರಾಜಸ್ವದಲ್ಲಿ ನಿಧಾನಗತಿಯ ಬೆಳವಣಿಗೆಗೆ ಮುಖ್ಯ ಕಾರಣವೆಂದು ಸಮಿತಿಯು ಪುನರ್ರಿಶೀಲಿಸಿದೆ. ಆರ್ಥಿಕ ಇಲಾಖೆಯು ಪ್ರಸಕ್ತ ಹಣಕಾಸಿನ ವರ್ಷದಲ್ಲಿ ಸಭೆಗಳನ್ನು ನಡೆಸಿದೆ ಮತ್ತು 3 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ದರಗಳನ್ನು ಪರಿಷ್ಕರಿಸಲು ಸಂಬಂಧಿತ ಎಲ್ಲಾ ಆಡಳಿತಾತ್ಮಕ ಇಲಾಖೆಗಳಿಗೆ ಸೂಚನೆಗಳನ್ನು ನೀಡಿದೆ.
18. 2020-21ನೇ ಸಾಲಿನಲ್ಲಿ ಸ್ವೀಕೃತಿಗಳ ಇಳಿಕೆಯಾದ ಕಾರಣದಿಂದ ಮತ್ತು ಮುಂಬರುವ ವರ್ಷಗಳಲ್ಲಿ ಬದ್ಧ ವೆಚ್ಚದ ಹೆಚ್ಚಳದ ಕಾರಣದಿಂದಾಗಿ ದೀರ್ಘಾವಧಿಯ ಸುಧಾರಣೆಗಳನ್ನು ಕೈಗೆತ್ತಿಕೊಳ್ಳದ ಹೊರತು

ಎಫ್.ಆರ್.ಬಿ.ಎಂ ಮಾನದಂಡಗಳಿಗೆ ಹೊಂದಿಕೊಳ್ಳುವುದು ಕಷ್ಟವಾಗುತ್ತದೆ. ಆದ್ದರಿಂದ ಯೋಜನೆಗಳನ್ನು ತರ್ಕಬದ್ಧವಾಗಿಸಲು ಕೆಲವು ಇಲಾಖೆಗಳ ಪುನಾರಚನೆ ಮತ್ತು ವಿಲೀನ ಮತ್ತು ವಿವಿಧ ಇಲಾಖೆಗಳಲ್ಲಿನ ಅನಗತ್ಯ ಹುದ್ದೆಗಳನ್ನು ರದ್ದುಗೊಳಿಸುವುದೂ ಸಹ ಅತ್ಯಗತ್ಯವಾಗಿದೆ.

19. ವೆಚ್ಚವನ್ನು ಕಡಿಮೆ ಮಾಡಲು ಇರುವ ಒಂದು ಪ್ರಮುಖ ಮಾರ್ಗವೆಂದರೆ 20 ಕೋಟಿಗಳಿಗಿಂತ ಕಡಿಮೆ ಗಾತ್ರದ ಯೋಜನೆಗಳನ್ನು ಪುನರ್ವಿಲೀನಿಸುವುದು ಮತ್ತು ಅವುಗಳನ್ನು ಮುಂಬರುವ ಹಣಕಾಸು ವರ್ಷದಿಂದ ರದ್ದುಗೊಳಿಸುವುದಾಗಿದೆ ಎಂದು ಸಮಿತಿಯು ಸಲಹೆ ನೀಡಿದೆ.

ಅಧ್ಯಾಯ 2
ಸ್ಥೂಲ ಆರ್ಥಿಕ ದೃಷ್ಟಿಕೋನ

2.1) ಕರ್ನಾಟಕ ರಾಜ್ಯದ ಒಟ್ಟು ಆಂತರಿಕ ಉತ್ಪನ್ನ (ಜಿ.ಎಸ್.ಡಿ.ಪಿ)

20.ಕೋಷ್ಟಕ-5ರಲ್ಲಿ ಜಿ.ಎಸ್.ಡಿ.ಪಿಯ ವಲಯವಾರು ಪ್ರವೃತ್ತಿಯನ್ನು, ವಿವಿಧ ವಲಯಗಳ ಶೇಕಡಾ ಪ್ರಮಾಣದ ಪಾಲು ಮತ್ತು ಪ್ರಸಕ್ತ ದರಗಳಲ್ಲಿ ಜಿ.ಎಸ್.ಡಿ.ಪಿಯ ಬೆಳವಣಿಗೆಯೊಂದಿಗೆ ತೋರಿಸಲಾಗಿದೆ.

ಕೋಷ್ಟಕ - 5					
ಜಿ.ಎಸ್.ಡಿ.ಪಿಯ ವಲಯವಾರು ಪ್ರವೃತ್ತಿ (ಪ್ರಸಕ್ತ ದರಗಳಲ್ಲಿ)					(ಕೋಟಿ ರೂ.ಗಳಲ್ಲಿ)
ವಲಯಗಳು	2016-17	2017-18	2018-19 2ನೇ ಪ.ಅಂ.	2019-20 1ನೇ ಪ.ಅಂ.	2020-21 ಮು.ಅಂ.
ಪ್ರಾಥಮಿಕ	125852	159058	162506	187789	204387
ದ್ವಿತೀಯ	261729	280543	307697	309299	295784
ತೃತೀಯ	695814	763162	873388	971711	994428
ಒಟ್ಟಾರೆ ಮೌಲ್ಯ ವರ್ಧನೆ (ಮೂಲ ದರಗಳಲ್ಲಿ)	1083394	1202763	1343592	1468799	1494598
ಉತ್ಪನ್ನಗಳ ತೆರಿಗೆಗಳು	146461	156691	175957	192376	201967
ಉತ್ಪನ್ನಗಳ ಸಹಾಯಧನ	22248	22539	28925	32248	31246
ಜಿ.ಎಸ್.ಡಿ.ಪಿ. ಮಾರುಕಟ್ಟೆ ದರಗಳಲ್ಲಿ (ಮೌಲ್ಯ ವರ್ಧನೆ +ಉ.ತೆ.-ಉ.ಸ)	1207608	1336914	1490624	1628928	1665320
ಒಟ್ಟು ಮೌಲ್ಯ ವರ್ಧನೆಗೆ ವಿವಿಧ ವಲಯಗಳಶೇಕಡಾವಾರು ಪಾಲು					
ಪ್ರಾಥಮಿಕ	11.62	13.22	12.09	12.79	13.68
ದ್ವಿತೀಯ	24.16	23.32	22.90	21.06	19.79
ತೃತೀಯ	64.23	63.45	65.00	66.16	66.53
ಒಟ್ಟು	100.00	100.00	100.00	100.00	100.00
ಒಟ್ಟಾರೆ ಮೌಲ್ಯ ವರ್ಧನೆಯಲ್ಲಿವಿವಿಧ ವಲಯಗಳ ವಾರ್ಷಿಕ ಬೆಳವಣಿಗೆ					
I ಕೃಷಿ	5.9	26.0	2.0	16.7	10.0
II ಕೈಗಾರಿಕೆ	18.5	7.8	9.5	0.4	-4.7
III ಸೇವೆಗಳು	15.3	9.7	14.4	11.3	2.3
ಜಿ.ಎಸ್.ಡಿ.ಪಿ. ಬೆಳವಣಿಗೆ ದರ ಪ್ರಸಕ್ತ ದರಗಳಲ್ಲಿ	15.5	10.7	11.5	9.3	2.2

ಮು.ಅಂ.- ಮುಂಗಡ ಅಂದಾಜು, 1ನೇ.ಪ.ಅಂ-1ನೇ ಪರಿಷ್ಕೃತ ಅಂದಾಜು, 2ನೇ.ಪ.ಅಂ.-2ನೇ ಪರಿಷ್ಕೃತ ಅಂದಾಜು

21. ಕೋಷ್ಟಕ-6ರಲ್ಲಿ ಜಿ.ಎಸ್.ಡಿ.ಪಿಯ ವಲಯವಾರು ಪ್ರವೃತ್ತಿಯನ್ನು ಸ್ಥಿರ ದರಗಳಲ್ಲಿ ತೋರಿಸಲಾಗಿದೆ.

ಕೋಷ್ಟಕ - 6					
ಜಿ.ಎಸ್.ಡಿ.ಪಿಯ ವಲಯವಾರು ಪ್ರವೃತ್ತಿ (ಸ್ಥಿರ ದರಗಳಲ್ಲಿ)					(ಕೋಟಿ ರೂ.ಗಳಲ್ಲಿ)
ವಲಯಗಳು	2016-17	2017-18	2018-19 2ನೇ ಪ.ಅಂ.	2019-20 1ನೇ ಪ.ಅಂ.	2020-21 ಮು.ಅಂ.
ಪ್ರಾಥಮಿಕ	83023	99299	95887	106603	112640
ದ್ವಿತೀಯ	234008	240668	252706	252984	239827
ತೃತೀಯ	528164	563001	612068	653277	633322
ಒಟ್ಟಾರೆ ಮೌಲ್ಯ ವರ್ಧನೆ (ಮೂಲ ದರಗಳಲ್ಲಿ)	845196	902967	960661	1012863	985789
ಉತ್ಪನ್ನಗಳ ತೆರಿಗೆಗಳು	113935	136816	149291	153155	148638
ಉತ್ಪನ್ನಗಳ ಸಹಾಯಧನ	17357	16921	20681	22238	20609
ಜಿ.ಎಸ್.ಡಿ.ಪಿ. ಮಾರುಕಟ್ಟೆ ದರಗಳಲ್ಲಿ (ಮೌಲ್ಯ ವರ್ಧನೆ +ಉ.ತೆ.-ಉ.ಸ)	941774	1022862	1089271	1143781	1113818
ಒಟ್ಟು ಮೌಲ್ಯ ವರ್ಧನೆಗೆ ವಿವಿಧ ವಲಯಗಳ ಶೇಕಡಾವಾರು ಪಾಲು					
ಪ್ರಾಥಮಿಕ	9.82	11.00	9.98	10.52	11.43
ದ್ವಿತೀಯ	27.69	26.65	26.31	24.98	24.33
ತೃತೀಯ	62.49	62.35	63.71	64.50	64.25
ಒಟ್ಟು	100.00	100.00	100.00	100.00	100.00
ಒಟ್ಟಾರೆ ಮೌಲ್ಯ ವರ್ಧನೆಯಲ್ಲಿ ವಿವಿಧ ವಲಯಗಳ ವಾರ್ಷಿಕ ಬೆಳವಣಿಗೆ					
ಕೃಷಿ	3.1	22.0	-3.6	12.3	6.4
ಕೈಗಾರಿಕೆ	16.4	2.7	4.8	0.1	-5.1
ಸೇವೆಗಳು	11.3	6.6	8.7	6.7	-3.1
ಜಿ.ಎಸ್.ಡಿ.ಪಿ. ಬೆಳವಣಿಗೆ ದರ ಸ್ಥಿರ ದರಗಳಲ್ಲಿ	13.3	8.6	6.5	5.0	-2.6

ಮು.ಅಂ.- ಮುಂಗಡ ಅಂದಾಜು, 1ನೇ.ಪ.ಅಂ-1ನೇ ಪರಿಷ್ಕೃತ ಅಂದಾಜು, 2ನೇ.ಪ.ಅಂ.-2ನೇ ಪರಿಷ್ಕೃತ ಅಂದಾಜು

ಅಧ್ಯಾಯ - 3

ವಿತ್ತೀಯ ನಿರ್ವಹಣೆಯ ಮೌಲ್ಯ ಮಾಪನ

3.1) ವಿತ್ತೀಯ ಬಲವರ್ಧನೆ ಮಾರ್ಗಸೂಚಿ ಮತ್ತು ವಸ್ತು ಸ್ಥಿತಿ

22. ರಾಜ್ಯವು ಅನುಸರಿಸಬೇಕಾಗಿರುವ ಪ್ರಮುಖ ವಿತ್ತೀಯ ಮತ್ತು ಋಣದ ಮಾನದಂಡಗಳಿಗೆ ಪ್ರತಿಯಾಗಿ ರಾಜ್ಯದ ಅನುಸರಣಾ ಮಾಹಿತಿಯ ವಿವರಗಳನ್ನು ಕೆಳಗಿನ ಕೋಷ್ಟಕ-7ರಲ್ಲಿ ತೋರಿಸಲಾಗಿದೆ.

ಕೋಷ್ಟಕ-7		
ಕೆ.ಎಫ್.ಆರ್.ಎ. ವಿತ್ತೀಯ ಮಾನದಂಡಕ್ಕೆ ಅನುಸರಣೆ		
ವಿವರಗಳು	ಶಾಸನಬದ್ಧ ಮಾನದಂಡ	ರಾಜ್ಯದ ಅನುಸರಣೆ
ರಾಜಸ್ವ ಕೊರತೆ	ರಾಜಸ್ವ ಕೊರತೆಯನ್ನು 31.3.2006 ರ ಹೊತ್ತಿಗೆ ಶೂನ್ಯಕ್ಕೆ ಇಳಿಸುವುದು	2004-05ರಲ್ಲಿಯೇ ಗುರಿಯನ್ನು ಸಾಧಿಸಲಾಗಿದೆ. ಆನಂತರದಲ್ಲಿ ರಾಜಸ್ವ ಹೆಚ್ಚುವರಿಯನ್ನು ಕಾಯ್ದುಕೊಳ್ಳಲಾಗಿದೆ.
ವಿತ್ತೀಯ ಕೊರತೆ	ಜೆ.ಎಸ್.ಡಿ.ಪಿಯ ಶೇ.3ಕ್ಕಿಂತ ಅಧಿಕಗೊಳ್ಳದಂತೆ 31.03.2006ರೊಳಗೆ ವಿತ್ತೀಯ ಕೊರತೆಯನ್ನು ಇಳಿಸುವುದು.	2004-05ರಿಂದಲೂ ವಿತ್ತೀಯ ಕೊರತೆಯನ್ನು ಶೇ 3 ಕ್ಕಿಂತ ಕಡಿಮೆ ಮಟ್ಟದಲ್ಲಿ ಕಾಯ್ದುಕೊಳ್ಳಲಾಗಿದೆ.*
ಜೆ.ಎಸ್.ಡಿ.ಪಿಗೆ ಒಟ್ಟು ಹೊಣೆಗಾರಿಕೆ	ಒಟ್ಟು ಹೊಣೆಗಾರಿಕೆ ಹಾಗೂ ಜೆ.ಎಸ್.ಡಿ.ಪಿಯ ಅನುಪಾತವು ಶೇ.25 ನ್ನು ಮೀರದಿರುವುದು.	ಆರ್ಥಿಕ ವರ್ಷ 2010-11ರಲ್ಲಿಯೇ ಈ ಗುರಿಯನ್ನು ಸಾಧಿಸಲಾಗಿದೆ ಮತ್ತು ಅದನ್ನು ಕಾಯ್ದುಕೊಳ್ಳಲಾಗಿದೆ.
ಬಾಕಿ ಉಳಿದ ಖಾತರಿ	ಬಾಕಿ ಉಳಿದ ಖಾತರಿಯು ಅದಕ್ಕೆ ಹಿಂದಿನ ಎರಡು ವರ್ಷದ ರಾಜಸ್ವ ಸ್ವೀಕೃತಿಯ ಶೇ.80ನ್ನು ಮೀರಬಾರದು.	ಕರ್ನಾಟಕ ಸರ್ಕಾರಿ ಖಾತರಿಗಳ ಮೇಲಿನ ಮಿತಿ ಅಧಿನಿಯಮ, 1999ರ ಅನುಷ್ಠಾನದ ನಂತರದಲ್ಲಿ ಈ ಮಿತಿಯನ್ನು ಎಂದಿಗೂ ಮೀರಿರುವುದಿಲ್ಲ.

*ಕೇಂದ್ರ ಸರ್ಕಾರದ ಸೂಚನೆಯಂತೆ ಆರ್ಥಿಕ ನಿಧಾನಗತಿಯನ್ನು ಸರಿ ಪಡಿಸಲು ಮತ್ತು ಸಾರ್ವಜನಿಕ ಬಳಕೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಆರ್ಥಿಕ ವರ್ಷ 2009-10ರಲ್ಲಿ ವಿತ್ತೀಯ ಕೊರತೆ ಶೇ.3 ಕ್ಕಿಂತ ಹೆಚ್ಚಾದುದನ್ನು ಹೊರತುಪಡಿಸಿ

23. 2020-21ನೇ ಸಾಲಿನಲ್ಲಿ ಕೋವಿಡ್ ಸಾಂಕ್ರಾಮಿಕದಿಂದಾದ ಲಾಕ್‌ಡೌನ್‌ನಿಂದಾಗಿ ರಾಜಸ್ವ ಸ್ವೀಕೃತಿಗಳಲ್ಲಿ ಅಗಾಧ ಇಳಿಮುಖ ಉಂಟಾಗಿರುವ ಕಾರಣದಿಂದ, ರಾಜ್ಯವು ರಾಜಸ್ವ ಕೊರತೆಯನ್ನು ಎದುರಿಸಲೇ ಬೇಕಾದ ಸಾಧ್ಯತೆಯಿರುತ್ತದೆ. ರಾಜ್ಯಗಳು ತಮ್ಮ ವೆಚ್ಚದ ಬದ್ಧತೆಗಳನ್ನು ಭರಿಸಲು ಅವುಗಳನ್ನು ಬೆಂಬಲಿಸುವ ದೃಷ್ಟಿಯಿಂದ ಭಾರತ ಸರ್ಕಾರವು ರಾಜ್ಯಗಳ ಜಿಎಸ್‌ಡಿಪಿ ಯ ಶೇ.2 ರಷ್ಟು ಹೆಚ್ಚುವರಿ ಸಾಲಗಳನ್ನು ಪಡೆಯಲು ರಾಜ್ಯಗಳಿಗೆ ಅನುಮತಿಯನ್ನು ನೀಡಿದೆ. ತದನುಸಾರವಾಗಿ, ಕರ್ನಾಟಕ ಸರ್ಕಾರವು ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮ, 2002ನ್ನು 2020-21ನೇ ಸಾಲಿಗೆ ವಿಧಾನ ಮಂಡಲದ ಅನುಮೋದನೆಯೊಂದಿಗೆ ಕರ್ನಾಟಕ ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಶೇ.3 ರಿಂದ ಶೇ.5 ಕ್ಕೆ ಹಣಕಾಸು ಕೊರತೆಯನ್ನು ಹೆಚ್ಚಿಸಲು ತಿದ್ದುಪಡಿ ಮಾಡಿದೆ.

3.2) ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಅಧಿನಿಯಮದಡಿ ಇತರೆ ಸಾಂಸ್ಥಿಕ ಸುಧಾರಣೆಗಳು

ಭಾಗ 5(2)(ಸಿ)ರಂತೆ ಪ್ರಕಟಣೆ	ಎಂ.ಟಿ.ಎಫ್.ಪಿ.ಯ ಕಡೆಯ ಭಾಗದಲ್ಲಿ ಅನುಬಂಧವಾಗಿ ಲಗತ್ತಿಸಿದೆ
ಎಫ್.ಎಂ.ಆರ್.ಸಿ.ಯ ರಚನೆ	ಎಫ್.ಎಂ.ಆರ್.ಸಿ.ಯನ್ನು ರಚಿಸಲಾಗಿದ್ದು, ಸಮಿತಿಯ ನಡವಳಿಯನ್ನು ಕಂಡಿಕೆ 13ರಲ್ಲಿ ನೀಡಲಾಗಿದೆ.
ರಾಜ್ಯದ ಹೊಣೆಗಾರಿಕೆಯನ್ನು ಲೆಕ್ಕ ಮಾಡುವಾಗ ಆಯವ್ಯಯೇತರ ಸಾಲದ ಪರಿಗಣನೆ	ಒಟ್ಟು ಹೊಣೆಗಾರಿಕೆಯನ್ನು ಲೆಕ್ಕ ಮಾಡುವಾಗ ಆಯವ್ಯಯೇತರ ಸಾಲವನ್ನು ರಾಜ್ಯದ ಸ್ವಂತ ಹೊಣೆಗಾರಿಕೆಯ ಭಾಗವಾಗಿ ಪರಿಗಣಿಸಲಾಗುತ್ತಿದೆ
ಪಾರದರ್ಶಕತೆ	ರಾಜ್ಯದ ಹಣಕಾಸು ಪರಿಸ್ಥಿತಿಯನ್ನು ಆರ್ಥಿಕ ಇಲಾಖೆಯ ಜಾಲತಾಣವಾದ https://www.finance.karnataka.gov.in ನಲ್ಲಿ ಪ್ರಕಟಿಸಲಾಗುತ್ತಿದೆ

3.3) 2019-20ಕ್ಕೆ ಪ್ರತಿಯಾಗಿ ಆರ್ಥಿಕ ವರ್ಷ 2020-21ರಲ್ಲಿ ರಾಜ್ಯದ ವಿತ್ತೀಯ ನಿರ್ವಹಣೆ

24. 2019-20ಕ್ಕೆ ನಿಗದಿಪಡಿಸಿದ ಗುರಿಗಳಿಗೆ ಪ್ರತಿಯಾಗಿ ಆ ಅವಧಿಯ ರಾಜ್ಯದ ನಿರ್ವಹಣೆ ಹಾಗೂ 2020-21ನೇ ಸಾಲಿನ ಗುರಿಗಳಿಗೆ ಪ್ರತಿಯಾಗಿ ಸಂಭವನೀಯ ನಿರ್ವಹಣೆಯನ್ನು (ಪರಿಷ್ಕೃತ ಅಂದಾಜು) ಕೋಷ್ಟಕ-8ರಲ್ಲಿ ತೋರಿಸಲಾಗಿದೆ.

ಕೋಷ್ಟಕ-8				
ರಾಜ್ಯದ ವಿತ್ತೀಯ ನಿರ್ವಹಣೆ (ಕೋಟಿ ರೂ.ಗಳಲ್ಲಿ)				
ವಿವರಗಳು	2019-20		2020-21	
	ಆಯವ್ಯಯ ಅಂದಾಜು	ಲೆಕ್ಕ	ಆಯವ್ಯಯ ಅಂದಾಜು	ಪರಿಷ್ಕೃತ ಅಂದಾಜು
ರಾಜಸ್ವ ಹೆಚ್ಚುವರಿ	258	1185	143	-19486
ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಶೇಕಡಾವಾರು ಪ್ರಮಾಣಕ್ಕೆ ವಿತ್ತೀಯ ಕೊರತೆ	2.48%	2.25%	2.55%	3.23%
ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ ಒಟ್ಟು ಹೊಣೆಗಾರಿಕೆಗಳು	19.26%	19.87%	20.44%	22.08%

3.4) ಸ್ವೀಕೃತಿಗಳು, ವೆಚ್ಚಗಳು ಮತ್ತು ವಿತ್ತೀಯ ಸೂಚಕಗಳ ನಿರ್ವಹಣೆ (ಆರ್ಥಿಕ ವರ್ಷ 2017-18 ರಿಂದ 2020-21 ರವರೆಗೆ)


25. ಈ ಅಧ್ಯಾಯದ ಕೋಷ್ಟಕ-ಎ ನಲ್ಲಿ 2017-18 ಮತ್ತು 2020-21 (ಆ.ಅಂ) ವರ್ಷಗಳ ನಡುವಿನ ವಿತ್ತೀಯ ನಿರ್ವಹಣೆಯನ್ನು ಮತ್ತು ಅಧ್ಯಾಯ-8ರ ಕೋಷ್ಟಕ-ಬಿ ನಲ್ಲಿ 2021-22ರ ಆಯವ್ಯಯ ಅಂದಾಜು ಮತ್ತು ಕೆ.ಎಫ್.ಆರ್. ನಿಯಮಗಳ 4(ಇ) ನಿಯಮದಂತೆ ಮುಂದಿನ ಮೂರು ವರ್ಷಗಳ ಮುನ್ನಂದಾಜನ್ನು ವಿಶ್ಲೇಷಿಸುತ್ತದೆ.

ರಾಜಸ್ವ ಸ್ವೀಕೃತಿಗಳು:

26. ರಾಜ್ಯದ ರಾಜಸ್ವ ಸ್ವೀಕೃತಿಗಳನ್ನು ನಾಲ್ಕು ಪ್ರಮುಖ ಅಂಶಗಳನ್ನಾಗಿ ವರ್ಗೀಕರಿಸಲಾಗಿದೆ. ಅವುಗಳೇನೆಂದರೆ, ಸ್ವಂತ ತೆರಿಗೆ ರಾಜಸ್ವಗಳು, ಸ್ವಂತ ತೆರಿಗೆಯೇತರ ರಾಜಸ್ವಗಳು, ಕೇಂದ್ರ ತೆರಿಗೆಗಳಲ್ಲಿ ಪಾಲು ಹಾಗೂ ಭಾರತ ಸರ್ಕಾರದಿಂದ ಸಹಾಯಾನುದಾನ ಮತ್ತು ವಂತಿಗೆಗಳು.

ರಾಜ್ಯದ ಸ್ವಂತ ತೆರಿಗೆ ರಾಜಸ್ವಗಳು:


27. ರಾಜ್ಯದ ಸ್ವಂತ ತೆರಿಗೆ ರಾಜಸ್ವಗಳು ಇತರೆ ತೆರಿಗೆಗಳನ್ನು ಒಳಗೊಂಡಂತೆ, ರಾಜ್ಯದ ನಾಲ್ಕು ಪ್ರಮುಖ ತೆರಿಗೆಗಳನ್ನು ಅಂದರೆ ವಾಣಿಜ್ಯ ತೆರಿಗೆಗಳು, ಅಬಕಾರಿ, ಮೋಟಾರು ವಾಹನಗಳ ತೆರಿಗೆಗಳು ಹಾಗೂ ನೋಂದಣಿ ಮತ್ತು ಮುದ್ರಾಂಕ ತೆರಿಗೆಗಳನ್ನು ಒಳಗೊಳ್ಳುತ್ತವೆ. 2020-21ರ ಮೊದಲ ತ್ರೈಮಾಸಿಕದಲ್ಲಿ ರಾಜ್ಯದ ತೆರಿಗೆ ಸಂಗ್ರಹವು ಲಾಕ್‌ಡೌನ್ ಕಾರಣದಿಂದ ಕಡಿಮೆಯಾಗಿರುತ್ತದೆ. ಆದರೆ ತೆರಿಗೆ ಸಂಗ್ರಹವು ಆರ್ಥಿಕ ವರ್ಷದ ನಂತರದ ದಿನಗಳಲ್ಲಿ ಚೇತರಿಕೆ ಕಂಡಿರುತ್ತದೆ. 2020-21ರ ಪರಿಸ್ಥಿತಿಯ ಅಂದಾಜಿನ ತೆರಿಗೆ ಸಂಗ್ರಹವನ್ನು ಕೆಳಗಿನ ರೇಖಾ ಚಿತ್ರದಲ್ಲಿ ತೋರಿಸಲಾಗಿದೆ.



ಜಿಎಸ್‌ಟಿ ಪರಿಹಾರವನ್ನು ಒಳಗೊಂಡಂತೆ ವಾಣಿಜ್ಯ ತೆರಿಗೆ

ರಾಜ್ಯದ ಸ್ವಂತ ತೆರಿಗೆಯೇತರ ರಾಜಸ್ವ :

28. ರಾಜ್ಯದ ಸ್ವಂತ ತೆರಿಗೆಯೇತರ ರಾಜಸ್ವದ ಪ್ರಮುಖ ಭಾಗವೆಂದರೆ, “ಪ್ರಮುಖ ಹಾಗೂ ಉಪ ಖನಿಜಗಳ ಮೇಲಿನ ಸ್ವಾಮ್ಯಶುಲ್ಕ”, ಬಡ್ಡಿ ಸ್ವೀಕೃತಿಗಳು ಮತ್ತು ಲಾಭಾಂಶಗಳು. 2020-21ನೇ ಸಾಲಿನ ಪರಿಷ್ಕೃತ ಅಂದಾಜಿನಲ್ಲಿ 7,730 ಕೋಟಿ ರೂ.ಗಳ ಸ್ವಂತ ತೆರಿಗೆಯೇತರ ರಾಜಸ್ವ ಸಂಗ್ರಹಣೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಪ್ರಮುಖ ಸ್ವಂತ ತೆರಿಗೆಯೇತರ ರಾಜಸ್ವಗಳ ಸಂಗ್ರಹಣೆಯನ್ನು ಕೆಳಗಿನ ರೇಖಾ ಚಿತ್ರದಲ್ಲಿ ತೋರಿಸಲಾಗಿದೆ.




ಋಣೇತರ ಬಂಡವಾಳ ಸ್ವೀಕೃತಿಗಳು :

29. ಋಣೇತರ ಬಂಡವಾಳ ಸ್ವೀಕೃತಿಗಳು ಪ್ರಮುಖವಾಗಿ ಆಸ್ತಿಯ ಮಾರಾಟ ಮತ್ತು ಸಾಲ ವಸೂಲಾತಿ ಹಾಗೂ ಮುಂಗಡಗಳನ್ನು ಒಳಗೊಂಡಿರುತ್ತದೆ. 2020-21ರ ಆರ್ಥಿಕ ವರ್ಷದಲ್ಲಿ 290 ಕೋಟಿ ರೂ.ಗಳ ಬಂಡವಾಳ ಸ್ವೀಕೃತಿಗಳು ಸಂಗ್ರಹವಾಗಲಿದೆ ಎಂದು 2020-21ರ ಪರಿಷ್ಕೃತ ಅಂದಾಜಿನಲ್ಲಿ ನಿರೀಕ್ಷಿಸಲಾಗಿದೆ.

ಬಂಡವಾಳ ವೆಚ್ಚ :

30. ರಾಜ್ಯದ ರಾಜಸ್ವ ಹೆಚ್ಚುವರಿಯು ಅಲ್ಪ ಮೊತ್ತವಾಗಿದ್ದು ಬಂಡವಾಳ ವೆಚ್ಚಕ್ಕಾಗಿ ಸಾಲದ ಮೇಲೆ ಅವಲಂಬಿತವಾಗಬೇಕಾಗಿದೆ. ರಾಜ್ಯದ ಸ್ವಂತ ತೆರಿಗೆ ರಾಜಸ್ವಗಳಲ್ಲಿ ಇಳಿಮುಖವುಂಟಾಗಿದ್ದು, ಕೇಂದ್ರ ಸರ್ಕಾರವು 2020-21ರ ಪರಿಷ್ಕೃತ ಅಂದಾಜಿನಲ್ಲಿ ಕೇಂದ್ರದ ತೆರಿಗೆಯಲ್ಲಿ ರಾಜ್ಯದ ಪಾಲನ್ನು ಕಡಿಮೆ ಮಾಡಿದೆ. ಇದರಿಂದಾಗಿ ರಾಜ್ಯದ ರಾಜಸ್ವ ಸ್ವೀಕೃತಿ ಕಡಿಮೆಯಾಗಿರುತ್ತದೆ. ಹಾಗಾಗಿ ಬಂಡವಾಳ ವೆಚ್ಚಕ್ಕೆ ಸಂಬಂಧಿಸಿದ ಹಂಚಿಕೆಯು ಪರಿಷ್ಕೃತ ಅಂದಾಜುಗಳನ್ನು ರೂ.46512 ರಿಂದ ರೂ.39125 ಕೋಟಿಗಳಿಗೆ ಇಳಿಮುಖವಾಗಿರುತ್ತದೆ. ಹಾಗಾಗಿ ರಾಜ್ಯ ಸ್ವಂತ ತೆರಿಗೆ ರಾಜಸ್ವಗಳ ಶೇಕಡಾವಾರನ್ನು ಹಿಂದಿನ ವರ್ಷಗಳಿಗೆ ಹೋಲಿಸುವುದರಿಂದ ಬಂಡವಾಳ ವೆಚ್ಚದಲ್ಲಿ ಇಳಿಕೆಯುಂಟಾಗಿರುತ್ತದೆ.



ರಾಜಸ್ವ ಹೆಚ್ಚುವರಿ :


31. ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮ, 2002, ರಾಜ್ಯಕ್ಕೆ 2006ರ ಹೊತ್ತಿಗೆ ರಾಜಸ್ವ ಹೆಚ್ಚುವರಿಯನ್ನು ಸಾಧಿಸಲು ಕಡ್ಡಾಯಗೊಳಿಸಿತ್ತು. ಆದಾಗ್ಯೂ, ರಾಜ್ಯವು ಶಾಸನಾತ್ಮಕವಾಗಿ ನಿಗದಿಗೊಳಿಸಿದ ಅವಧಿಗಿಂತ ಮುಂಚಿತವಾಗಿಯೇ ಅಂದರೆ 2004-05 ರಲ್ಲಿಯೇ ರಾಜಸ್ವ ಹೆಚ್ಚುವರಿಯನ್ನು ಸಾಧಿಸಿತು. ಅಲ್ಲದೇ ರಾಜ್ಯವು ನಿರಂತರವಾಗಿ 2004-05ನೇ ಸಾಲಿನಿಂದಲೂ ರಾಜಸ್ವ ಹೆಚ್ಚುವರಿಯನ್ನು ಕಾಯ್ದುಕೊಂಡಿರುತ್ತದೆ. 2020-21ನೇ ಸಾಲಿನ ಆಯವ್ಯಯ ಅಂದಾಜಿನಲ್ಲಿ ರಾಜ್ಯವು ರೂ.143.00 ಕೋಟಿಗಳ ರಾಜಸ್ವ ಹೆಚ್ಚುವರಿಯನ್ನು ಅಂದಾಜು ಮಾಡಿತ್ತು. ರಾಜ್ಯವು ಊಹಿಸದಂಥ

ಕೋವಿಡ್-19 ಸಾಂಕ್ರಮಿಕವು ರಾಜ್ಯದ ರಾಜಸ್ವ ಸಂಗ್ರಹಣೆಯನ್ನು ಕಡಿತಗೊಳಿಸಿರುವುದರಿಂದ ಆರ್ಥಿಕ ಕ್ಷೇತ್ರದಲ್ಲಿ ತೀವ್ರಗತಿಯ ಕುಸಿತವುಂಟಾಗಿರುತ್ತದೆ. ಸಾಂಕ್ರಮಿಕವು ನಿರ್ಮಿಸಿದ ಒತ್ತಡಕ್ಕೆ ಸ್ಪಂದಿಸಿದುದರಿಂದಾಗಿ ಹೆಚ್ಚಾದ ವೆಚ್ಚ ಬದ್ಧತೆಯೊಂದಿಗೆ ಕಡಿತಗೊಂಡ ರಾಜಸ್ವ ಸಂಗ್ರಹಣೆಯು ರಾಜ್ಯವನ್ನು ಕೊರತೆಯೆಡೆಗೆ ಕೊಂಡೊಯ್ದಿದೆ. 2020-21ನೇ ಸಾಲಿಗೆ ಸಂಬಂಧಿಸಿದಂತೆ ರೂ.19,486 ಕೋಟಿಯ ರಾಜಸ್ವ ಕೊರತೆಯನ್ನು ಪರಿಷ್ಕೃತ ಅಂದಾಜಿಗೆ ಅಂದಾಜಿಸಲಾಗಿದೆ.

ವಿತ್ತೀಯ ಕೊರತೆ :

32. ಕೋಷ್ಟಕ-9 ಹಾಗೂ ಕೆಳಗಿನ ರೇಖಾ ಚಿತ್ರದಲ್ಲಿ ಕಂಡುಬಂದಂತೆ, ಕರ್ನಾಟಕ ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ (GSDP) ಶೇಕಡಾವಾರಾಗಿರುವ ವಿತ್ತೀಯ ಕೊರತೆಯು ಕಳೆದ ಮೂರು ವರ್ಷಗಳ ಅವಧಿಯಲ್ಲಿ ಶೇ.3 ರ ಮಟ್ಟವನ್ನು ಮೀರಿರುವುದಿಲ್ಲ. ಆದರೆ 2020-21ನೇ ಸಾಲಿನಲ್ಲಿ ಕೋವಿಡ್-19 ಕಾರಣದಿಂದ ಉಂಟಾದ ರಾಜಸ್ವ ಬಿಕ್ಕಟ್ಟಿನ ಕಾರಣದಿಂದಾಗಿ ಭಾರತ ಸರ್ಕಾರವು ರಾಜ್ಯಗಳಿಗೆ ಜಿ.ಎಸ್.ಡಿ.ಪಿ. ಯ ಸಾಲದ ಮಿತಿಯನ್ನು ಶೇ. 3 ರಿಂದ ಶೇ. 5 ಕ್ಕೆ ಹೆಚ್ಚಿಸಿದೆ.

ಕೋಷ್ಟಕ-9				
ವಿತ್ತೀಯ ಕೊರತೆಯ ಪ್ರವೃತ್ತಿ (ಜಿ.ಎಸ್.ಡಿ.ಪಿ ಯ ಶೇಕಡಾವಾರು ಪ್ರಮಾಣದಲ್ಲಿ)				
ವರ್ಷ	2017-18	2018-19	2019-20	2020-21 ಪ.ಅಂ
ಸಾಧನೆ	2.37%	2.73%	2.25%	3.23%



ರಾಜಸ್ವ ಜಮೆಗಳಿಗೆ ಬಡ್ಡಿ ಪಾವತಿಗಳು:


33. ರಾಜ್ಯವು ಈವರೆಗೂ ಬಂಡವಾಳ ವೆಚ್ಚದ ಅವಶ್ಯಕತೆಗೆ ಅನುಗುಣವಾಗಿ ಮಾರುಕಟ್ಟೆ ಸಾಲವನ್ನು ಪಡೆದಿರುತ್ತದೆ. ಇದರಿಂದಾಗಿ ಕಳೆದ ಕೆಲವು ವರ್ಷಗಳಿಂದಲೂ ರಾಜ್ಯದ ರಾಜಸ್ವ ಜಮೆಗಳಿಗೆ ಬಡ್ಡಿ ಪಾವತಿಗಳ ಅನುಪಾತವನ್ನು ಸ್ಥಿರವಾಗಿ ಕಾಯ್ದುಕೊಂಡಿರುತ್ತದೆ. ಆದರೆ 2019-20 ರಲ್ಲಿ ಕೇಂದ್ರ ತೆರಿಗೆಯಲ್ಲಿನ ರಾಜ್ಯದ ಪಾಲು ಆಯವ್ಯಯ ಅಂದಾಜಿಗಿಂತ ಅಗಾಧ ಪ್ರಮಾಣದಲ್ಲಿ ಕಡಿಮೆಯಾಗಿರುವ ಕಾರಣ, 2019-20 ರ ಪರಿಷ್ಕೃತ ಅಂದಾಜಿನಲ್ಲಿ ರಾಜಸ್ವ ಜಮೆಗಳಿಗೆ ಬಡ್ಡಿ ಪಾವತಿಗಳ ಅನುಪಾತವು ಶೇ.10 ರಷ್ಟನ್ನು ಮೀರಿದೆ.

34. 2020-21ರಲ್ಲಿ ಕೋವಿಡ್-19 ಸಾಂಕ್ರಾಮಿಕ ಮತ್ತು ಲಾಕ್‌ಡೌನ್ ಹೇರಿಕೆಯ ತತ್ಪರಿಣಾಮದಿಂದಾಗಿ ರಾಜಸ್ವ ಸ್ವೀಕೃತಿಗಳಲ್ಲಿ ಉಂಟಾದ ಇಳಿಕೆಯು ಸಾಲದ ಪ್ರಮಾಣವನ್ನು ಹೆಚ್ಚಿಸಿ ಬಡ್ಡಿ ಪಾವತಿಗಳ ಹೆಚ್ಚಳಕ್ಕೆ ಕಾರಣವಾಗಿದೆ. ಬದ್ಧ ಸ್ವರೂಪದಲ್ಲಿರುವ ರಾಜಸ್ವ ಸ್ವೀಕೃತಿಗಳ ಭಾರಿ ಇಳಿಮುಖ ಮತ್ತು ಹೆಚ್ಚಿದ ಬಡ್ಡಿ ಪಾವತಿಯ ಪರಿಣಾಮ ರಾಜಸ್ವ ಸ್ವೀಕೃತಿಗೆ ಬಡ್ಡಿ ಪಾವತಿ ಅನುಪಾತವು ಮುಂದಿನ ದಿನಗಳಲ್ಲಿ ಕೆಳಗಿನ ರೇಖಾ ಚಿತ್ರದಲ್ಲಿ ತೋರಿಸಿದಂತೆ ಹೆಚ್ಚಾಗಲಿದೆ.



ಜಿ.ಎಸ್.ಡಿ.ಪಿ.ಯ ಒಟ್ಟು ಹೊಣೆಗಾರಿಕೆ :

35. ರಾಜ್ಯವು ಆಯವ್ಯಯೇತರ ಸಾಲಗಳನ್ನೊಳಗೊಂಡ ಒಟ್ಟು ಹೊಣೆಗಾರಿಕೆಯನ್ನು ಈ ಕೆಳಗಿನ ರೇಖಾಚಿತ್ರದಲ್ಲಿ ಕಂಡುಬಂದಂತೆ ನಿಗದಿತ ಮಿತಿಯೊಳಗೆ ಕಾಯ್ದುಕೊಂಡು ಬಂದಿದೆ.



3.5) ವಿತ್ತೀಯ ನಿರ್ವಹಣೆ 2017-18 ರಿಂದ 2020-21

36. ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಅಧಿನಿಯಮದ ಅನುಸಾರದಂತೆ ಕಳೆದ ನಾಲ್ಕು ವರ್ಷಗಳ ವಿತ್ತೀಯ ನಿರ್ವಹಣೆಯನ್ನು 2020-21 ನೇ ಆಯವ್ಯಯ ಅಂದಾಜು ಒಳಗೊಂಡಂತೆ (ಒಟ್ಟಾರೆ ಅಂಕಿಗಳಲ್ಲಿ ಮತ್ತು ಜಿ.ಎಸ್.ಡಿ.ಪಿ.ಯ ಶೇಕಡವಾರು ಪ್ರಮಾಣದಲ್ಲಿ) ಈ ಕೆಳಗಿನ ಕೋಷ್ಟಕ-ಎ ನಲ್ಲಿ ನೀಡಲಾಗಿದೆ.

ಕೋಷ್ಟಕ-ಎ

ವಿತ್ತೀಯ ನಿರ್ವಹಣೆ 2017-18 ರಿಂದ 2020-21

(ಕೋಟಿ ರೂ.ಗಳಲ್ಲಿ)

	ವಿವರಗಳು	2017-18 ಲಕ್ಷ	2018-19 ಲಕ್ಷ	2019-20 ಲಕ್ಷ	2020-21 ಆ.ಆಂ
1	ರಾಜಸ್ವ ಸ್ವೀಕೃತಿಗಳು	147000	164979	175443	179920
	(i) ರಾಜ್ಯದ ಸ್ವಂತ ತೆರಿಗೆ *	93376	107584	116860	128107
	(ii) ತೆರಿಗೆಯೇತರ ರಾಜಸ್ವಗಳು	6477	6773	7681	7767
	(iii) ಕೇಂದ್ರ ಸರ್ಕಾರದ ಸ್ವೀಕೃತಿಗಳು				
	- ತೆರಿಗೆ ಪಾಲು	31752	35895	30919	28591
	- ಸಹಾಯಾನುದಾನ	15395	14727	19983	15454
2	ರಾಜಸ್ವ ವೆಚ್ಚ	142482	164300	174257	179776
	(i) ಬಡ್ಡಿ	13930	15423	18519	22216
	(ii) ವೇತನಗಳು	22818	28967	31513	37291
	(iii) ನಿವೃತ್ತಿ ವೇತನಗಳು	11684	15109	18404	22211
	(iv) ಸಹಾಯಧನ #	18289	19415	21905	19942
	(vi) ಯುಎಲ್‌ಬಿಗಳಿಗೆ ವರ್ಗಾವಣೆ	6490	5425	6425	6591
	(vii) ಕಾರ್ಯಾಚರಣೆ & ನಿರ್ವಹಣೆ (O & M)	34992	37593	39404	40719
	(viii) ಆಡಳಿತಾತ್ಮಕ ವೆಚ್ಚ	2547	2297	2653	3133
	(ix) ಇತರೆ ರಾಜಸ್ವ ವೆಚ್ಚ	31733	40072	35433	27673
3	ರಾಜಸ್ವ ಹೆಚ್ಚಳ	4517	679	1185	143
4	ಬಂಡವಾಳ ಸ್ವೀಕೃತಿ (ಸಾಲೇತರ)	141	26	248	297
5	ಬಂಡವಾಳ ವೆಚ್ಚ	35759	39147	39599	46512
6	ವಿತ್ತೀಯ ಕೊರತೆ	31101	38442	38166	46072
7	ಬಾಕಿಯಿರುವ ಸಾಲಗಳು	233058	270377	319418	351759
8	ಒಟ್ಟು ಹೊಣೆಗಾರಿಕೆಗಳು	245737	285238	337520	368692
9	ಪ್ರಸ್ತುತ ದರಗಳಲ್ಲಿ ಜಿ.ಎಸ್.ಡಿ.ಪಿ.	1310879	1408112	1698685	1803609
10	ಜಿ.ಎಸ್.ಡಿ.ಪಿ. ಬೆಳವಣಿಗೆ ದರ	17.3%	7.4%	20.6%	6.2%
ಜಿ.ಎಸ್.ಡಿ.ಪಿ. ಶೇ.ವಾರು ಪ್ರಮಾಣವಾಗಿ					
1	ರಾಜಸ್ವ ಸ್ವೀಕೃತಿಗಳು	11.21	11.72	10.33	9.98
	(i) ರಾಜ್ಯದ ಸ್ವಂತ ತೆರಿಗೆ	7.12	7.64	6.88	7.10
	(ii) ತೆರಿಗೆಯೇತರ ರಾಜಸ್ವಗಳು	0.49	0.48	0.45	0.43
	(iii) ಕೇಂದ್ರ ಸರ್ಕಾರದ ಸ್ವೀಕೃತಿಗಳು				
	- ತೆರಿಗೆ ಪಾಲು	2.42	2.55	1.82	1.59
	- ಸಹಾಯಾನುದಾನ	1.17	1.05	1.18	0.86
2	ರಾಜಸ್ವ ವೆಚ್ಚ	10.87	11.67	10.26	9.97
	(i) ಬಡ್ಡಿ	1.06	1.10	1.09	1.23
	(ii) ವೇತನಗಳು	1.74	2.06	1.86	2.07
	(iii) ನಿವೃತ್ತಿ ವೇತನಗಳು	0.89	1.07	1.08	1.23
	(iv) ಸಹಾಯಧನ	1.40	1.38	1.29	1.11
	(vi) ಯುಎಲ್‌ಬಿಗಳಿಗೆ ವರ್ಗಾವಣೆ	0.50	0.39	0.38	0.37
	(vii) ಕಾರ್ಯಾಚರಣೆ & ನಿರ್ವಹಣೆ (O&M)	2.67	2.67	2.32	2.26
	(viii) ಆಡಳಿತಾತ್ಮಕ ವೆಚ್ಚ	0.19	0.16	0.16	0.17
	(ix) ಇತರೆ ರಾಜಸ್ವ ವೆಚ್ಚ	2.42	2.85	2.09	1.53
3	ರಾಜಸ್ವ ಹೆಚ್ಚಳ	0.34	0.05	0.07	0.01
4	ಬಂಡವಾಳ ಸ್ವೀಕೃತಿ (ಸಾಲೇತರ)	0.01	0.00	0.01	0.02
5	ಬಂಡವಾಳ ವೆಚ್ಚ	2.73	2.78	2.33	2.58
6	ವಿತ್ತೀಯ ಕೊರತೆ	2.37	2.73	2.25	2.55
7	ಬಾಕಿಯಿರುವ ಸಾಲಗಳು	17.78	19.20	18.80	19.50
8	ಒಟ್ಟು ಹೊಣೆಗಾರಿಕೆಗಳು	18.75	20.26	19.87	20.44

*ರಾಜ್ಯದ ಸ್ವಂತ ತೆರಿಗೆಯು ಜಿ.ಎಸ್.ಟಿ. ಪರಿಹಾರ ಒಳಗೊಂಡಿರುತ್ತದೆ. #ಅವ್ಯಕ್ತ ಸಹಾಯಧನ ಒಳಗೊಂಡಿರುವುದಿಲ್ಲ


ಅಧ್ಯಾಯ 4
ರಾಜಸ್ವ ನಿರ್ವಹಣೆ ಮತ್ತು ಸುಧಾರಣೆಗಳು

4.1) ತೆರಿಗೆ ನೀತಿ ಮತ್ತು ವ್ಯವಸ್ಥೆ


37. ಮಧ್ಯಮಾವಧಿ ವಿತ್ತೀಯ ಯೋಜನೆ 2012-16 ರಿಂದ ರಾಜ್ಯವು ತಾನು ವಿಧಿಸುವ ವಿವಿಧ ಬಗೆಯ ತೆರಿಗೆಗಳಿಗೆ ಸಂಬಂಧಪಟ್ಟ ಅನುಸರಣಾ ವೆಚ್ಚಗಳನ್ನು ತಿಳಿಯಪಡಿಸುತ್ತಿದೆ. ಕಡಿಮೆ ಅನುಸರಣಾ ವೆಚ್ಚವು ತೆರಿಗೆ ಸರಳೀಕರಣದ ಒಂದು ಸೂಚಕವಾಗಿದೆ. ರಾಜ್ಯ ಸರ್ಕಾರದ ನಾಲ್ಕು ಪ್ರಮುಖ ತೆರಿಗೆಗಳ ಅನುಸರಣಾ ವೆಚ್ಚವನ್ನು, 2021-25ರ ಮಧ್ಯಮಾವಧಿ ವಿತ್ತೀಯ ಯೋಜನೆಯ ಅನುಬಂಧ-2 ರಲ್ಲಿ ತಿಳಿಸಲಾಗಿದೆ.

4.2) ತೆರಿಗೆ ಸಂಗ್ರಹಣೆ

38. ಜಿ.ಎಸ್.ಡಿ.ಪಿ.ಯ ಅಂದಾಜು ಮಾಡಲು ಪರಿಗಣಿಸುವ ಆಧಾರ ವರ್ಷದಲ್ಲಿನ ಬದಲಾವಣೆಯು ಜಿ.ಎಸ್.ಡಿ.ಪಿ ಗೆ ರಾಜಸ್ವದ ಅನುಪಾತದ ಮೇಲೆ ಪರಿಣಾಮ ಬೀರಿದೆ.



39. 2017-18ರಿಂದ ಜಿ.ಎಸ್.ಡಿ.ಪಿಯ ಶೇಕಡಾವಾರು ಪ್ರಮಾಣದಲ್ಲಿ ಪ್ರಮುಖ ತೆರಿಗೆಗಳ ಚಿತ್ರಣವನ್ನು ಕೆಳಗಿನ ರೇಖಾ ಚಿತ್ರದಲ್ಲಿ ನೋಡಬಹುದು.



40. ವಾರ್ಷಿಕ ಬೆಳವಣಿಗೆಯ ಪ್ರಮಾಣವನ್ನು ಮತ್ತು ಈ ತೆರಿಗೆಗಳ ಬಯೋನ್ನಿಯನ್ನು 7 ವರ್ಷಗಳ ಅವಧಿಗೆ ಪ್ರತ್ಯೇಕವಾಗಿ ಕೋಷ್ಟಕ-10ರಲ್ಲಿ ತೋರಿಸಲಾಗಿದೆ.

ಕೋಷ್ಟಕ-10								
ರಾಜ್ಯದ ಸ್ವಂತ ತೆರಿಗೆಗಳಲ್ಲಿನ ಬಯೋನ್ನಿ (Buoyancy)								
								(ಕೋಟಿ ರೂ.ಗಳಲ್ಲಿ)
ಪ್ರಮುಖ ತೆರಿಗೆಗಳು		2014-15	2015-16	2016-17	2017-18	2018-19	2019-20	2020-21 ಫ.ಅಂ.
ವಾಣಿಜ್ಯ ತೆರಿಗೆ *	ವಾಸ್ತವಿಕ	42923	45225	51233	58100	67804	74281	76837
	ಬೆಳವಣಿಗೆ ದರ	13.6%	5.4%	13.3%	13.4%	16.7%	9.6%	3.4%
	ಬಯೋನ್ನಿ	1.0	0.7	0.3	0.8	2.3	0.5	0.6
ಅಬಕಾರಿ ತೆರಿಗೆ	ವಾಸ್ತವಿಕ	13801	15333	16484	17949	19944	21584	22700
	ಬೆಳವಣಿಗೆ ದರ	7.6%	11.1%	7.5%	8.9%	11.1%	8.2%	5.2%
	ಬಯೋನ್ನಿ	0.5	1.5	0.1	0.5	1.5	0.4	0.8
ಮೋಟಾರು ವಾಹನ ತೆರಿಗೆ	ವಾಸ್ತವಿಕ	4542	5002	5594	6209	6568	6763	5525
	ಬೆಳವಣಿಗೆ ದರ	16.1%	10.1%	11.8%	11.0%	5.8%	3.0%	-18.3%
	ಬಯೋನ್ನಿ	1.2	1.4	0.2	0.6	0.8	0.1	-3.0
ಮುದ್ರಾಂಕ ಮತ್ತು ನೋಂದಣಿ	ವಾಸ್ತವಿಕ	7026	8215	7806	9024	10775	11308	9912
	ಬೆಳವಣಿಗೆ ದರ	13.5%	16.9%	-5.0%	15.6%	19.4%	5.0%	-12.4%
	ಬಯೋನ್ನಿ	1.0	2.3	-0.1	0.9	2.6	0.2	-2.0
ಇತರೆ ತೆರಿಗೆಗಳು	ವಾಸ್ತವಿಕ	1888	1776	1839	2096	2494	2924	2807
	ಬೆಳವಣಿಗೆ ದರ	-0.3%	-6.0%	3.6%	14.0%	19.0%	17.2%	-4.0%
	ಬಯೋನ್ನಿ	0.0	-0.8	0.1	0.8	2.6	0.8	-0.6
ರಾಜ್ಯದ ಸ್ವಂತ ರಾಜಸ್ವ ತೆರಿಗೆ	ವಾಸ್ತವಿಕ	70180	75550	82956	93376	107584	116860	117782
	ಬೆಳವಣಿಗೆ ದರ	12.1%	7.7%	9.8%	12.6%	15.2%	8.6%	0.8%
	ಬಯೋನ್ನಿ	0.9	1.0	0.2	0.7	2.1	0.4	0.1

*ಜಿ.ಎಸ್.ಟಿ. ಪರಿಹಾರ ಒಳಗೊಂಡಿದೆ

4.3) ಪ್ರಮುಖ ಸ್ವಂತ ತೆರಿಗೆಗಳ ನಿರ್ವಹಣೆ

I. ವಾಣಿಜ್ಯ ತೆರಿಗೆಗಳು

41. ವಾಣಿಜ್ಯ ತೆರಿಗೆಯಿಂದ ಬಂದ ರಾಜಸ್ವ ಸಂಗ್ರಹಣೆಯಿಂದ ರೂ.82443 ಕೋಟಿಗಳ ಆಯವ್ಯಯ ಮಾಡಲಾಗಿದೆ. ರಾಜ್ಯದ ವಾಣಿಜ್ಯ ತೆರಿಗೆ ಸಂಗ್ರಹಣೆಗಳು ಕೋವಿಡ್ ಪ್ರೇರಿತ ಲಾಕ್‌ಡೌನ್‌ನ ಕಾರಣದಿಂದಾಗಿ ಇಳಿಕೆಯಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಜಿ.ಎಸ್.ಟಿ. ಸಂಗ್ರಹಣೆಯು ಸಹ ಕಡಿಮೆಯಾಗಿದೆ. ಜಿ.ಎಸ್.ಟಿ. ಸಂಗ್ರಹಣೆಯಲ್ಲಿನ ಕೊರತೆಯನ್ನು ಭಾರತ ಸರ್ಕಾರದಿಂದ ಸರಿದೂಗಿಸಲಾಗುವುದು. ಕೋವಿಡ್ ಪರಿಣಾಮವು ಕೇಂದ್ರದ ರಾಜಸ್ವ ಸಂಗ್ರಹಣೆಗಳನ್ನು ಸಹ ಕಡಿಮೆಯಾಗಿಸಿದೆ. ಆದಾಗ್ಯೂ, ರಾಜಸ್ವ ಕುಸಿತದಿಂದ ರಾಜ್ಯಗಳನ್ನು ರಕ್ಷಿಸಲು ಭಾರತ ಸರ್ಕಾರವು ಮಾರುಕಟ್ಟೆ ಸಾಲಗಳನ್ನು ಒದಗಿಸುವ ಮೂಲಕ ರಾಜ್ಯಗಳಿಗೆ ನಷ್ಟ ಪರಿಹಾರವನ್ನು ನೀಡುತ್ತಿದ್ದು, ಕರ್ನಾಟಕವು 2020-21ನೇ ಸಾಲಿಗೆ 12,407 ಕೋಟಿ ರೂಪಾಯಿಗಳನ್ನು ಪಡೆಯಲು ಅರ್ಹವಾಗಿದೆ. ಹಿಂದಿನ ವರ್ಷಗಳೊಂದಿಗೆ ತ್ರೈಮಾಸಿಕವಾರು ರಾಜ್ಯಗಳ ವಾಣಿಜ್ಯ ತೆರಿಗೆಗಳನ್ನು ಹೋಲಿಸಿ ಮುಂದೆ ತೋರಿಸಲಾಗಿದೆ.

42. ಕೋವಿಡ್ ನಿಯಂತ್ರಣ ಮತ್ತು ತತ್ಸಂಬಂಧಿತವಾಗಿ ಲಾಕ್‌ಡೌನ್ ಅನ್ನು ಹಂತ ಹಂತವಾಗಿ ಹಿಂಪಡೆಯುತ್ತಿರುವುದರಿಂದ ನಿಯತ ಆರ್ಥಿಕ ಚಟುವಟಿಕೆಗಳು ಪುನರಾರಂಭಗೊಳ್ಳುತ್ತಿವೆ ಮತ್ತು ಇದರ ಪರಿಣಾಮವಾಗಿ ರಾಜಸ್ವ ಸಂಗ್ರಹಣೆಯಲ್ಲಿ ಹೆಚ್ಚಳವಾಗುತ್ತಿದೆ. ಆದ್ದರಿಂದ ವಾಣಿಜ್ಯ ತೆರಿಗೆಯ ಪರಿಷ್ಕೃತ ಅಂದಾಜುಗಳನ್ನು 2020-21 ರಲ್ಲಿ ರೂ. 76,837 ಕೋಟಿಗಳೆಂದು ಅಂದಾಜಿಸಲಾಗಿದೆ.

ಕೋಷ್ಟಕ-11									
ಆರ್ಥಿಕ ವರ್ಷ 2020-21 ರಲ್ಲಿ ವಾಣಿಜ್ಯ ತೆರಿಗೆಗಳ ಪ್ರವೃತ್ತಿ									(ರೂ.ಕೋಟಿಗಳಲ್ಲಿ)
ತೆರಿಗೆಗಳು	ತ್ರೆ-1	ಬೆಳವಣಿಗೆ	ತ್ರೆ-2	ಬೆಳವಣಿಗೆ	ತ್ರೆ-3	ಬೆಳವಣಿಗೆ	ತ್ರೆ-4 ರಲ್ಲಿ ನಿರೀಕ್ಷಿತ ಸಂಗ್ರಹಣೆ	ಪ.ಅಂ. 2020-21	ಕಳೆದ ವರ್ಷಕ್ಕೆ ಹೋಲಿಸಿದರೆ ಒಟ್ಟಾರೆ ಬೆಳವಣಿಗೆ
ವಾಣಿಜ್ಯ ತೆರಿಗೆಗಳು*	14784	-17%	15646	-24.8%	25571	44%	20836	76837	3%

* ಜಿ.ಎಸ್.ಟಿ. ಪರಿಹಾರ ಒಳಗೊಂಡಿದೆ

II. ರಾಜ್ಯ ಅಬಕಾರಿ

43. 2020-21ನೇ ಸಾಲಿನ ರಾಜ್ಯ ಅಬಕಾರಿಗೆ ಸಂಬಂಧಿಸಿದಂತೆ ತೆರಿಗೆಯು ರೂ.22,700 ಕೋಟಿಗಳೆಂದು ಆಯವ್ಯಯ ಅಂದಾಜು ಮಾಡಲಾಗಿದೆ. ಲಾಕ್‌ಡೌನ್‌ನ ಪ್ರಾರಂಭಿಕ ಅವಧಿಯಲ್ಲಿಯೇ ಮಧ್ಯ ಮಾರಾಟದ ಮೇಲೆ ವಿಧಿಸಿದ್ದ ನಿರ್ಬಂಧಗಳನ್ನು ಸಡಿಲಿಸಿದ್ದರಿಂದ ಸಂಗ್ರಹಣೆಯು ಧನಾತ್ಮಕ ಪ್ರವೃತ್ತಿಯನ್ನು ತೋರಿಸುತ್ತಿದೆ. ರಾಜ್ಯವು ಸ್ಲಾಬ್ ದರಗಳನ್ನು ಸಹ ಹೆಚ್ಚಳಗೊಳಿಸಿದ್ದರಿಂದಾಗಿ ಅಬಕಾರಿ ಸಂಗ್ರಹಣೆಗಳು ಭವಿಷ್ಯದಲ್ಲಿ ಹೆಚ್ಚಳವಾಗುತ್ತದೆಂದೂ ಹಾಗೂ ಆಯವ್ಯಯದ ಗುರಿಗಳನ್ನು ತಲುಪುವ ಸಂಭಾವ್ಯತೆಯಿದೆಯೆಂದು ನಿರೀಕ್ಷಿಸಲಾಗಿದೆ.

ಕೋಷ್ಟಕ-12									
ಆರ್ಥಿಕ ವರ್ಷ 2020-21 ರಲ್ಲಿ ರಾಜ್ಯ ಅಬಕಾರಿ ತೆರಿಗೆಗಳ ಪ್ರವೃತ್ತಿ									(ರೂ.ಕೋಟಿಗಳಲ್ಲಿ)
ತೆರಿಗೆಗಳು	ತ್ರೆ-1	ಬೆಳವಣಿಗೆ	ತ್ರೆ-2	ಬೆಳವಣಿಗೆ	ತ್ರೆ-3	ಬೆಳವಣಿಗೆ	ತ್ರೆ-4 ರಲ್ಲಿ ನಿರೀಕ್ಷಿತ ಸಂಗ್ರಹಣೆ	ಪ.ಅಂ. 2020-21	ಕಳೆದ ವರ್ಷಕ್ಕೆ ಹೋಲಿಸಿದರೆ ಒಟ್ಟಾರೆ ಬೆಳವಣಿಗೆ
ರಾಜ್ಯ ಅಬಕಾರಿ	3831	-33.5%	5934	15.9%	7021	31.5%	5913	22700	5%

III. ಮುದ್ರಾಂಕ ಮತ್ತು ನೋಂದಣಿ

44. 2020-21ರಲ್ಲಿ ರೂ.12655 ಕೋಟಿಗಳ ತೆರಿಗೆಯು ಮುದ್ರಾಂಕ ಮತ್ತು ನೋಂದಣಿಯಿಂದ ಸಂಗ್ರಹವಾಗುತ್ತದೆ ಎಂದು ಆಯವ್ಯಯದಲ್ಲಿ ಅಂದಾಜಿಸಲಾಗಿದೆ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹೆಚ್ಚಿನ ಕುಸಿತ ಕಂಡಿದ್ದರಿಂದಾಗಿ, ಮುದ್ರಾಂಕ ಮತ್ತು ನೋಂದಣಿ ತೆರಿಗೆ ಸಂಗ್ರಹಣೆಯಲ್ಲಿ ಬೆಳವಣಿಗೆ ಇಳಿಮುಖ ಪ್ರವೃತ್ತಿ ಕಂಡು ಬಂದಿರುವುದರಿಂದ, 2020-21ನೇ ಸಾಲಿನ ಆಯವ್ಯಯ ಅಂದಾಜುಗಳನ್ನು ರೂ.9912 ಕೋಟಿಗಳಿಗೆ ಪರಿಷ್ಕರಿಸಲಾಗಿದೆ.

ಕೋಷ್ಟಕ-13									
ಆರ್ಥಿಕ ವರ್ಷ 2020-21 ರಲ್ಲಿ ಮುದ್ರಾಂಕ ಮತ್ತು ನೋಂದಣಿ ತೆರಿಗೆಯ ಪ್ರವೃತ್ತಿ									(ರೂ.ಕೋಟಿಗಳಲ್ಲಿ)
ತೆರಿಗೆಗಳು	ತ್ರೆ-1	ಬೆಳವಣಿಗೆ	ತ್ರೆ-2	ಬೆಳವಣಿಗೆ	ತ್ರೆ-3	ಬೆಳವಣಿಗೆ	ತ್ರೆ-4 ರಲ್ಲಿ ನಿರೀಕ್ಷಿತ ಸಂಗ್ರಹಣೆ	ಪ.ಅಂ. 2020-21	ಕಳೆದ ವರ್ಷಕ್ಕೆ ಹೋಲಿಸಿದರೆ ಒಟ್ಟಾರೆ ಬೆಳವಣಿಗೆ
ನೋಂದಣಿ ಮತ್ತು ಮುದ್ರಾಂಕ ಶುಲ್ಕಗಳು	1178	-56%	2504	-10%	3156	8%	3074	9912	-12%

IV ಮೋಟಾರು ವಾಹನ ತೆರಿಗೆಗಳು

45. 2020-21ರ ಆಯವ್ಯಯದಲ್ಲಿ ಮೋಟಾರು ವಾಹನಗಳ ತೆರಿಗೆ ಸಂಗ್ರಹಣೆಯು ರೂ.7115 ಕೋಟಿಗಳು ಎಂದು ಅಂದಾಜಿಸಲಾಗಿದೆ. ಲಾಕ್‌ಡೌನ್ ನಿರ್ಬಂಧಗಳು ಹಾಗೂ ಅದರ ಪರಿಣಾಮಗಳ ಕಾರಣದಿಂದಾಗಿ ಆಟೋಮೊಬೈಲ್ ಮಾರಾಟ ಕ್ಷೇತ್ರದಲ್ಲಿ ಮಾರಾಟದ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿರುವುದರಿಂದ, 2020-21ನೇ ಸಾಲಿನ ಪರಿಷ್ಕೃತ ಅಂದಾಜಿನಲ್ಲಿ ಮೋಟಾರು ವಾಹನಗಳ ತೆರಿಗೆ ಸಂಗ್ರಹಣೆಯನ್ನು ರೂ.5525 ಕೋಟಿಗಳೆಂದು ಅಂದಾಜು ಮಾಡಲಾಗಿದೆ.

ಕೋಷ್ಟಕ-14									
ಆರ್ಥಿಕ ವರ್ಷ 2020-21 ರಲ್ಲಿ ಮೋಟಾರು ವಾಹನ ತೆರಿಗೆಯ ಪ್ರವೃತ್ತಿ									(ರೂ.ಕೋಟಿಗಳಲ್ಲಿ)
ತೆರಿಗೆಗಳು	ತ್ರೆ-1	ಬೆಳವಣಿಗೆ	ತ್ರೆ-2	ಬೆಳವಣಿಗೆ	ತ್ರೆ-3	ಬೆಳವಣಿಗೆ	ತ್ರೆ-4 ರಲ್ಲಿ ನಿರೀಕ್ಷಿತ ಸಂಗ್ರಹಣೆ	ಪ.ಅಂ. 2020-21	ಕಳೆದ ವರ್ಷಕ್ಕೆ ಹೋಲಿಸಿದರೆ ಒಟ್ಟಾರೆ ಬೆಳವಣಿಗೆ
ಮೋಟಾರು ವಾಹನ	612	-59%	1228	-19%	1791	-9%	1894	5525	-18%

4.4) ಉಪಕರ ಸ್ವೀಕೃತಿಗಳು

46. ರಾಜ್ಯವು ತೆರಿಗೆಗಳ ಮೇಲೆ ವಿಧಿಸುವ ಎರಡು ಮುಖ್ಯ ಉಪಕರಗಳಾವುವೆಂದರೆ:-

ಎ. ಮೂಲಸೌಕರ್ಯ ಉಪಕರ

ಬಿ. ರಾಜ್ಯ ನಗರ ಸಾರಿಗೆ ಉಪಕರ

47. ಮೂಲ ಸೌಕರ್ಯ ಉಪಕರವನ್ನು ಅಬಕಾರಿ ಲೈಸೆನ್ಸ್ ಶುಲ್ಕದ ಮೇಲೆ ಶೇ.15 ರಷ್ಟು, ಮೋಟಾರು ವಾಹನ ತೆರಿಗೆ ಮೇಲೆ ಶೇ.10 ರಷ್ಟು ಮತ್ತು ಮುದ್ರಾಂಕ ಸುಂಕದ ಮೇಲೆ ಶೇ.10 ರಷ್ಟು ವಿಧಿಸಲಾಗುವುದು. ಈ ಉಪಕರಗಳನ್ನು, ಪ್ರಾಥಮಿಕವಾಗಿ ಮೂಲ ಸೌಕರ್ಯ ಉಪಕ್ರಮ ನಿಧಿ(ಐ.ಐ.ಎಫ್), ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ನಿಧಿ (ಬಿ.ಎಂ.ಆರ್.ಸಿ.ಎಲ್.ನಿಧಿ), ಮುಖ್ಯಮಂತ್ರಿಗಳ ಗ್ರಾಮೀಣ ರಸ್ತೆ ನಿಧಿ (ಸಿ.ಎಂ.ಆರ್.ಆರ್.ನಿಧಿ)ಗಳನ್ನು ಹೆಚ್ಚಿಸಲು ವಿಧಿಸಲಾಗುತ್ತದೆ.

48. ನಗರಗಳಲ್ಲಿ ಸಾರ್ವಜನಿಕ ಸಾರಿಗೆಗಾಗಿ ರಾಜ್ಯ ನಗರ ಸಾರಿಗೆ ನಿಧಿಗೆ (ಎಸ್.ಯು.ಟಿ.ಎಫ್) ವಂತಿಗೆ ನೀಡಲು ಮೋಟಾರು ವಾಹನ ತೆರಿಗೆ ಮೇಲೆ ಶೇ.1 ರಷ್ಟು ಉಪಕರ ವಿಧಿಸಲಾಗುವುದು.

49. 2020-21ರ ಆಯವ್ಯಯದಲ್ಲಿ ಮೂಲ ಸೌಕರ್ಯ ಉಪಕ್ರಮ ನಿಧಿಗೆ ವರ್ಗಾವಣೆ ಮಾಡಲು ರೂ.1,467 ಕೋಟಿಗಳು ಮತ್ತು ರಾಜ್ಯ ನಗರ ಸಾರಿಗೆ ಉಪಕರ ನಿಧಿಗೆ ವರ್ಗಾವಣೆ ಮಾಡಲು ರೂ.60

ಕೋಟಿಗಳ ಉಪಕರ ಸಂಗ್ರಹಣೆಯಾಗುವುದೆಂದು ಅಂದಾಜು ಮಾಡಲಾಗಿರುತ್ತದೆ. ಇವು ತೆರಿಗೆ ಸಂಗ್ರಹಗಳ ಪರಿಷ್ಕೃತ ಅಂದಾಜಿನಂತೆ ಬದಲಾವಣೆಯಾಗುತ್ತವೆ.

4.5) ತೆರಿಗೆಯೇತರ ರಾಜಸ್ವಗಳು

i. ಪ್ರಮುಖ ಮತ್ತು ಉಪ ಖನಿಜಗಳ ಮೇಲೆ ಸ್ವಾಮ್ಯ ಶುಲ್ಕ

50. ಪ್ರಮುಖ ಮತ್ತು ಉಪ ಖನಿಜಗಳ ಮೇಲಿನ ಸ್ವಾಮ್ಯ ಶುಲ್ಕದಿಂದ 2020-21ನೇ ಸಾಲಿನಲ್ಲಿ 3750 ಕೋಟಿ ರೂ.ಗಳ ರಾಜಸ್ವ ಸಂಗ್ರಹಣೆಯನ್ನು ಪರಿಷ್ಕೃತ ಅಂದಾಜಿನಲ್ಲಿ ನೀರಿಕ್ಷಿಸಲಾಗಿದೆ.

ii. ಬಡ್ಡಿ ಸ್ವೀಕೃತಿಗಳು

51. ರಾಜ್ಯವು ನೀಡಿರುವ ಸಾಲಗಳ ಮೇಲೆ ಸ್ವೀಕೃತವಾಗುವ ಬಡ್ಡಿ ಮತ್ತು ಹೆಚ್ಚುವರಿ ನಗದನ್ನು ಕೇಂದ್ರ ಸರ್ಕಾರದ ಖಜಾನೆ ಬಿಲ್ಲುಗಳಲ್ಲಿ ಹೂಡಿಕೆ ಮಾಡುವುದರಿಂದಾಗಿ ಸ್ವೀಕೃತವಾಗುವ ಬಡ್ಡಿಯು ರೂ.719 ಕೋಟಿಗಳೆಂದು ಆಯವ್ಯಯದಲ್ಲಿ ಅಂದಾಜಿಸಲಾಗಿತ್ತು. ಚಾಲ್ತಿಯಲ್ಲಿರುವ ಪ್ರವೃತ್ತಿಗಳ ಮೇರೆಗೆ ಬಡ್ಡಿ ಸ್ವೀಕೃತಿಗಳು 2020-21ರ ಆಯವ್ಯಯ ಗುರಿಗಳನ್ನು ತಲುಪುವ ಸಂಭಾವ್ಯತೆಯಿರುತ್ತದೆ.

ಅಧ್ಯಾಯ-5
ವೆಚ್ಚ ನಿರ್ವಹಣೆ

5.1) ಸರ್ಕಾರಿ ವೆಚ್ಚದಲ್ಲಿನ ಪ್ರವೃತ್ತಿಗಳು


52. ಪ್ರಸಕ್ತ ವರ್ಷಕ್ಕೆ ಸಂಬಂಧಿಸಿದ ಮತ್ತು ಹಿಂದಿನ ಎರಡು ವರ್ಷಗಳ ಸಾಮಾನ್ಯ, ಸಾಮಾಜಿಕ ಮತ್ತು ಆರ್ಥಿಕ ಸೇವೆಗಳ ವೆಚ್ಚದ ಹಂಚಿಕೆಗಳನ್ನು ಕೋಷ್ಟಕ 15ರಲ್ಲಿ ತೋರಿಸಲಾಗಿದೆ. ವೆಚ್ಚದ ಸ್ವರೂಪವನ್ನು ಉತ್ತಮವಾಗಿ ತಿಳಿದುಕೊಳ್ಳಲು ವೆಚ್ಚವನ್ನು ರಾಜಸ್ವ, ಬಂಡವಾಳ ಮತ್ತು ಸಾಲಗಳೆಂದು ವಿಭಜಿಸಲಾಗಿದೆ.

ಕೋಷ್ಟಕ -15				
ಸೇವೆಗಳ ಮೇಲಿನ ವೆಚ್ಚ				
<small>(ರೂ. ಕೋಟಿಗಳಲ್ಲಿ)</small>				
ಸೇವೆಗಳು		2018-19	2019-20	2020-21 ಪ.ಅಂ
ಸಾಮಾನ್ಯ ಸೇವೆಗಳು	ರಾಜಸ್ವ	42655	48824	59962
	ಬಂಡವಾಳ	827	779	910
	ಸಾಲ	11	6	20
	ಒಟ್ಟು	43494	49609	60892
ಸಾಮಾಜಿಕ ಸೇವೆಗಳು	ರಾಜಸ್ವ	67934	66373	63982
	ಬಂಡವಾಳ	9794	9192	10018
	ಸಾಲ	2441	1061	890
	ಒಟ್ಟು	80169	76626	74890
ಆರ್ಥಿಕ ಸೇವೆಗಳು	ರಾಜಸ್ವ	48285	52636	49248
	ಬಂಡವಾಳ	24038	25559	26218
	ಸಾಲ	2035	3002	1069
	ಒಟ್ಟು	74359	81197	76535
ಒಟ್ಟು ಮೊತ್ತ		198021	207431	212316


5.2) ರಾಜಸ್ವ ಮತ್ತು ಬಂಡವಾಳ ವೆಚ್ಚ

ವೆಚ್ಚದ ಮಾದರಿ

53. ರಾಜಸ್ವ ಮತ್ತು ಬಂಡವಾಳ ವೆಚ್ಚದ ಪ್ರವೃತ್ತಿ (trend) ಯನ್ನು ಈ ಕೆಳಗಿನ ನಕ್ಷೆಯು ಬಿಂಬಿಸುತ್ತದೆ.



54. ಅಭಿವೃದ್ಧಿ ವೆಚ್ಚ ಹಾಗೂ ಅಭಿವೃದ್ಧಿಯೇತರ ವೆಚ್ಚದ ಬೆಳವಣಿಗೆಗಳನ್ನು ಈ ಕೆಳಗಿನ ರೇಖಾ ಚಿತ್ರದಲ್ಲಿ ತೋರಿಸಲಾಗಿದೆ.



5.3) ವಲಯವಾರು ಹಂಚಿಕೆಗಳು

55. ಕಳೆದ ಮೂರು ವರ್ಷಗಳಲ್ಲಿ ಹಾಗೂ ಪರಿಷ್ಕೃತ ಅಂದಾಜು 2019-20ರಲ್ಲಿ ಕೆಲವು ಪ್ರಮುಖ ಅಭಿವೃದ್ಧಿ ವಲಯಗಳಿಗೆ ಮಾಡಿರುವ ಹಂಚಿಕೆಗಳು ಹಾಗೂ ಕಳೆದ ವರ್ಷಕ್ಕೆ ಹೋಲಿಸಿದಂತೆ ಬೆಳವಣಿಗೆಯನ್ನು ಕೋಷ್ಟಕ-16 ರಲ್ಲಿ ವಿವರಿಸಿದೆ.

ಕೋಷ್ಟಕ-16								
ಪ್ರಮುಖ ಅಭಿವೃದ್ಧಿ ವಲಯಗಳಿಗೆ ಹಂಚಿಕೆ (ರೂ. ಕೋಟಿಗಳಲ್ಲಿ)								
ವರ್ಷ	ಕೃಷಿ ಮತ್ತು ತೋಟಗಾರಿಕೆ*	ಬೆಳವಣಿಗೆ	ಗ್ರಾಮೀಣ ಅಭಿವೃದ್ಧಿ	ಬೆಳವಣಿಗೆ	ಆರೋಗ್ಯ#	ಬೆಳವಣಿಗೆ	ಶಿಕ್ಷಣ	ಬೆಳವಣಿಗೆ
2017-18 ಲೆಕ್ಕ	6064	9%	12359	-10%	7795	18%	22710	6%
2018-19 ಲೆಕ್ಕ	5943	-2%	13559	10%	9161	18%	24973	10%
2019-20 ಲೆಕ್ಕ	7534	27%	13467	-1%	8799	-4%	35134	41%
2020-21 (ಪ.ಅಂ)	7574	1%	15249	13%	11457	30%	34362	-2%

* ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳ ಮೇಲಿನ ವೆಚ್ಚವು ಶಿಕ್ಷಣ, ಕೃಷಿ ಮತ್ತು ತೋಟಗಾರಿಕೆ ವಲಯಗಳೆರಡರಲ್ಲೂ ಹಂಚಿಕೆಯಾಗಿದೆ.
ವೈದ್ಯಕೀಯ ಶಿಕ್ಷಣದ ಮೇಲಿನ ವೆಚ್ಚವು ಆರೋಗ್ಯ ಮತ್ತು ಶಿಕ್ಷಣ ವಲಯಗಳೆರಡರಲ್ಲೂ ಒಳಗೊಂಡಿದೆ.


5.4) ಫಲಾನುಭವಿ ನಿರ್ದೇಶಿತ ಯೋಜನೆಗಳು ಮತ್ತು ಸಹಾಯಧನಗಳು

56. ಆಯವ್ಯಯದಲ್ಲಿ ಸಹಾಯಧನಗಳು ಕ್ರಮೇಣವಾಗಿ ಏರಿಕೆ ಕಂಡಿದೆ. ಕೆಲವು ಸಹಾಯಧನದ ಯೋಜನೆಗಳನ್ನು ನೇರ ಲಾಭ ವರ್ಗಾವಣೆ ಯೋಜನೆಗಳಾಗಿ ಮಾರ್ಪಾಡು ಮಾಡಲು ಪ್ರಯತ್ನಿಸಲಾಗುತ್ತಿದೆ. ಇದರಿಂದ ಅಂತಿಮ ಫಲಾನುಭವಿಗಳಿಗೆ ಲಾಭಗಳು ಸೇರುತ್ತವೆ. ಕೋಷ್ಟಕ-17 ಒಟ್ಟು ವರ್ಷವಾರು ಸಹಾಯಧನಗಳ ಪರಿಮಾಣವನ್ನು ವಿವರಿಸುತ್ತದೆ.

ಕೋಷ್ಟಕ-17				
ಸಹಾಯಧನ (ರೂ. ಕೋಟಿಗಳಲ್ಲಿ)				
ಆರ್ಥಿಕ ವರ್ಷ	2017-18	2018-19	2019-20	2020-21 ಪ.ಅಂ
ಒಟ್ಟು ಸಹಾಯಧನ	22189	23330	25650	25133

5.5) ಸ್ಥಳೀಯ ಸಂಸ್ಥೆಗಳಿಗೆ ಸಂಪನ್ಮೂಲಗಳ ವರ್ಗಾವಣೆ

57. ರಾಜ್ಯವು ರಾಜ್ಯ ಹಣಕಾಸು ಆಯೋಗದ ಶಿಫಾರಸ್ಸುಗಳ ಮೇರೆಗೆ ಸ್ಥಳೀಯ ಸಂಸ್ಥೆಗಳಿಗೆ ಸಂಪನ್ಮೂಲ ವರ್ಗಾವಣೆ ಮಾಡುತ್ತಿದೆ. ನಗರ ಸ್ಥಳೀಯ ಸಂಸ್ಥೆಗಳಿಗೆ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳಿಗೆ ಮಾಡಿರುವ ಹಂಚಿಕೆಯನ್ನು ಈ ಕೆಳಗಿನ ರೇಖಾ ಚಿತ್ರದಲ್ಲಿ ತೋರಿಸಲಾಗಿದೆ.



5.6) ಬದ್ಧ ವೆಚ್ಚ

58. ಹಲವು ವರ್ಷಗಳಿಂದ ಆಯವ್ಯಯದ ಗಾತ್ರದಲ್ಲಿ ಏರಿಕೆ ಕಂಡಿದ್ದರೂ ಸಹ, ಅದರಲ್ಲಿನ ಗಣನೀಯ ಪ್ರಮಾಣವು ಬದ್ಧ ವೆಚ್ಚಗಳ ರೂಪದಲ್ಲಿರುವುದನ್ನು ಇದು ವಿವರಿಸುತ್ತದೆ. ಇದು ವೆಚ್ಚಗಳ ಮೇಲಿನ ನಿರ್ಧಾರದ ಅವಕಾಶವನ್ನು ಕಡಿಮೆ ಮಾಡುತ್ತದೆ. ಆದರೆ, 2020-21ನೇ ಹಣಕಾಸು ವರ್ಷದಲ್ಲಿ ಕೋವಿಡ್ ಪರಿಣಾಮವು, ಆಯವ್ಯಯದ ಅಂದಾಜುಗಳಿಗೆ ಹೋಲಿಸಿದರೆ ರಾಜಸ್ವದ ಸ್ವೀಕೃತಿಗಳನ್ನು ಕಡಿಮೆ ಮಾಡಿದೆ. ಬದ್ಧ ವೆಚ್ಚದ ಅಗತ್ಯತೆಗಳನ್ನು ಭರಿಸಲು ರಾಜಸ್ವ ಸ್ವೀಕೃತಿಗಳು ಸಾಕಷ್ಟಿಲ್ಲ ಎಂಬುದನ್ನು ಕೋಷ್ಟಕ 18 ತೋರಿಸುತ್ತದೆ.


ಕೋಷ್ಟಕ - 18

ರಾಜಸ್ವ ಸ್ವೀಕೃತಿಗಳ ಅನುಪಾತವಾಗಿ ಬದ್ಧ ವೆಚ್ಚ

(ರೂ. ಕೋಟಿಗಳಲ್ಲಿ)

ಕ್ರಮ ಸಂಖ್ಯೆ	ಬಾಬು	2019-20 ಲೆಕ್ಕ	2020-21 ಆ.ಅಂ	2020-21 ಪ.ಅಂ
1a	ವೇತನ (ರಾಜ್ಯ ಮತ್ತು ಜಿಲ್ಲಾ ವಲಯ)	31525	37291	37080
1b	ದಿನಗೂಲಿ ನೌಕರರ ವೇತನ	265	321	322
1c	ಗುತ್ತಿಗೆ/ ಬಾಹ್ಯ ಮೂಲ	1057	1347	1417
2	ಬಡ್ಡಿ	18519	22216	22619
3	ನಿವೃತ್ತಿ ವೇತನ	18404	22211	22214
4	ಸಾಮಾಜಿಕ ಭದ್ರತಾ ಪಿಂಚಣಿ	7176	7489	7489
5	ಸಹಾಯಧನ	25650	23476	25133
6	ವೇತನಾನುದಾನ ಮತ್ತು ಇತರೆ ಆರ್ಥಿಕ ನೆರವು	19465	16787	15878
7	ಆಡಳಿತಾತ್ಮಕ ವೆಚ್ಚ	2653	3133	3328
8	ಸ್ಥಳೀಯ ಸಂಸ್ಥೆಗಳಿಗೆ ವರ್ಗಾವಣೆ	27380	28212	26878
a	ನಗರ ಸ್ಥಳೀಯ ಸಂಸ್ಥೆಗಳಿಗೆ ವರ್ಗಾವಣೆ*	6425	6591	6003
b	ಪಂಚಾಯತ್ ರಾಜ್ ಸಂಸ್ಥೆಗಳು (ವೇತನೇತರ)	20956	21621	20875
9	ಬದ್ಧ ವೆಚ್ಚಗಳು (ಒಟ್ಟು 1 ರಿಂದ 8)	152094	162484	162359
10	ರಾಜಸ್ವ ಸ್ವೀಕೃತಿಗಳು	175443	179920	159709
11	ರಾಜಸ್ವ ಸ್ವೀಕೃತಿಗಳ ಶೇಕಡಾವಾರು ಬದ್ಧ ವೆಚ್ಚ	87	90	102

*ಲೆಕ್ಕ ಶೀರ್ಷಿಕೆ 3604 ರಲ್ಲಿ ಹಂಚಿಕೆಯಾಗಿರುವ ಅನುದಾನ ಮಾತ್ರ.



5.7) ಅನುದಾನ ಬಿಡುಗಡೆ ಮಾಡಲು ಆಡಳಿತ ಇಲಾಖೆಗಳಿಗೆ ಅಧಿಕಾರದ ಪ್ರತ್ಯಾಯೋಜನೆ


59. ಕಾರ್ಯವಿಧಾನಗಳ ವಿಳಂಬವನ್ನು ಕಡಿಮೆ ಮಾಡಲು ಅನುದಾನ ಬಿಡುಗಡೆ ಮಾಡುವ ಅಧಿಕಾರವನ್ನು ಆಡಳಿತ ಇಲಾಖೆಗಳಿಗೆ ಪ್ರತ್ಯಾಯೋಜಿಸಿದೆ.

60. ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಮಾಸಿಕ ಸಭೆಗಳಲ್ಲಿ ಪ್ರತಿ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ವೆಚ್ಚದ ಏರಿಳಿತಗಳನ್ನು ಗಮನಿಸಲಾಗಿದೆ. ಇದನ್ನು ಸರಿಪಡಿಸಿಕೊಳ್ಳಲು ಮೊದಲ ಮೂರು ತ್ರೈಮಾಸಿಕದ ವೆಚ್ಚದಲ್ಲಿ ಶೇ.63ರಷ್ಟು ಸುಧಾರಣೆಯಾಗಿರುವುದನ್ನು ಕಾಣಬಹುದಾಗಿದೆ.

ಕೋಷ್ಟಕ - 19					
ಶೇಕಡವಾರು ವೆಚ್ಚ ಸಾಧನೆಯ ಪ್ರವೃತ್ತಿ					
ತ್ರೈಮಾಸಿಕ	2016-17	2017-18	2018-19	2019-20	2020-21*
ತ್ರೈಮಾಸಿಕ-1	15%	15%	14%	18%	17%
ತ್ರೈಮಾಸಿಕ-2	22%	27%	24%	24%	18%
ತ್ರೈಮಾಸಿಕ-3	21%	21%	21%	24%	24%
ತ್ರೈಮಾಸಿಕ-4	42%	37%	41%	34%	-
ಒಟ್ಟು	100%	100%	100%	100%	59%

* ಮೊದಲ ಮೂರು ತ್ರೈಮಾಸಿಕದವರೆಗಿನ ವೆಚ್ಚ

ತ್ಯಮಾಸಿಕವಾಗಿ ಶೇಕಡವಾರು ವೆಚ್ಚ



■ ತ್ಯಮಾಸಿಕ-1 ■ ತ್ಯಮಾಸಿಕ-2 ■ ತ್ಯಮಾಸಿಕ-3 ■ ತ್ಯಮಾಸಿಕ-4

* ಮೊದಲ ಮೂರು ತ್ಯಮಾಸಿಕದ ವರೆಗಿನ ವೆಚ್ಚ

ಅಧ್ಯಾಯ-6
ಹೊಣೆಗಾರಿಕೆ ನಿರ್ವಹಣೆ

61. ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮ, 2002 ಮತ್ತು ನಂತರದ ತಿದ್ದುಪಡಿಗಳು ಜಾರಿಗೆ ಬಂದಿದ್ದು, ರಾಜ್ಯವು ವಿತ್ತೀಯ ಮತ್ತು ಋಣ ಸೂಚಕಗಳನ್ನು ಸಾಧಿಸುವುದಕ್ಕಾಗಿ, ವಿತ್ತೀಯ ಬಲವರ್ಧನೆ ಮಾರ್ಗಸೂಚಿಯಂತೆ ಸ್ಪಷ್ಟ ಕಾಲಮಿತಿಯೊಳಗೆ ಅನುಸರಿಸಲು ಬದ್ಧವಾಗಿದೆ.

6.1) ಋಣಗಳ ಒಟ್ಟಾರೆ ವಸ್ತುಸ್ಥಿತಿ

62. ರಾಜ್ಯದ ಸಾರ್ವಜನಿಕ ಋಣವು ಮಾರುಕಟ್ಟೆ ಸಾಲಗಳು, ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲಗಳು ಮತ್ತು ಕೇಂದ್ರ ಸರ್ಕಾರದ ರಾಷ್ಟ್ರೀಯ ಸಣ್ಣ ಉಳಿತಾಯ ಯೋಜನೆ ನಿಧಿಗೆ (ಎನ್.ಎಸ್.ಎಸ್.ಎಫ್) ನೀಡಿದ ವಿಶೇಷ ಖಾತ್ರಿಗಳು ಹಾಗೂ ಭಾರತ ಸರ್ಕಾರದಿಂದ ಪಡೆದ ಸಾಲ ಮತ್ತು ಮುಂಗಡಗಳನ್ನು ಒಳಗೊಂಡಿರುತ್ತದೆ. ಪ್ರಮುಖ ಋಣ ಸೂಚಕಗಳಲ್ಲಿ ರಾಜ್ಯವು ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮ, 2002 ರಲ್ಲಿಯ ಗುರಿಗಳನ್ನು ನಿರಂತರವಾಗಿ ಸಾಧಿಸಲಾಗಿದೆ.

6.2) ಋಣ ಸಂಯೋಜನೆ

63. ಕೋಷ್ಟಕ-20ರಲ್ಲಿ ತೋರಿಸಿರುವಂತೆ 2017-18 ರಿಂದ 2020-21 ನೇ ಆರ್ಥಿಕ ವರ್ಷದ ಅಂತ್ಯದವರೆಗೆ ಒಟ್ಟು ಸಾರ್ವಜನಿಕ ಋಣದಲ್ಲಿ ಮುಕ್ತ ಮಾರುಕಟ್ಟೆ ಸಾಲಗಳ ಪಾಲು ಹೆಚ್ಚಿರುವುದು ಕಂಡು ಬಂದಿರುತ್ತದೆ. ರಾಷ್ಟ್ರೀಯ ಸಣ್ಣ ಉಳಿತಾಯ ಯೋಜನೆಯು ದುಬಾರಿಯಾದ ಕಾರಣ ರಾಜ್ಯವು 2016-17ನೇ ಸಾಲಿನಿಂದ ಈ ಯೋಜನೆಯಿಂದ ಹೊರ ಬಂದಿದೆ.

ಕೋಷ್ಟಕ-20								
ಒಟ್ಟು ಸಾರ್ವಜನಿಕ ಋಣದ ಸಂಯೋಜನೆ								
(ರೂ. ಕೋಟಿಗಳಲ್ಲಿ)								
ಸಾಲದ ವಿಧಗಳು	2017-18	ಒಟ್ಟು ಋಣದ ಶೇ.ವಾರು	2018-19	ಒಟ್ಟು ಋಣದ ಶೇ.ವಾರು	2019-20	ಒಟ್ಟು ಋಣದ ಶೇ.ವಾರು	2020-21 (ಪ.ಅಂ.)	ಒಟ್ಟು ಋಣದ ಶೇ.ವಾರು
ಮಾರುಕಟ್ಟೆ ಸಾಲಗಳು	125708	77%	157890	81%	200390	86%	260540	89%
ಹಣಕಾಸು ಸಂಸ್ಥೆಗಳಿಂದ ಸಾಲಗಳು	4289	3%	4430	2%	4586	2%	5003	2%
ರಾಷ್ಟ್ರೀಯ ಸಣ್ಣ ಉಳಿತಾಯಕ್ಕೆ ವಿಶೇಷ ಭದ್ರತೆಗಳು (ಎನ್‌ಎಸ್‌ಎಸ್‌ಎಫ್)	18584	11%	16989	9%	15361	7%	13733	5%
ಭಾರತ ಸರ್ಕಾರದಿಂದ ಸಾಲಗಳು	14555	9%	14657	8%	13908	6%	13746	5%
ಒಟ್ಟು	163135	100%	193967	100%	234245	100%	293022	100%

* ಮೂಲ: ಆರ್ಥಿಕ ವರ್ಷ 2017-18, 2018-19 ಹಣಕಾಸು ಲೆಕ್ಕ.

6.3) ಋಣ ನಿರ್ವಹಣೆ

64. ರಾಜ್ಯ ಸರ್ಕಾರದ ಎಲ್ಲಾ ಸಾಲಗಳು ಭಾರತ ಸಂವಿಧಾನದ ಅನುಚ್ಛೇದ 293 (3)ರಡಿ ಭಾರತ ಸರ್ಕಾರದ ಅನುಮತಿಗೆ ಒಳಪಟ್ಟಿವೆ. 2020-21ನೇ ಹಣಕಾಸು ವರ್ಷಕ್ಕಾಗಿ ಭಾರತ ಸರ್ಕಾರವು GSDPಯ ಶೇ.2ರಷ್ಟು ಹೆಚ್ಚುವರಿ ಸಾಲವನ್ನು ನೀಡಿದೆ. ಇದಲ್ಲದೆ, ಒಟ್ಟು ಸಾಲಗಳನ್ನು ಎರವಲು ಪಡೆಯುವ ಮುನ್ನ ವಲಯ ಸಂಬಂಧಿತ ಸಾಲಗಳನ್ನು (EAP, RIDF) ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.


6.4) ಆಯವ್ಯಯೇತರ ಸಾಲಗಳು

65. ಆಯವ್ಯಯೇತರ ಸಾಲಗಳು ಎಂದರೆ, ರಾಜ್ಯದ ಏಜೆನ್ಸಿಗಳು ಬಳಸಿಕೊಳ್ಳುವ ಸಾಲಗಳಾಗಿದ್ದು, ಇಂತಹ ಸಾಲಗಳ ಮೇಲಿನ ಅಸಲು ಹಾಗೂ ಬಡ್ಡಿ ಮರುಪಾವತಿಯ ಹೊಣೆಯು ರಾಜ್ಯ ಸರ್ಕಾರದ ಮೇಲೆ ಇರುತ್ತದೆ. ಆಯವ್ಯಯೇತರ ಸಾಲಗಳನ್ನು ಒಟ್ಟು ಹೊಣೆಗಾರಿಕೆಗಳ ಭಾಗವೆಂದು ಪರಿಗಣಿಸಲಾಗಿದ್ದು, ಜಿ.ಎಸ್.ಡಿ.ಪಿಗೆ ಒಟ್ಟು ಹೊಣೆಗಾರಿಕೆಗಳ ಅನುಪಾತವು ಶೇ.25ರ ಮಿತಿಯೊಳಗೆ ಉಳಿಸಿಕೊಳ್ಳಲಾಗಿದೆ.

6.5) ರಾಜ್ಯ ಸರ್ಕಾರಿ ಹೂಡಿಕೆ ಪತ್ರಗಳ ಕಾಲಾವಧಿಯ ಚಿತ್ರಣ

66. ಕೆಳಗಿನ ನಕ್ಷೆಯಲ್ಲಿ 2020ರ ಮಾರ್ಚ್ ಅಂತ್ಯಕ್ಕೆ ಸಂಬಂಧಿಸಿದ್ದಂತೆ ರಾಜ್ಯ ಸರ್ಕಾರ ಪಡೆದ ಸಾಲಗಳ ಬಾಕಿಯಿರುವ ಅಡಮಾನಗಳ ಕಾಲಾವಧಿ ಅಡಮಾನವನ್ನು ಕಾಣಬಹುದಾಗಿದ್ದು, ರಾಜ್ಯವು ಪಡೆಯುವ ಸಾಲಗಳನ್ನು ದೀರ್ಘಾವಧಿ ಆರ್ಥಿಕ ಲಾಭಗಳಿರುವ ಯೋಜನೆಗಳಿಗೆ ಮುಖ್ಯವಾಗಿ ಬಳಕೆ ಮಾಡಲಾಗುವುದು.

ಕರ್ನಾಟಕ ಸರ್ಕಾರದ ಬಾಕಿ ಇರುವ ಅವಧಿ ತೀರದ ಅಡಮಾನಗಳು



67. ಸಾಲದ ಬೆಳವಣಿಗೆಯ ದರವು ನಾವು ಮರುಪಾವತಿ ಮಾಡುವ ಸಾಲದ ಮೊತ್ತ ಮತ್ತು ಬಡ್ಡಿ ಮರುಪಾವತಿಯಿಂದ ಉಂಟಾಗುವ ಹೊರೆಯನ್ನು ತಡೆಯಲು ಸಮರ್ಥವಾಗಿರಬೇಕು. ಹೆಚ್ಚಿನ ಸಾಲದ ಮಟ್ಟವು ರಾಜ್ಯವು ತನ್ನ ವೆಚ್ಚಗಳನ್ನು ಪೂರೈಸಲು ಸಾಲಗಳ ಮೇಲೆ ಅವಲಂಬಿತವಾಗಿರುವುದನ್ನು ತೋರಿಸುತ್ತದೆ. ಕೋವಿಡ್ ಸಾಂಕ್ರಾಮಿಕದಿಂದ ಬಾಧಿತವಾಗಿರುವ ಆರ್ಥಿಕತೆಯಲ್ಲಿ ಚೇತರಿಕೆಯನ್ನು ಮುಂದಿನ ಆರಂಭಿಕ ದಿನಗಳಲ್ಲಿಯೇ ನಿರೀಕ್ಷಿಸಲಾಗದು. ಅಲ್ಪಾವಧಿಯಲ್ಲಿ ರಾಜ್ಯದ ರಾಜಸ್ವದಲ್ಲಿ ಹೆಚ್ಚಿನ ಬೆಳವಣಿಗೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲದಿರುವುದರಿಂದ ಮತ್ತು ರಾಜಸ್ವ ವೆಚ್ಚದಲ್ಲಿ ಬದ್ಧ ವೆಚ್ಚವು ಹೆಚ್ಚಿನ ಪಾಲನ್ನು ಹೊಂದಿದ್ದು, ಸಾಲಗಳ ಹೆಚ್ಚಳದಿಂದ ರಾಜಸ್ವ ವೆಚ್ಚದ ಪ್ರಮುಖ ಪಾಲನ್ನು ಬಡ್ಡಿ ಮರುಪಾವತಿಗೆ ಭರಿಸಬೇಕಾಗುತ್ತದೆ. ಆದ್ದರಿಂದ, ಕಡಿಮೆ ವೆಚ್ಚದಲ್ಲಿ ಅವಶ್ಯಕತೆಗಳ ಪೂರೈಕೆ ಮತ್ತು ಸಾಲ ಮರುಪಾವತಿಯನ್ನು ಮಧ್ಯಮಾವಧಿ ಅಥವಾ ದೀರ್ಘಾವಧಿಯಲ್ಲಿ ನಿರ್ವಹಿಸುವ ಋಣ ನಿರ್ವಹಣೆಯ ಧೈಯ ಹೊಂದಬೇಕು. ಇದರ ಜೊತೆಗೆ ರಾಜಸ್ವ ಹೆಚ್ಚಳವನ್ನು ಮತ್ತಷ್ಟು ವೃದ್ಧಿಸುವ ಮೂಲಕ ಅದನ್ನು ಬಂಡವಾಳ ವೆಚ್ಚಕ್ಕೆ ವಿನಿಯೋಗಿಸಿ ಮುಂದಿನ ದಿನಗಳಲ್ಲಿ ಸಾಲಗಳನ್ನು ಮಿತಿಗೊಳಿಸಲು ಶ್ರಮಿಸಬೇಕಾಗಿದೆ.

**6.6) ಸಂಭಾವ್ಯ ಹೊಣೆಗಾರಿಕೆಗಳು
ಸರ್ಕಾರಿ ಖಾತರಿಗಳು**

68. 2016-17ರಿಂದ 2019-20ರ ಎಲ್ಲಾ ಆರ್ಥಿಕ ವರ್ಷದ ಅಂತ್ಯಕ್ಕೆ ಬಾಕಿ ಇರುವ ಎಲ್ಲಾ ಖಾತರಿಗಳು ಕರ್ನಾಟಕ ಸರ್ಕಾರಿ ಖಾತರಿಗಳ ಮೇಲೆ ಗರಿಷ್ಠ ಪರಿಮಿತಿ ಅಧಿನಿಯಮ, 1999ರಲ್ಲಿ ನಿಗದಿ ಪಡಿಸಿರುವ ಮಿತಿಯೊಳಗೆ ಕಾಪಾಡಿಕೊಂಡು ಬರಲಾಗಿದೆ.

ಕೋಷ್ಟಕ-21

ಸರ್ಕಾರಿ ಖಾತರಿಗಳು

(ರೂ. ಕೋಟಿಗಳಲ್ಲಿ)

ಮಾನದಂಡ	2016-17	2017-18	2018-19	2019-20
ಖಾತರಿ ನೀಡಿದ ಗರಿಷ್ಠ ಮೊಬಲಗು	21,115	24,025	30,719	35694
ಖಾತರಿಗಳ ಬಾಕಿ ಇರುವ ಮೊಬಲಗು (ಬಡ್ಡಿ ಸೇರಿದಂತೆ)	15,392	18,416	24091	26830
ಎರಡನೇ ಹಿಂದಿನ ವರ್ಷದ ಒಟ್ಟು ರಾಜಸ್ವ ಜಮೆಗಳಿಗೆ ಖಾತರಿ ನೀಡಿದ ಬಾಕಿ ಇರುವ ಮೊಬಲಗಿನ ಶೇಕಡಾವಾರು (ಮಿತಿ=80%)	14.8%	15.5%	18.1%	18.3%

6.7) ವಿಶೇಷ ಮತ್ತು ಸಾಮಾನ್ಯ ಅರ್ಥೋಪಾಯ ಮುಂಗಡಗಳು (Special and Normal Ways & Means and Advances)

69. ನಗದು ಕೊರತೆಯ ಸಂದರ್ಭಗಳಲ್ಲಿ ರಾಜ್ಯಗಳಿಗೆ ಸಹಾಯ ಒದಗಿಸಲು, ಬದ್ಧ ವೆಚ್ಚವನ್ನು ಪೂರೈಸಲು ವಿಶೇಷ ಮತ್ತು ಸಾಮಾನ್ಯ ಅರ್ಥೋಪಾಯ ಮುಂಗಡಗಳು ಒದಗಿಸಲಾಗಿದೆ. ಆದಾಗ್ಯೂ, ರಾಜ್ಯವು ನಗದು ಸಮತೋಲನವನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದೆ ಮತ್ತು 2020-21ನೇ ಹಣಕಾಸು ವರ್ಷದಲ್ಲಿ ಯಾವುದೇ ವಿಶೇಷ ಮತ್ತು ಸಾಮಾನ್ಯ ಮುಂಗಡಗಳನ್ನು ಪಡೆದಿರುವುದಿಲ್ಲ.

6.8) ಸಾಲ ಪಡೆಯುವ ಕಾಲಾವಧಿ

70. ರಾಜ್ಯವು ಲಭ್ಯವಿರುವ ನಗದು ಮತ್ತು ವೆಚ್ಚಗಳ ಅಗತ್ಯತೆಯ ಆಧಾರದ ಮೇಲೆ ಮುಕ್ತ ಮಾರುಕಟ್ಟೆ ಸಾಲಗಳನ್ನು ಆರಿಸಿಕೊಂಡಿದೆ. ಅಲ್ಲದೆ ಸಾಲ ಪಡೆಯುವಾಗ ಅವುಗಳ ಮರುಪಾವತಿಯು ಒಮ್ಮೆಲೆ ಹೆಚ್ಚಾಗಿ ರಾಜ್ಯದ ಬೆಳವಣಿಗೆ ಕಾರ್ಯಕ್ರಮಗಳ ಮೇಲಿನ ವೆಚ್ಚಗಳಿಗೆ ತೊಂದರೆಯಾಗದಂತೆ ಎಚ್ಚರವಹಿಸಲಾಗಿರುತ್ತದೆ. ಆದಾಗ್ಯೂ, ಕೋವಿಡ್-19ರ ಪರಿಣಾಮದಿಂದಾಗಿ 2021ರಲ್ಲಿ ಉದ್ಭವಿಸಿದ ವಿತ್ತೀಯ ಬಿಕ್ಕಟ್ಟಿನಿಂದಾಗಿ ರಾಜ್ಯವು ನಿಯತಬದ್ಧ ವೆಚ್ಚಗಳನ್ನು ಪೂರೈಸಲು ಮತ್ತು ಸಾಂಕ್ರಾಮಿಕದ ವಿರುದ್ಧ ಹೋರಾಡಲು ಆರೋಗ್ಯಕ್ಕೆ ಸಂಬಂಧಿಸಿದ ವೆಚ್ಚವನ್ನು ಸಹ ಭರಿಸಲು ಹಣಕಾಸು ವರ್ಷದ ಮೊದಲ ತ್ರೈಮಾಸಿಕಗಳಿಂದ ಸಾಲಗಳನ್ನು ಪಡೆದಿದೆ.

ಅಧ್ಯಾಯ-7

ವ್ಯವಸ್ಥಿತ ಸುಧಾರಣೆಗಳು

7.1) ವಾಣಿಜ್ಯ ತೆರಿಗೆಗಳ ಇಲಾಖೆ:

- ವಾಣಿಜ್ಯ ತೆರಿಗೆಗಳ ಇಲಾಖೆಗೆ 2020-21 ನೇ ಸಾಲಿನ ವಾರ್ಷಿಕ ತೆರಿಗೆ ಸಂಗ್ರಹಣೆ ಗುರಿಯನ್ನು ರೂ.82443 ಕೋಟಿಗಳಿಗೆ ನಿಗದಿ ಪಡಿಸಲಾಗಿತ್ತು. ಅಕ್ಟೋಬರ್ 2020ರ ಅಂತ್ಯಕ್ಕೆ ರೂ.39097 ಕೋಟಿಗಳನ್ನು ಸಂಗ್ರಹಿಸಿದ್ದು, ಕಳೆದ ವರ್ಷ ಈ ಅವಧಿಯಲ್ಲಿ ರೂ.42,823 ಕೋಟಿಗಳ ಸಂಗ್ರಹಣೆಯಾಗಿತ್ತೆಂಬುದು ಕಂಡುಬರುತ್ತದೆ. ಇಲಾಖೆಗೆ ನಿಗದಿಪಡಿಸಲಾದ ಗುರಿಗೆ ಶೇ.47.42ರಷ್ಟು ತೆರಿಗೆ ಸಂಗ್ರಹಣೆಯಾಗಿರುತ್ತದೆ.
- ವಾಣಿಜ್ಯ ತೆರಿಗೆಗಳ ಇಲಾಖೆಯು ತೆರಿಗೆ ವಂಚನೆ ಚಟುವಟಿಕೆಗಳ ಮೇಲೆ ಕೋವಿಡ್-19 ಸಾಂಕ್ರಾಮಿಕ ದಿನಗಳಲ್ಲಿಯೂ ಸಹ ತೀವ್ರ ನಿಗಾ ಇಟ್ಟಿರುತ್ತದೆ. 2020ರ ಏಪ್ರಿಲ್ ನಿಂದ ಡಿಸೆಂಬರ್ 2020 ಅಂತ್ಯದವರೆಗೆ ಇಲಾಖೆಯ ಅಧಿಕಾರಿಗಳು 7167281 ಇ-ವೇ ಬಿಲ್‌ಗಳನ್ನು ತಪಾಸಣೆಗೊಳಪಡಿಸಿರುತ್ತಾರೆ. ಇತರೇ ರಾಜ್ಯಗಳಿಗೆ ಹೋಲಿಸಿದಾಗ ದೇಶದಲ್ಲಿಯೇ ಅತೀ ಹೆಚ್ಚು 7167281 ಇ-ವೇ ಬಿಲ್ಲುಗಳನ್ನು ನಮ್ಮ ರಾಜ್ಯದಲ್ಲಿ ಪರಿಶೀಲನೆ ಮಾಡಲಾಗಿರುತ್ತದೆ. ಇದು ಒಟ್ಟಾರೆ ಜಿ.ಎಸ್.ಟಿ ಸಂಗ್ರಹದ ಹೆಚ್ಚಳಕ್ಕೆ ಕಾರಣವಾಗಿರುತ್ತದೆ.
- ವಾಣಿಜ್ಯ ತೆರಿಗೆಗಳ ಇಲಾಖೆಯು National Informatics Centre (NIC) ಇವರ ಸಹಯೋಗದೊಂದಿಗೆ ನಿಯತ ತೆರಿಗೆ ಅನುಪಾಲನೆಯನ್ನು ಖಚಿತಪಡಿಸಿಕೊಳ್ಳಲು ತೆರಿಗೆದಾರರನ್ನು ಪರಿಣಾಮಕಾರಿ ಮತ್ತು ದಕ್ಷ ಮೇಲ್ವಿಚಾರಣೆ ಮಾಡಲು ವಿಭಿನ್ನ ಮಾದರಿಯ ವರದಿಗಳನ್ನು ಒದಗಿಸುವಂತೆ 'ಜಿಎಸ್‌ಟಿ ಪ್ರೈಮ್' (GST Prime) ಎಂಬ ತಂತ್ರಾಂಶವನ್ನು ಅಭಿವೃದ್ಧಿಪಡಿಸಿರುತ್ತದೆ.
- ಕರ ನಿರ್ಧರಣೆ ತಂತ್ರಾಂಶದ ಅಡಿಯಲ್ಲಿ ಹೆಚ್ಚಿನ ತೆರಿಗೆ ಭಾದ್ಯತೆ ಉಳ್ಳಂತೆ ಪ್ರಕರಣಗಳ ವಿದ್ಯುನ್ಮಾನ ಪರಿಷ್ಕರಣೆ, ಲೆಕ್ಕ ಪರಿಶೋಧನೆ ಪರಿವೀಕ್ಷಣೆ ಮತ್ತು ಡಿ.ಆರ್.ಸಿ. ಗಳನ್ನು ಜಿ.ಎಸ್.ಟಿ. ಇ-ಶೋಧನೆಯ ಮೂಲಕ ನಿರ್ವಹಿಸಲಾಗುವುದು. ಸರಕು ಮತ್ತು ಸೇವಾ ತೆರಿಗೆ ಕಾಯ್ದೆ ಅಡಿಯಲ್ಲಿ ತೆರಿಗೆದಾರರ ಲೆಕ್ಕಪರಿಶೋಧನೆ ಕರ ನಿರ್ಧರಣೆ ಮತ್ತು ವಸೂಲಿಯನ್ನು ಕೈಗೊಳ್ಳಲು "ಜಿ.ಎಸ್.ಟಿ ಇ-ಶೋಧನೆ" ಎಂಬ ಆನ್‌ಲೈನ್ ತಂತ್ರಾಂಶವನ್ನು 2-11-2020ರಿಂದ ಜಾರಿಗೆ ಬರುವಂತೆ ಬಿಡುಗಡೆಗೊಳಿಸಿರುತ್ತದೆ. ಸದರಿ ಆನ್‌ಲೈನ್ ತಂತ್ರಾಂಶದಲ್ಲಿ ಸರಕು ಮತ್ತು ಸೇವಾ ತೆರಿಗೆ ಅಡಿ ಲೆಕ್ಕಪರಿಶೋಧನೆ ಕರನಿರ್ಧರಣೆ ಹಾಗೂ ತೆರಿಗೆ ವಸೂಲಿ ಕ್ರಮಗಳ ಕುರಿತು ಅಳವಡಿಸಲಾಗಿದೆ. ಸದರಿ ಮಾಡ್ಯೂಲ್‌ನಲ್ಲಿ ಹೆಚ್ಚಿನ ತೆರಿಗೆ ಭಾದ್ಯತೆ ಉಳ್ಳಂತಹ ಪ್ರಕರಣಗಳನ್ನು ವಿವಿಧ

ಸೂಚಕಗಳೊಂದಿಗೆ ಪರಿಶೀಲಿಸಿ ಲೆಕ್ಕ ಪರಿಶೋಧನೆಗೆ ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ. ಮುಂದುವರೆದು ಲೆಕ್ಕ ಪರಿಶೋಧನೆ ಅಧಿಕಾರಿಗಳು ವೈಲ್ಡ್ ಕಾರ್ಡ್ ಎಂಟ್ರಿ, ಗುಪ್ತವಾರ್ತೆ ವರದಿಗಳು, ಸರ್ವಿಸ್ ಸೆಕ್ಟರ್ ವಿಶ್ಲೇಷಣೆ, ವರ್ತಕರು ಸಲ್ಲಿಸುವ ಮಾಸಿಕ ವರದಿಗಳಲ್ಲಿನ ನ್ಯೂನತೆಗಳ ಆಧಾರದ ಮೇಲೆ ತೆರಿಗೆ ವಂಚನೆಗೆ ಬಾಧ್ಯತೆವುಳ್ಳ ಪ್ರಕರಣಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಈ ಲೆಕ್ಕಪರಿಶೋಧನೆ ಆನ್‌ಲೈನ್ ತಂತ್ರಾಂಶವು ಹೆಚ್ಚಿನ ರಾಜಸ್ವ ಸಂಗ್ರಹಣೆಗೆ ಅನುವು ಮಾಡಿಕೊಡುತ್ತದೆ.

- ಸಕ್ರಿಯ ಸಹಾಯವಾಣಿ ಮತ್ತು ಕಾಲಸೆಂಟರ್ - ಕೋವಿಡ್-19 ಸಾಂಕ್ರಮಿಕದ ನಡುವೆಯೂ ಕೂಡ ಎಪ್ರಿಲ್-2020ರಿಂದಲೇ ಇಲಾಖೆಯ ಸಹಾಯವಾಣಿ ಕೇಂದ್ರವು ಸುಮಾರು 9468 ದೂರವಾಣಿ ಕರೆಗಳ ಮೂಲಕ ಕರದಾತರ ತೊಂದರೆಗಳಿಗೆ ಸ್ಪಷ್ಟೀಕರಣಗಳನ್ನು ನೀಡಿಲಾಗಿದ್ದು, ರೆಸಲ್ಯೂಶನ್ ಸ್ಥಿತಿಯು ಶೇ.99ರಷ್ಟು ತಲುಪಿರುತ್ತದೆ.
- ಜುಲೈ 2020ರಿಂದ ಜಾರಿ ಅಧಿಕಾರಿಗಳಿಗೆ ಮೊದಲ ಹಂತದ ಇ-ಜಾರಿ ತಂತ್ರಾಂಶದ ಮೂಲಕ ತಪಾಸಣೆ ಕೈಗೊಳ್ಳಲು ಪ್ರಕರಣಗಳನ್ನು ನಿಯೋಜಿಸಲಾಗುತ್ತಿದೆ. ಈ ತಂತ್ರಾಂಶವು, ಜಾರಿ ವಿಭಾಗದ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ಹಾಗೂ ಹೆಚ್ಚಿನ ಹೊಣೆಗಾರಿಕೆಯನ್ನು ಖಚಿತ ಪಡಿಸಿದೆ.

7.2) ಖಜಾನೆ-2

ಕರ್ನಾಟಕ ಸರ್ಕಾರವು 01.04.2006 ರಂದು ಅಥವಾ ಆ ತರುವಾಯ ಸರ್ಕಾರಿ ಸೇವೆಗೆ ಸೇರಿದಂಥ ನೌಕರರಿಗೆ ನೂತನ ಪಿಂಚಣಿ ಯೋಜನೆ (NPS) ಯನ್ನು ಜಾರಿಗೆ ತಂದಿದೆ. ಇದನ್ನು PERDA ವಿನ್ಯಾಸವನ್ನು ಅಳವಡಿಸಿಕೊಳ್ಳುವ ಮೂಲಕ 01.04.2010 ರಿಂದ ಕಾರ್ಯಗತಗೊಳಿಸಲಾಗಿದೆ. ನೂತನ ಪಿಂಚಣಿ ಯೋಜನೆ (NPS) ಯನ್ನು ಅನುಷ್ಠಾನಗೊಳಿಸಲು ಖಜಾನೆಯ ಆಯುಕ್ತಾಲಯದ ಅಡಿಯಲ್ಲಿ ರಾಜ್ಯದ ಪ್ರಧಾನ ನೋಡಲ್ ಅಧಿಕಾರಿಯಾಗಿ ಖಜಾನೆಗಳ ಆಯುಕ್ತರನ್ನು ನೇಮಕ ಮಾಡಿ ನೂತನ ಪಿಂಚಣಿ ಯೋಜನಾ (NPS) ಕೋಶವನ್ನು ಸೃಜಿಸಲಾಗಿದೆ. ಖಜಾನೆ-2ರ ಅಡಿಯಲ್ಲಿ ನೂತನ ಪಿಂಚಣಿ ಯೋಜನೆ (NPS) ತಂತ್ರಾಂಶವು, ಸಂಯೋಜನೆಯ ಆಧಾರದ ಮೇಲೆ ಕಾರ್ಯನಿರ್ವಹಿಸಲು ಪ್ರತಿ ಸ್ಟೇಕ್ ಹೋಲ್ಡರ್ ನಿರ್ಣಾಯಕ ಪಾತ್ರ ಮತ್ತು ನಿರ್ವಹಿಸಬೇಕಾದ ಹೊಣೆಗಾರಿಕೆಗಳೊಂದಿಗೆ ಹೆಚ್.ಆರ್.ಎಂ.ಎಸ್., ಖಜಾನೆಗಳ ಇಲಾಖೆ, ಏಜೆನ್ಸಿ ಬ್ಯಾಂಕ್‌ಗಳು, ಟ್ರಸ್ಟೀ ಬ್ಯಾಂಕ್ ಮತ್ತು ಕೇಂದ್ರ ದಾಖಲೆ ನಿರ್ವಹಣಾ ಏಜೆನ್ಸಿ (CRA) ಯನ್ನು ಒಳಗೊಂಡಂತೆ ವಿವಿಧ ಸ್ಟೇಕ್ ಹೋಲ್ಡರ್‌ನೊಂದಿಗೆ ಸಂಯೋಜನೆಯಲ್ಲಿ ಯೋಜಿಸುತ್ತದೆ. 2020-21ನೇ ಸಾಲಿನಲ್ಲಿ ನೂತನ ಪಿಂಚಣಿ ಯೋಜನೆ (NPS) ಗೆ ಸಂಬಂಧಿಸಿದ ಸುಧಾರಣೆಗಳನ್ನು ಈ ಮುಂದೆ ನಮೂದಿಸಲಾಗಿದೆ:

(ಎ) ಎಸ್-1 ಕೇಂದ್ರ ದಾಖಲೆ ನಿರ್ವಹಣಾ ಏಜೆನ್ಸಿ (CRA) ದೊಂದಿಗೆ ಉದ್ಯೋಗಿಯ ನೋಂದಣಿ : 31.03.2020 ರವರೆಗೆ ಕೇಂದ್ರ ದಾಖಲೆ ನಿರ್ವಹಣಾ ಏಜೆನ್ಸಿ (CRA) ನಲ್ಲಿ ನೂತನ ಪಿಂಚಣಿ ಯೋಜನೆ (NPS) ನೌಕರರ ನೋಂದಣಿಯನ್ನು ಸಿ.ಎಸ್.ಆರ್.ಎಫ್.-1.2 ಸಲ್ಲಿಸುವ ಮೂಲಕ ಖುದ್ದು ಹಾಜರಾಗಿ ಮಾಡಲಾಗುತ್ತಿತ್ತು. ಈ ಪ್ರಕ್ರಿಯೆಯ ಕಾರಣದಿಂದಾಗಿ ನೌಕರನಿಗೆ ಪ್ರಾನ್ (PRAN) ಸಂಖ್ಯೆಯ ಹಂಚಿಕೆಗೆ 1 ರಿಂದ 3 ತಿಂಗಳುಗಳ ಕಾಲಾವಕಾಶ ಬೇಕಾಗುತ್ತಿತ್ತು. ವೇತನವನ್ನು ಪಡೆಯಲು ಪ್ರಾನ್ ಸಂಖ್ಯೆಯು ಕಡ್ಡಾಯವಾಗಿದ್ದು, ಪ್ರಾನ್ ಹಂಚಿಕೆಯವರೆಗೂ ನೌಕರರು ವೇತನವನ್ನು ಪಡೆಯುವುದು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಹೊಸದಾಗಿ ಸೇವೆಗೆ ಸೇರಿದ ನೌಕರರು ಮೊದಲ ವೇತನವನ್ನು ಪಡೆಯುವುದು ವಿಳಂಬವಾಗುತ್ತಿತ್ತು. 01.04.2020 ರಿಂದ ಎಸ್-1 ನೋಂದಣಿ ಪ್ರಕ್ರಿಯೆಯನ್ನು ಕೇಂದ್ರ ದಾಖಲೆ ನಿರ್ವಹಣಾ ಏಜೆನ್ಸಿ (CRA) ಗೆ ಸಿ.ಎಸ್.ಆರ್.ಎಫ್.-1.2 ಸಲ್ಲಿಸುವ ಮೂಲಕ ಖಜಾನೆ-II ಮತ್ತು ಕೇಂದ್ರ ದಾಖಲೆ ನಿರ್ವಹಣಾ ಏಜೆನ್ಸಿ (CRA) ಹೆಚ್.ಆರ್.ಎಂ.ಎಸ್. ನ ಸಂಯೋಜನೆಯ ಮೂಲಕ ಕಡ್ಡಾಯವಾಗಿ ಆನ್‌ಲೈನ್‌ನಲ್ಲಿಯೇ ಕೈಗೊಳ್ಳಲಾಗುತ್ತಿದೆ. ಹೊಸ ಪ್ರಾನ್ ಸಂಖ್ಯೆಯನ್ನು ಆನ್‌ಲೈನ್ ಮುಖಾಂತರ ಕೇಂದ್ರ ದಾಖಲೆ ನಿರ್ವಹಣಾ ಏಜೆನ್ಸಿ (CRA) ಮೂಲಕ ಹಂಚಿಕೆ ಮಾಡಲಾಗುತ್ತಿದೆ ಮತ್ತು ಪ್ರಾನ್ ವಿವರಗಳನ್ನು ಹೆಚ್.ಆರ್.ಎಂ.ಎಸ್., ನಲ್ಲಿ ಅಪ್‌ಡೇಟ್ ಮಾಡಲಾಗುತ್ತದೆ. ಈ ಸಂಯೋಜನೆಯ ಕಾರಣದಿಂದಾಗಿ ನೂತನ ಪಿಂಚಣಿ ಯೋಜನೆ (NPS) ನೌಕರರು ಒಂದೇ ದಿನದಲ್ಲಿ ಕೇಂದ್ರ ದಾಖಲೆ ನಿರ್ವಹಣಾ ಏಜೆನ್ಸಿ (CRA) ಯಿಂದ ಪ್ರಾನ್ ಸಂಖ್ಯೆಯನ್ನು ಪಡೆಯುತ್ತಿದ್ದು, ಹೊಸದಾಗಿ ಸೇವೆಗೆ ಸೇರಿದ ನೌಕರರಿಗೆ ನೀಡಲಾಗುತ್ತಿರುವ ಮೊದಲ ವೇತನದಲ್ಲಿ ವಿಳಂಬಗಳಾಗುತ್ತಿಲ್ಲ.

(ಬಿ) ಕನ್ನಡ ಭಾಷೆಯಲ್ಲಿ ವ್ಯವಹರಣೆಗಳ ವಿವರಪಟ್ಟಿ (SOT) : ಪ್ರತಿಯೊಬ್ಬ ನೂತನ ಪಿಂಚಣಿ ಯೋಜನೆ (NPS) ನೌಕರರು / ಪ್ರಾನ್ ಸಂಖ್ಯೆಯನ್ನು ಹೊಂದಿರುವವರಿಗೆ ಸಂಬಂಧಿಸಿದ ವ್ಯವಹರಣೆಗಳ ವಿವರಪಟ್ಟಿ (SOT) ಗಳು ಕೇಂದ್ರ ದಾಖಲೆ ನಿರ್ವಹಣಾ ಏಜೆನ್ಸಿ (CRA) ನಲ್ಲಿ ಲಭ್ಯವಿರುತ್ತವೆ. ವ್ಯವಹರಣೆಗಳ ವಿವರಪಟ್ಟಿ (SOT) ಯು ನಿಯತ ಮತ್ತು ಬಾಕಿಯಿರುವ ವಂತಿಗೆ, ಕೇಂದ್ರ ದಾಖಲೆ ನಿರ್ವಹಣಾ ಏಜೆನ್ಸಿ (CRA) ನಲ್ಲಿನ ನೌಕರರ ವಿವರಗಳ ಬದಲಾವಣೆ, ವಂತಿಗೆ ಮತ್ತು ಹೂಡಿಕೆ ವಿವರಗಳಂತಹ ವಂತಿಗೆಯ ವಿವರಗಳನ್ನು ಒಳಗೊಳ್ಳುತ್ತದೆ. ವ್ಯವಹರಣೆಗಳ ವಿವರಪಟ್ಟಿ (SOT) ಯು ಇಂಗ್ಲೀಷ್ ಮತ್ತು ಹಿಂದಿ ಭಾಷೆಯಲ್ಲಿ

ಲಭ್ಯವಿದ್ದು, ನವೆಂಬರ್ 2020 ರಿಂದ ಕರ್ನಾಟಕದ ನೂತನ ಪಿಂಚಣಿ ಯೋಜನೆ (NPS) ನೌಕರರ ವ್ಯವಹರಣೆಗಳ ವಿವರಪಟ್ಟಿ (SOT) ಯು ಕನ್ನಡದಲ್ಲಿಯೂ ಸಹ ಲಭ್ಯವಿದೆ.

ಕರ್ನಾಟಕವು ಭಾರತದಲ್ಲಿಯೇ, ನೂತನ ಪಿಂಚಣಿ ಯೋಜನೆ (NPS) ನೌಕರರಿಗಾಗಿ ವ್ಯವಹರಣೆಗಳ ವಿವರಪಟ್ಟಿ (SOT) ಯನ್ನು ಕನ್ನಡದಲ್ಲಿ (ಪ್ರಾದೇಶಿಕ ಭಾಷೆಯಲ್ಲಿ) ಪ್ರಕಟಿಸಿದ ಮೊದಲ ರಾಜ್ಯವಾಗಿದೆ.

(ಸಿ) ನೂತನ ಪಿಂಚಣಿ ಯೋಜನೆ (NPS) ಸಂಖ್ಯೆಯನ್ನು ಹೊಂದಿರುವವರ ಅಂತರ್ ವಲಯ ವರ್ಗಾವಣೆ (ISS) : ಒಂದು ವೇಳೆ, ನೌಕರನು ಬೇರೆ ರಾಜ್ಯ ಸರ್ಕಾರದಿಂದ ಅಥವಾ ಕೇಂದ್ರ ಸರ್ಕಾರದಿಂದ ಅಥವಾ ಕಾರ್ಪೊರೇಟ್ ವಲಯದಿಂದ ನಮ್ಮ ರಾಜ್ಯ ಸರ್ಕಾರಕ್ಕೆ ಆಯ್ಕೆಯಾದಾಗ ಅಂತಹ ನೌಕರರ ಪ್ರಾನ್ ಸಂಖ್ಯೆಯನ್ನು ಕೇಂದ್ರ ದಾಖಲೆ ನಿರ್ವಹಣಾ ಏಜೆನ್ಸಿ (CRA) ವ್ಯವಸ್ಥೆಯಲ್ಲಿ ಅಂತರ್ ವಲಯ ವರ್ಗಾವಣೆಯ ಮೂಲಕ ನಮ್ಮ ರಾಜ್ಯ ಸರ್ಕಾರಕ್ಕೆ ವರ್ಗಾವಣೆ ಮಾಡಬೇಕಾಗುತ್ತದೆ. 01.04.2020 ರಿಂದ ಈ ಪ್ರಕ್ರಿಯೆಯನ್ನು ಖಜಾನೆ-II ರಲ್ಲಿ ನಿರ್ವಹಿಸಲಾಗುತ್ತಿದೆ.

(ಡಿ) ಕೇಂದ್ರ ದಾಖಲೆ ನಿರ್ವಹಣಾ ಏಜೆನ್ಸಿ (CRA) ಗೆ ಸೇವಾ ಶುಲ್ಕಗಳು : 01.04.2020 ರಿಂದ ಸರ್ವಿಸ್ ಚಾರ್ಜ್ ಮಾಸ್ಟರ್ ಅನ್ನು ಖಜಾನೆ-II ರಲ್ಲಿ ಅಪ್‌ಡೇಟ್ ಮಾಡಲಾಗಿದೆ. ಕೇಂದ್ರ ದಾಖಲೆ ನಿರ್ವಹಣಾ ಏಜೆನ್ಸಿ (CRA) ಯಿಂದ ಕಳುಹಿಸಿದ ಸೇವಾ ಬಿಲ್ ವಿವರಗಳನ್ನು ಖಜಾನೆ-II ರಲ್ಲಿನ ವಿವರಗಳೊಂದಿಗೆ ಮರು ಪರಿಶೀಲನೆ ಮಾಡಲಾಗುತ್ತದೆ ಮತ್ತು ಒಂದು ವೇಳೆ ಯಾವುದಾದರೂ ವ್ಯತ್ಯಾಸಗಳಿದ್ದರೆ, ವಿನಾಯಿತಿ ವರದಿಯನ್ನು ಪಡೆಯಲಾಗುತ್ತದೆ. ವ್ಯತ್ಯಾಸಗಳನ್ನು ಸರಿಪಡಿಸಿ ಸೇವಾ ಶುಲ್ಕದ ಪಾವತಿಯನ್ನು ಖಜಾನೆ-II ರ ಮುಖಾಂತರ ಮಾಡಲಾಗುತ್ತದೆ.

(ಇ) ಸರ್ಕಾರಿ ಹಿಂಬಾಕಿ ವಂತಿಗೆ : ಹಿಂಬಾಕಿಯಿರುವ ವಂತಿಕೆಗಳನ್ನು ಪಡೆಯುವ ಅರ್ಹರಾದ ನೌಕರರಿಗೆ, ಡಿ.ಡಿ.ಓ. ಗಳು ಹೆಚ್.ಆರ್.ಎಂ.ಎಸ್. ನಲ್ಲಿ 4 & 5 ಅನುಸೂಚಿಯನ್ನು ಸೃಷ್ಟಿಸಿ 4 & 5 ಅನುಸೂಚಿಯನ್ನು ಖಜಾನೆ-II ಎನ್.ಪಿ.ಎಸ್. ಲಾಗಿನ್‌ಗೆ ನೀಡುತ್ತದೆ. ನೂತನ ಪಿಂಚಣಿ ಯೋಜನೆ (NPS) ಕೋಶವು ಡಿ.ಡಿ.ಓ. ಗಳು ಕಳುಹಿಸಿದ ಅನುಸೂಚಿಗಳನ್ನು ಪರಿಶೀಲಿಸುತ್ತದೆ ಮತ್ತು ಕೇವಲ ಸರಿಯಾದ ಅನುಸೂಚಿಗಳಿಗೆ ಮಾತ್ರ ಸರ್ಕಾರಿ ಹಿಂಬಾಕಿ ವಂತಿಗೆಯನ್ನು

ಖಜಾನೆ-II ರಲ್ಲಿ HOA 2071 ರ ಅಡಿಯಲ್ಲಿ ಬಿಲ್ಲನ್ನು ಸಿದ್ಧಪಡಿಸುವ ಮೂಲಕ ಪಾವತಿಸಲಾಗುತ್ತದೆ. 24000 ನೌಕರರಿಗೆ ಸರ್ಕಾರಿ ಹಿಂಬಾಕಿ ವಂತಿಗೆ ಪಾವತಿಯ ಕಾರ್ಯವು ಪ್ರಗತಿಯಲ್ಲಿದೆ.

(ಎಫ್) 2020-21ನೇ ಸಾಲಿನಲ್ಲಿ ಹೊಸದಾಗಿ ನೋಂದಣಿಯಾದ ಪ್ರಾನ್, ಡಿ.ಡಿ.ಓ. ನೋಂದಣಿ ಮತ್ತು ವಾಪಸಾತಿ ಇತ್ಯರ್ಥಪಡಿಸಿದ ಪ್ರಕರಣಗಳು ಈ ಕೆಳಗಿನಂತಿವೆ:

ಕ್ರ. ಸಂ.	ಪ್ರವರ್ಗ	ವಿವರಗಳು 01.04.2020ರಂದು ಇದ್ದಂತೆ	ವಿವರಗಳು 31.12.2020 ರಂದು ಇದ್ದಂತೆ
1	ಪ್ರಾನ್	2,28,948	2,39,357
2	ಸಿ.ಆರ್.ಎ. ಗಳಲ್ಲಿ ನೋಂದಣಿ ಮಾಡಿದ ಡಿ.ಡಿ.ಓ.	24,747	25070
3	ಸಿ.ಆರ್.ಎ. ನಲ್ಲಿ ಇತ್ಯರ್ಥಗೊಂಡು ಹಿಂಪಡೆದ ಪ್ರಕರಣಗಳು		
	ಎ) ಮರಣ	697	103
	ಬಿ) ನಿವೃತ್ತಿ	512	25
	ಸಿ) ಅವಧಿ ಪೂರ್ವವಾಗಿ ಹಿಂಪಡೆದದ್ದು	163	172
	ಒಟ್ಟು (ಎ+ಬಿ+ಸಿ)	1372	300

7.3) ಅಬಕಾರಿ ಇಲಾಖೆ

- ಸರ್ಕಾರದ ಅಧಿಸೂಚನೆ ಸಂಖ್ಯೆ ಸಿಆಸುಇ/180/ನಾಸೇಖಾ/2018, ದಿನಾಂಕ:25-09-2018ರಂತೆ ಇಲಾಖೆಯು ಒದಗಿಸುವ ಸೇವೆಗಳಿಗೆ ಸಂಬಂಧಿಸಿದಂತೆ ಕಾರ್ಯ ವಿಧಾನಗಳಲ್ಲಿ ಪಾರದರ್ಶಕತೆ, ಪರಿಣಾಮಕಾರಿತ್ವ ಹಾಗೂ ಯಾವುದೇ ವಿಳಂಬಕ್ಕೆ ಅಸ್ಪದವಿಲ್ಲದಂತೆ ಇಲಾಖೆಯು 39 ಸೇವೆಗಳನ್ನು ಈಗಾಗಲೇ 'ಸಕಾಲ ಯೋಜನೆ' ಯಲ್ಲಿ ಅನುಷ್ಠಾನಗೊಳಿಸಲಾಗಿದ್ದು, ಎಲ್ಲಾ 39 ಸೇವೆಗಳನ್ನು ಆನ್‌ಲೈನ್ ಮುಖಾಂತರವೇ ಸೇವೆ ಒದಗಿಸಲಾಗುತ್ತಿದೆ.
- Excise Online Licence Renewal System [EOLRS] ನ್ನು ಜಾರಿಗೆ ತಂದಿದ್ದು, ಎಲ್ಲಾ ಚಿಲ್ಲರೆ ಮದ್ಯ ಮಾರಾಟದ ಸನ್ನದುಗಳನ್ನು ಅಲ್ಲದೇ, ಮದ್ಯ ಉತ್ಪಾದನಾ ಘಟಕಗಳಾದ ಡಿಸ್ಟಿಲರಿ/ ಬ್ರೀವರಿ / ವೈನರಿ ಸನ್ನದುಗಳನ್ನು ಸಹಾಯಶಸ್ವಿಯಾಗಿ ಇಲಾಖೆಯಲ್ಲಿ ಈಗಾಗಲೇ ONLINE ಮುಖಾಂತರವೇ ನವೀಕರಣ ಮಾಡಲಾಗಿರುತ್ತದೆ.

ಅಧ್ಯಾಯ -8

ಮಧ್ಯಮಾವಧಿ ವಿತ್ತೀಯ ಯೋಜನೆಯ ಮುನ್ನಂದಾಜುಗಳು 2021-2025

8.1) ಕೆಲವು ವಿತ್ತೀಯ ಸೂಚಕಗಳ ಅನುಸರಣೆಯ ಸಂಕ್ಷಿಪ್ತ ಮೌಲ್ಯಮಾಪನ

71. ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮ, 2002, ರ 3(3)ನೇ ಪ್ರಕರಣವು ನಿರ್ದಿಷ್ಟವಾಗಿ ಮಧ್ಯಮಾವಧಿ ವಿತ್ತೀಯ ಯೋಜನೆಯು -

- ರಾಜಸ್ವ ಸ್ವೀಕೃತಿ ಮತ್ತು ರಾಜಸ್ವ ವೆಚ್ಚಗಳ ಮಧ್ಯೆ ಸಮತೋಲನ ;
- ಉತ್ಪಾದನಾ ಆಸ್ತಿಗಳನ್ನು ಸೃಜಿಸುವುದಕ್ಕೆ ಸಂಬಂಧಿಸಿದ ಸಾಲವನ್ನು ಒಳಗೊಂಡಂತೆ ಬಂಡವಾಳ ಸ್ವೀಕೃತಿಯ ಬಳಕೆ ;

ಇವುಗಳಿಗೆ ಸಂಬಂಧಿಸಿದ ಅನುಸರಣೆಯ ಮೌಲ್ಯಮಾಪನವನ್ನು ಒಳಗೊಂಡಿರಬೇಕೆಂಬುದನ್ನು ಕಡ್ಡಾಯಗೊಳಿಸುತ್ತದೆ.

ಮೇಲಿನ ಎರಡು ಅಂಶಗಳನ್ನು ಈ ಕೆಳಗೆ ಚರ್ಚಿಸಲಾಗಿದೆ.

8.2) ರಾಜಸ್ವ ಸ್ವೀಕೃತಿ ಮತ್ತು ರಾಜಸ್ವ ವೆಚ್ಚಗಳ ಮಧ್ಯೆ ಸಮತೋಲನ

72. ರಾಜ್ಯವು ಈವರೆಗೂ ವಿತ್ತೀಯ ಶಿಸ್ತನ್ನು ತನ್ನ ಗುರಿಯಾಗಿ ಕಾಪಾಡಿಕೊಂಡು ಬಂದಿದೆ. 2020-21ನೇ ಸಾಲಿನಲ್ಲಿ ಕೋವಿಡ್-19 ರಾಜಸ್ವ ಸಂಗ್ರಹದ ಮೇಲೆ ಗಂಭೀರ ಪರಿಣಾಮವನ್ನು ಉಂಟು ಮಾಡಿದ ಕಾರಣದಿಂದಾಗಿ ರಾಜಸ್ವ ಸ್ವೀಕೃತಿಯಲ್ಲಿ ಇಳಿಮುಖವಾಗಿದೆ. ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ಹೋರಾಡಲು, ರಾಜ್ಯವು ಎಂದಿನ ವೆಚ್ಚಗಳ ಬದ್ಧತೆಯನ್ನು ಮೀರಿ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ವೆಚ್ಚಗಳಿಗೆ ಹೆಚ್ಚಿನ ನಿಧಿಯನ್ನು ನೀಡಬೇಕಾಯಿತು. ಇದರಿಂದ ಈ ಹಣಕಾಸು ವರ್ಷದಲ್ಲಿ ರಾಜಸ್ವ ಸ್ವೀಕೃತಿ ಮತ್ತು ವೆಚ್ಚವನ್ನು ಸಮತೋಲನ ಮಾಡುವುದು ಕಷ್ಟದಾಯಕವಾಗಿದ್ದು, ರಾಜ್ಯವು ಸಾಲಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ.

73. ಹದಿನೈದನೆ ಹಣಕಾಸು ಆಯೋಗವು 2021-26ರ ಅವಧಿಯ ಹಣಕಾಸು ವರ್ಷಕ್ಕೆ ಕೇಂದ್ರ ಮತ್ತು ರಾಜ್ಯಗಳ ನಡುವೆ ಸಂಪನ್ಮೂಲಗಳ ಹಂಚಿಕೆಯ ಕುರಿತು ಅಂತಿಮ ವರದಿಯನ್ನು ಸಲ್ಲಿಸಿದೆ. ಆಯೋಗವು ಸಲ್ಲಿಸಿದ ವರದಿಯನುಸಾರ, ರಾಜ್ಯದ ಪಾಲು, 14ನೇ ಹಣಕಾಸು ಆಯೋಗ ನಿಗದಿಪಡಿಸಿದ್ದ ಶೇಕಡ 4.71 ರಿಂದ ಶೇಕಡ 3.64 ಕ್ಕೆ ಇಳಿದಿದ್ದು, ಶೇಕಡ 23 ರಷ್ಟು ಕಡಿಮೆಯಾಗಿದೆ. ರಾಜ್ಯವು ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡು ಮತ್ತು ದೇಶದ ಆಂತರಿಕ ಉತ್ಪನ್ನಕ್ಕೆ (GDP) ಗಣನೀಯ


ಕೊಡುಗೆ ನೀಡುತ್ತ ಬಂದಿದ್ದರೂ ಸಹ, 15ನೇ ಹಣಕಾಸು ಆಯೋಗವು ನೀಡಿದ ವರದಿಯಿಂದಾಗಿ ರಾಜ್ಯಕ್ಕೆ ಭಾರಿ ಹಿನ್ನಡೆಯಾಗಿದೆ. ಕೋವಿಡ್-19 ಪರಿಣಾಮದಿಂದಾಗಿ 2020-21ರಲ್ಲಿನ ಕರ್ನಾಟಕದ ರಾಜಸ್ವ ಸಂಗ್ರಹಣೆಯು ಗಂಭೀರ ಪ್ರಮಾಣದ ಇಳಿಕೆಯೆಡೆಗೆ ಸಾಗುತ್ತಿದೆ. ದೀರ್ಘಾವಧಿಗೆ ಹಲವಾರು ವಲಯಗಳ ಮೇಲೆ ಈ ಸಾಂಕ್ರಾಮಿಕವು ಪರಿಣಾಮ ಬೀರಿರುವುದರಿಂದಾಗಿ, ಮುಂದಿನ ದಿನಗಳಲ್ಲಿ ರಾಜಸ್ವದಲ್ಲಿ ನಿಯತ ಬೆಳವಣಿಗೆಯನ್ನು ನಿರೀಕ್ಷಿಸುವುದು ಕಷ್ಟಸಾಧ್ಯವಾಗಿದೆ. ಆದಾಯ ಇಳಿಕೆಯ ಈ ಪರಿಸ್ಥಿತಿಯನ್ನು ಮನಗಂಡು, 15ನೇ ಹಣಕಾಸು ಆಯೋಗವು 2021-22ನೇ ಸಾಲಿಗೆ ಮಾತ್ರ ಕರ್ನಾಟಕಕ್ಕೆ ರಾಜಸ್ವ ಕೊರತೆ ಅನುದಾನವನ್ನು ನೀಡಿರುತ್ತದೆ. ಆದರೆ, ಒಂದೇ ಹಣಕಾಸು ವರ್ಷದಲ್ಲಿ ರಾಜಸ್ವ ಸಂಗ್ರಹಣೆಯು ಸಾಮಾನ್ಯ ಸ್ಥಿತಿಯನ್ನು ತಲುಪುವುದು ಅಸಂಭವವಾಗಿದೆ. ಆದ್ದರಿಂದ, ಉದ್ಭವಿಸಿರುವ ಈ ರಾಜಸ್ವ ಬಿಕ್ಕಟ್ಟಿನ ಸಂದರ್ಭದಲ್ಲಿ 15ನೇ ಹಣಕಾಸು ಆಯೋಗದ ವರದಿಯು ಸದ್ಯದ ಪರಿಸ್ಥಿತಿಯನ್ನು ನಿವಾರಿಸಲು ಇನ್ನೂ ಹೆಚ್ಚು ಸಹಕಾರಿಯಾದರೆ ರಾಜ್ಯಕ್ಕೆ ಅನುಕೂಲವಾಗಲಿದೆ.

74. ಎಸ್.ಜಿ.ಎಸ್.ಟಿ ಸಂಗ್ರಹಣೆಯಲ್ಲಿ ರಾಜಸ್ವ ಇಳಿಕೆಯ ಕೊರತೆಗೆ ಸಂಬಂಧಿಸಿದಂತೆ ಜಿ.ಎಸ್.ಟಿ. ಪರಿಹಾರಕ್ಕೆ ರಾಜ್ಯವು ಹಕ್ಕುಳ್ಳದ್ದಾಗಿದೆ. ಸಾಂಕ್ರಾಮಿಕವು ಕೇಂದ್ರ ಮತ್ತು ರಾಜ್ಯಗಳೆರಡರ ರಾಜಸ್ವಕ್ಕೂ ನಕಾರಾತ್ಮಕವಾಗಿ ಪರಿಣಾಮ ಬೀರಿದ್ದರಿಂದಾಗಿ 2020-21ನೇ ಹಣಕಾಸು ವರ್ಷದಲ್ಲಿ ಅಗಾಧ ಪ್ರಮಾಣದಲ್ಲಿ ರಾಜಸ್ವ ಇಳಿಕೆಯುಂಟಾಗಿದೆ. ಜಿ.ಎಸ್.ಟಿ. ಉಪಕರಗಳನ್ನು ಭಾರತ ಸರ್ಕಾರವು ಸಂಗ್ರಹಿಸಿ ರಾಜ್ಯಗಳಿಗೆ ಪರಿಹಾರವಾಗಿ ನೀಡುತ್ತಿದ್ದು, ಜಿ.ಎಸ್.ಟಿ. ಉಪಕರಗಳಲ್ಲಿ ಸಹ ಹೆಚ್ಚಿನ ಕಡಿತ ಕಂಡುಬಂದಿದೆ. ಈ ರಾಜಸ್ವ ಬಿಕ್ಕಟ್ಟಿನಿಂದ ಹೊರಬರುವುದಕ್ಕೆ ರಾಜ್ಯಗಳಿಗೆ ನೆರವು ನೀಡಲು ಭಾರತ ಸರ್ಕಾರವು ಮುಕ್ತ ಮಾರುಕಟ್ಟೆಯಿಂದ ಸಾಲಗಳನ್ನು ಪಡೆಯುವ ಮೂಲಕ ಜಿ.ಎಸ್.ಟಿ. ಪರಿಹಾರ ಸಾಲ ನೀಡುತ್ತಿದ್ದು, ಸ್ವತಃ ಮರುಪಾವತಿ ಮಾಡುವ ಜವಾಬ್ದಾರಿಯನ್ನು ಹೊತ್ತಿದೆ. ಜಿ.ಎಸ್.ಟಿ. ಉಪಕರ ಸಂಗ್ರಹಗಳನ್ನು ಮಾತ್ರ ಬಳಸಿಕೊಂಡು ಈ ಋಣವನ್ನು ಮರುಪಾವತಿಸಬೇಕಾಗಿರುವುದರಿಂದ ರಾಜ್ಯಗಳಿಗೆ ಮುಂದಿನ ಹಣಕಾಸು ವರ್ಷದಲ್ಲಿ ಅಂದರೆ, 2021-22ರಲ್ಲಿ ಸಂಪೂರ್ಣ ಪರಿಹಾರವನ್ನು ನೀಡಲಾಗುವುದಿಲ್ಲ. ಬಾಕಿ ಇರುವ ಜಿ.ಎಸ್.ಟಿ. ಕೊರತೆಯನ್ನು ಮುಂದಿನ ವರ್ಷಗಳಲ್ಲಿ ಪರಿಹಾರ ಒದಗಿಸುವ ಮೂಲಕ ತುಂಬಲಾಗುವುದು. ಜಿ.ಎಸ್.ಟಿ. ಅನುಷ್ಠಾನದಿಂದ ರಾಜಸ್ವ ಸಂಗ್ರಹವು ವರ್ಷದಿಂದ ವರ್ಷಕ್ಕೆ ಬೆಳವಣಿಗೆಯನ್ನು ಕಾಣುತ್ತಿದೆ (ಕೋವಿಡ್-19 ಪರಿಣಾಮದಿಂದಾಗಿ 2020-21ನ್ನು ಹೊರತುಪಡಿಸಿ). ರಾಜ್ಯದ ಜಿ.ಎಸ್.ಟಿ. ಸಂಗ್ರಹಣೆಗಳು ಇನ್ನೂ ಸ್ಥಿರವಾಗಿಲ್ಲದ ಕಾರಣ, ಜಿ.ಎಸ್.ಟಿ. ಕೌನ್ಸಿಲ್ ರಾಜ್ಯಗಳಿಗೆ ಇನ್ನೂ ಕೆಲವು ವರ್ಷಗಳ ಕಾಲ ಜಿ.ಎಸ್.ಟಿ. ಪರಿಹಾರವನ್ನು ವಿಸ್ತರಿಸಿದಲ್ಲಿ ಹೆಚ್ಚು ಸಹಾಯಕವಾಗುತ್ತದೆ. ಇದರಿಂದ, ರಾಜ್ಯದ ಜಿ.ಎಸ್.ಟಿ. ರಾಜಸ್ವಗಳು ಸ್ಥಿರತೆಯನ್ನು

ಪಡೆದು, ಆ ಮೂಲಕ ವಿತ್ತೀಯ ಸಂಯುಕ್ತವನ್ನು (ಈಫಿಜಿಟ ಈಜಜಡಿಚಿಟುಟ) ಸಂರಕ್ಷಿಸಬಹುದಾಗಿರುತ್ತದೆ.

75. ರಾಜಸ್ವ ಸ್ವೀಕೃತಿಯ ಬಹುತೇಕ ಪಾಲು ಬದ್ಧ ವೆಚ್ಚವನ್ನು ಭರಿಸಲು ಬಳಕೆಯಾಗುತ್ತಿರುವುದರಿಂದ ಹೊಸ ಯೋಜನೆಗಳಿಗೆ ಸೀಮಿತ ಅವಕಾಶವನ್ನು ಕಲ್ಪಿಸಲಾಗುತ್ತಿದ್ದು ವೆಚ್ಚಗಳನ್ನು ಸುವ್ಯವಸ್ಥೆಗೊಳಿಸಿ ಕೊಳ್ಳಬೇಕಾಗಿರುವುದು ಇಂದಿನ ತುರ್ತಾಗಿದೆ. ಮುಂಬರುವ ದಿನಗಳಲ್ಲಿ ರಾಜಸ್ವ ಸ್ವೀಕೃತಿಯಲ್ಲಿನ ಬೆಳವಣಿಗೆಯು ಪ್ರಸ್ತುತವಿರುವ ಪ್ರವೃತ್ತಿಗಳಿಗಿಂತ ಭಿನ್ನವಾಗುವುದಿಲ್ಲವಾದ್ದರಿಂದ ರಾಜಸ್ವ ವೆಚ್ಚವನ್ನು ಒಳಗೊಳ್ಳುವುದಕ್ಕೆ ರಾಜ್ಯವು ಸಕಾಲಿಕ ಕ್ರಮಗಳನ್ನು ತೆಗೆದುಕೊಳ್ಳುವುದು ಮುಖ್ಯವಾಗಿದೆ. ರಾಜಸ್ವ ಹೆಚ್ಚಳದ ನಿರ್ವಹಣೆಗೆ ರಾಜ್ಯಕ್ಕೆ ಶಾಸನಬದ್ಧ ಅಗತ್ಯತೆ ಇರುವುದರಿಂದ ಈ ಕ್ರಮಗಳು ಅತ್ಯವಶ್ಯಕವಾಗಿವೆ. ರಾಜಸ್ವದ ಭಾಗದಲ್ಲಿ ತೆರಿಗೆಯೇತರ ರಾಜಸ್ವಗಳನ್ನು ಸಜ್ಜುಗೊಳಿಸುವುದು ಸಮಯದ ಅಗತ್ಯವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಎಫ್.ಎಂ.ಆರ್.ಸಿ. ಯು ಶುಲ್ಕ ಪರಿಷ್ಕರಣೆಯ ಮೂಲಕ ತೆರಿಗೆಯೇತರ ರಾಜಸ್ವಗಳನ್ನು ಹೆಚ್ಚಿಸುವುದಕ್ಕೆ ಸಹಾ ಸಲಹೆ ನೀಡಿರುತ್ತದೆ. ವೆಚ್ಚದ ಭಾಗದಲ್ಲಿ ಸೀಮಿತ ಸಂಪನ್ಮೂಲಗಳನ್ನು ನಿರ್ವಹಿಸಲು ಸಹಾಯಧನಗಳನ್ನು ಗುರಿಯಾಗಿಸಿಕೊಳ್ಳುವುದು ಅತ್ಯಾವಶ್ಯಕವಾಗಿದೆ. ಅದರಂತೆ ಸಂಪನ್ಮೂಲಗಳನ್ನು ರಾಜ್ಯದ ಅಭಿವೃದ್ಧಿಯ ಅಗತ್ಯತೆಗಳಾಗಿ ಪರಿವರ್ತಿಸಿಕೊಳ್ಳಬಹುದು.

76. ರಾಜಸ್ವದ ಭಾಗದಲ್ಲಿ ತೆರಿಗೆಯೇತರ ರಾಜಸ್ವಗಳನ್ನು ಸಜ್ಜುಗೊಳಿಸುವುದು ಸಮಯದ ಅಗತ್ಯವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಎಫ್.ಎಂ.ಆರ್.ಸಿ. ಯು ಶುಲ್ಕ ಪರಿಷ್ಕರಣೆಯ ಮೂಲಕ ತೆರಿಗೆಯೇತರ ರಾಜಸ್ವಗಳನ್ನು ಹೆಚ್ಚಿಸುವುದಕ್ಕೆ ಸಹಾ ಸಲಹೆ ನೀಡಿರುತ್ತದೆ. ವೆಚ್ಚದ ಭಾಗದಲ್ಲಿ ಸೀಮಿತ ಸಂಪನ್ಮೂಲಗಳನ್ನು ನಿರ್ವಹಿಸಲು ಸಹಾಯಧನಗಳನ್ನು ಗುರಿಯಾಗಿಸಿಕೊಳ್ಳುವುದು ಅತ್ಯಾವಶ್ಯಕವಾಗಿದೆ. ಅದರಂತೆ ಸಂಪನ್ಮೂಲಗಳನ್ನು ರಾಜ್ಯದ ಅಭಿವೃದ್ಧಿಯ ಅಗತ್ಯತೆಗಳಾಗಿ ಪರಿವರ್ತಿಸಿಕೊಳ್ಳಬಹುದು.




8.3) ಉತ್ಪಾದನಾ ಆಸ್ತಿಯನ್ನು ಸೃಜಿಸಲು ಸಾಲಗಳನ್ನು ಒಳಗೊಂಡಂತೆ ಬಂಡವಾಳ ಸ್ವೀಕೃತಿಗಳ ಬಳಕೆ

77. ಬಂಡವಾಳ ಸ್ವೀಕೃತಿಯು ಒಂದೆಡೆ ಸರ್ಕಾರದ ಆಸ್ತಿಯ ಮಾರಾಟ, ಸಾಲಗಳು ಹಾಗೂ ಮುಂಗಡಗಳ ವಸೂಲಾತಿ ಮುಂತಾದವುಗಳಿಂದ ಗಳಿಸಿದ ರಾಜಸ್ವದಂಥ ಋಣೇತರ ಬಂಡವಾಳ ಸ್ವೀಕೃತಿಗಳನ್ನು ಒಳಗೊಂಡಿದೆ ಮತ್ತು ಮತ್ತೊಂದೆಡೆ ಸಾರ್ವಜನಿಕ ಋಣದಡಿಯಲ್ಲಿನ ಸಾಲಗಳನ್ನು ಒಳಗೊಂಡಿರುತ್ತದೆ. 2020-21 ಮತ್ತು 2021-22ರಲ್ಲಿ ರಾಜ್ಯವು ರಾಜಸ್ವ ಕೊರತೆಯ ಪರಿಸ್ಥಿತಿಯನ್ನು ಎದುರಿಸುತ್ತಿರುವುದರಿಂದ, ವೆಚ್ಚವನ್ನು ಕಡಿಮೆ ಮಾಡುವುದು ಕಷ್ಟಕರವಾಗಿದ್ದು, ರಾಜಸ್ವ ಕೊರತೆ ಪರಿಸ್ಥಿತಿಯಿಂದ ರಾಜ್ಯವನ್ನು ಅಲ್ಪಾವಧಿಯಲ್ಲಿ ಹೊರಬರುವಂತೆ ಮಾಡಲು, ರಾಜಸ್ವ ಸಂಗ್ರಹವನ್ನು ಪ್ರಮಾಣಾನುಸಾರವಾಗಿ ಹೆಚ್ಚಿಸುತ್ತಿದೆ. ಹಾಗಾಗಿ ಸಾಲಗಳನ್ನು ಬಂಡವಾಳ ವೆಚ್ಚದ ನಿಧಿಗೆ ಸಂಪೂರ್ಣವಾಗಿ ಬಳಸಿಕೊಳ್ಳಲಾಗುವುದಿಲ್ಲ. ಆದ್ದರಿಂದ, ರಾಜ್ಯಗಳ ಬಂಡವಾಳ ವೆಚ್ಚಗಳು ಹೆಚ್ಚು ಒತ್ತಡಕ್ಕೊಳಗಾಗುತ್ತಿವೆ.

78. ಸಾಲಗಳು ಭಾರತ ಸರ್ಕಾರವು ನಿಗದಿಪಡಿಸಿದ ಗರಿಷ್ಠ ಪರಿಮಿತಿಗೆ ಒಳಪಟ್ಟಿರುತ್ತವೆ. 2020-21ರಲ್ಲಿ ಉದ್ಭವಿಸಿದ ರಾಜಸ್ವ ಬಿಕ್ಕಟ್ಟಿನಿಂದ ಹೊರಬರಲು ಭಾರತ ಸರ್ಕಾರವು ರಾಜ್ಯಗಳ ಸಾಲದ ಮಿತಿಯನ್ನು 2020-21ನೇ ಸಾಲಿಗೆ ಜಿ.ಎಸ್.ಡಿ.ಪಿ. ಯ ಶೇ. 3 ರಿಂದ 5 ಕ್ಕೆ ಹೆಚ್ಚಿಸಲಾಗಿದೆ. 15ನೇ ಹಣಕಾಸು ಆಯೋಗವು ತನ್ನ 2021-26ನೇ ಸಾಲಿನ ವರದಿಯಲ್ಲಿ ರಾಜ್ಯಗಳಿಗೆ 2021-22ಕ್ಕೆ ಜಿ.ಎಸ್.ಡಿ.ಪಿ. ಯ ಶೇ.4 ರಷ್ಟು ಗರಿಷ್ಠ ಪರಿಮಿತಿಗೆ ನಿವ್ವಳ ಸಾಲವನ್ನು ಹೆಚ್ಚಿಸಲು ಶಿಫಾರಸ್ಸು ಮಾಡಿದ್ದು, ತದನುಸಾರವಾಗಿ ಭಾರತ ಸರ್ಕಾರವು ತನ್ನ ಕೇಂದ್ರ ಆಯವ್ಯಯದಲ್ಲಿ ರಾಜ್ಯಗಳ

ಸಾಲ ಮಿತಿಯನ್ನು ಹೆಚ್ಚಿಸಿದೆ. ತನ್ನ ಬದ್ಧ ವೆಚ್ಚವನ್ನು ಭರಿಸಲು ರಾಜ್ಯಕ್ಕೆ ಈ ಹೆಚ್ಚುವರಿ ಸಾಲದ ಅವಶ್ಯಕತೆಯಿದ್ದರೂ ಸಹ, ಪ್ರಸ್ತುತ ಮಾಡಬೇಕಿರುವ ಹೆಚ್ಚುವರಿ ಸಾಲ ಮುಂದಿನ ದಿನಗಳಲ್ಲಿ ಮಾಡಬೇಕಾಗುವ ಋಣದ ಮರುಪಾವತಿಯ ಸಂದರ್ಭದಲ್ಲಿ ರಾಜ್ಯಕ್ಕೆ ಹೊರೆಯೇ ಆಗುತ್ತದೆ.



ಕೋಷ್ಟಕ-ಬಿ

ಮಧ್ಯಮಾವಧಿ ವಿತ್ತೀಯ ಯೋಜನೆ ಪರಿಕಲ್ಪನೆಗಳು 2021-2025

(ಕೋಟಿ ರೂ.ಗಳಲ್ಲಿ)

	ವಿವರಗಳು	2019-20 ಲಕ್ಷ	2020-21 ಆ.ಅಂ	2020-21 ಪ.ಅಂ	2021-22 ಆ.ಅಂ	2022-23 ಅಂದಾಜು	2023-24 ಅಂದಾಜು	2024-25 ಅಂದಾಜು	
1	ರಾಜಸ್ವ ಸ್ವೀಕೃತಿಗಳು	175443	179920	159709	172271	179916	192343	203728	
	(i) ರಾಜ್ಯದ ಸ್ವಂತ ತೆರಿಗೆ *	116860	128107	117782	124202	130535	139108	145749	
	(ii) ತೆರಿಗೆಯೇತರ ರಾಜಸ್ವಗಳು	7681	7767	7730	8258	8589	8932	9290	
	(iii) ಕೇಂದ್ರ ಸರ್ಕಾರದ ಸ್ವೀಕೃತಿಗಳು								
	- ತೆರಿಗೆ ಪಾಲು	30919	28591	20053	24273	26719	30065	34157	
	- ಸಹಾಯಾನುದಾನ	19983	15454	14145	15538	14073	14238	14533	
2	ರಾಜಸ್ವ ವೆಚ್ಚ	174257	179776	179195	187405	208004	239405	261721	
	(i) ಬಡ್ಡಿ	18519	22216	22619	27161	31384	35162	38938	
	(ii) ವೇತನಗಳು	31513	37291	37080	38626	43146	57592	61696	
	(iii) ನಿವೃತ್ತಿ ವೇತನಗಳು	18404	22211	22214	23413	25520	27817	30320	
	(iv) ಸಹಾಯಧನ #	21905	19942	21468	19774	22098	24742	27756	
	(vi) ಯುಎಲ್‌ಬಿಗಳಿಗೆ ವರ್ಗಾವಣೆ	6425	6591	6003	5966	6271	6683	7002	
	(vii) ಒ ಮತ್ತು ಎಂ	39405	40719	40294	41748	45922	50515	55566	
	(viii) ಆಡಳಿತಾತ್ಮಕ ವೆಚ್ಚ	2653	3133	3328	3040	3217	3405	3605	
	(ix) ಇತರೆ ರಾಜಸ್ವ ವೆಚ್ಚ	35433	27673	26189	27677	30445	33490	36839	
3	ರಾಜಸ್ವ ಹೆಚ್ಚಳ	1185	143	-19486	-15134	-28088	-47062	-57993	
4	ಬಂಡವಾಳ ಸ್ವೀಕೃತಿ (ಸಾಲೇತರ)	248	297	290	131	136	142	147	
5	ಬಂಡವಾಳ ವೆಚ್ಚ	39599	46512	39125	44237	26735	14284	10942	
6	ವಿತ್ತೀಯ ಕೊರತೆ	38166	46072	58321	59240	54687	61204	68788	
7	ಬಾಕಿಯಿರುವ ಸಾಲಗಳು	319418	351759	380229	440835	495521	556726	625514	
8	ಒಟ್ಟು ಹೊಣೆಗಾರಿಕೆಗಳು	337520	368692	398219	457899	512585	573790	642578	
9	ಪ್ರಸಕ್ತ ದರಗಳಲ್ಲಿ ಜಿ.ಎಸ್.ಡಿ.ಪಿ.	1698685	1803609	1803609	1702227	1885750	2110499	2372009	
10	ಜಿ.ಎಸ್.ಡಿ.ಪಿ. ಬೆಳವಣಿಗೆ ದರ	20.6%	6.2%	6.2%	-5.6%	10.8%	11.9%	12.4%	
ಜಿ.ಎಸ್.ಡಿ.ಪಿ. ಶೇ.ವಾರು ಪ್ರಮಾಣವಾಗಿ									
1	ರಾಜಸ್ವ ಸ್ವೀಕೃತಿಗಳು	10.33	9.98	8.85	10.12	9.54	9.11	8.59	
	(i) ರಾಜ್ಯದ ಸ್ವಂತ ತೆರಿಗೆ	6.88	7.10	6.53	7.30	6.92	6.59	6.14	
	(ii) ತೆರಿಗೆಯೇತರ ರಾಜಸ್ವಗಳು	0.45	0.43	0.43	0.49	0.46	0.42	0.39	
	(iii) ಕೇಂದ್ರ ಸರ್ಕಾರದ ಸ್ವೀಕೃತಿಗಳು								
	- ತೆರಿಗೆ ಪಾಲು	1.82	1.59	1.11	1.43	1.42	1.42	1.44	
	- ಸಹಾಯಾನುದಾನ	1.18	0.86	0.78	0.91	0.75	0.67	0.61	
2	ರಾಜಸ್ವ ವೆಚ್ಚ	10.26	9.97	9.94	11.01	11.03	11.34	11.03	
	(i) ಬಡ್ಡಿ	1.09	1.23	1.25	1.60	1.66	1.67	1.64	
	(ii) ವೇತನಗಳು	1.86	2.07	2.06	2.27	2.29	2.73	2.60	
	(iii) ನಿವೃತ್ತಿ ವೇತನಗಳು	1.08	1.23	1.23	1.38	1.35	1.32	1.28	
	(iv) ಸಹಾಯಧನ	1.29	1.11	1.19	1.16	1.17	1.17	1.17	
	(vi) ಯುಎಲ್‌ಬಿಗಳಿಗೆ ವರ್ಗಾವಣೆ	0.38	0.37	0.33	0.35	0.33	0.32	0.30	
	(vii) ಒ ಮತ್ತು ಎಂ	2.32	2.26	2.23	2.45	2.44	2.39	2.34	
	(viii) ಆಡಳಿತಾತ್ಮಕ ವೆಚ್ಚ	0.16	0.17	0.18	0.18	0.17	0.16	0.15	
	(ix) ಇತರೆ ರಾಜಸ್ವ ವೆಚ್ಚ	2.09	1.53	1.45	1.63	1.61	1.59	1.55	
3	ರಾಜಸ್ವ ಹೆಚ್ಚಳ	0.07	0.01	-1.08	-0.89	-1.49	-2.23	-2.44	
4	ಬಂಡವಾಳ ಸ್ವೀಕೃತಿ (ಸಾಲೇತರ)	0.01	0.02	0.02	0.01	0.01	0.01	0.01	
5	ಬಂಡವಾಳ ವೆಚ್ಚ	2.33	2.58	2.17	2.60	1.42	0.68	0.46	
6	ವಿತ್ತೀಯ ಕೊರತೆ	2.25	2.55	3.23	3.48	2.90	2.90	2.90	
7	ಬಾಕಿಯಿರುವ ಸಾಲಗಳು	18.80	19.50	21.08	25.90	26.28	26.38	26.37	
8	ಒಟ್ಟು ಹೊಣೆಗಾರಿಕೆಗಳು	19.87	20.44	22.08	26.90	27.18	27.19	27.09	

* ರಾಜ್ಯದ ಸ್ವಂತ ತೆರಿಗೆಯು ಜಿ.ಎಸ್.ಡಿ.ಪಿ. ಪರಿಹಾರ ಒಳಗೊಂಡಿರುತ್ತದೆ, # ಅವ್ಯಕ್ತ ಸಹಾಯಧನ ಒಳಗೊಂಡಿರುವುದಿಲ್ಲ

ಮಧ್ಯಮಾವಧಿ ವಿತ್ತೀಯ ಯೋಜನೆ 2021-25ಕ್ಕೆ ಮುನ್ನಂದಾಜುಗಳಿಗೆ ಪರಿಗಣಿಸಿರುವ ಪರಿಕಲ್ಪನೆಗಳು

ಜಿ.ಎಸ್.ಡಿ.ಪಿ.

1. 15ನೇ ಹಣಕಾಸು ಆಯೋಗವು ಮುನ್ನಂದಾಜಿಸಿದಂತೆ ಜಿ.ಎಸ್.ಡಿ.ಪಿ. ಯನ್ನು ಅಂದಾಜಿಸಲಾಗಿದೆ.

ರಾಜಸ್ವ ಜಮೆಗಳು

2. ಕೋವಿಡ್-19ರ ಪರಿಣಾಮದಿಂದಾಗಿ ರಾಜಸ್ವ ಸಂಗ್ರಹದಲ್ಲಿ ತಕ್ಷಣದ ವಸೂಲಿ ದುಸ್ತರವಾಗಿದ್ದು, 2022-23 ರಲ್ಲಿ ಜಿ.ಎಸ್.ಟಿ. ಸಂಗ್ರಹದಲ್ಲಿ ಶೇ.8 ರಷ್ಟು ಮತ್ತು ಮುಂದಿನ ವರ್ಷಗಳಲ್ಲಿ ಶೇ.14 ರಷ್ಟು ಬೆಳವಣಿಗೆಯ ದರವನ್ನು ಅಂದಾಜು ಮಾಡಲಾಗಿದೆ. ಮಾರಾಟ ತೆರಿಗೆಯ ಸಂಗ್ರಹದಲ್ಲಿ ಶೇ.8 ರಷ್ಟು ಬೆಳವಣಿಗೆಯನ್ನು ಅಂದಾಜಿಸಲಾಗಿದೆ.
3. ಜಿ.ಎಸ್.ಟಿ. ಪರಿಹಾರವು 2021-22ರಲ್ಲಿ ಕೊನೆಗೊಳ್ಳಲಿದೆ. ಆದರೆ, 2021-22ರಲ್ಲಿ ಜಿ.ಎಸ್.ಟಿ. ಸಂಗ್ರಹದ ಕೊರತೆಯನ್ನು ಮುಂದಿನ ವರ್ಷಗಳಲ್ಲಿನ ಜಿ.ಎಸ್.ಟಿ. ಉಪಕರ ಸಂಗ್ರಹವನ್ನು ಮತ್ತು ಜಿ.ಎಸ್.ಟಿ. ಪರಿಹಾರದ ಬದಲಾಗಿ ರಾಜ್ಯಗಳಿಗೆ ಸಾಲ ನೀಡಲು ಭಾರತ ಸರ್ಕಾರವು ಪಡೆದ ಸಾಲಗಳ ಋಣ ಮರುಪಾವತಿಯನ್ನು ಆಧರಿಸಿ ಪರಿಹಾರ ನೀಡಲಾಗುವುದೆಂದು ಅಂದಾಜಿಸಲಾಗಿದೆ.
4. ಅಬಕಾರಿಯ ಪರಿಷ್ಕರಣಾ ದರ ಗರಿಷ್ಠ ಮಟ್ಟವನ್ನು ತಲುಪಿರುವುದರಿಂದ, ಮುಂದಿನ ವರ್ಷಗಳಿಗೆ ಕನಿಷ್ಠ ಶೇ.1 ರ ಬೆಳವಣಿಗೆಯನ್ನು ಊಹಿಸಲಾಗಿದೆ.
5. ಮುಂದಿನ ವರ್ಷಗಳಲ್ಲಿ ಹೆಚ್ಚಿನ ನೋಂದಣಿಯನ್ನು ನಿರೀಕ್ಷಿಸುವುದರೊಂದಿಗೆ, ನೋಂದಣಿ ತೆರಿಗೆಯ ಸಂಗ್ರಹದಲ್ಲಿ ಪ್ರತಿಯೊಂದು ಅನುಕ್ರಮ ವರ್ಷದಲ್ಲಿ ಶೇ.10 ರ ಬೆಳವಣಿಗೆಯನ್ನು ಅಂದಾಜಿಸಲಾಗಿದೆ.
6. ಬೇಡಿಕೆಯ ಕುಸಿತವು ಮೋಟಾರು ವಾಹನ ತೆರಿಗೆ ಸಂಗ್ರಹಣೆಗೆ ಅಡ್ಡಿಯಾಗಿದ್ದು, ಬೇಡಿಕೆಯ ಹೆಚ್ಚಳವನ್ನು ನಿರೀಕ್ಷಿಸುತ್ತ, ಮೋಟಾರು ವಾಹನ ತೆರಿಗೆಯಲ್ಲಿ ಶೇ.4 ರಷ್ಟು ಬೆಳವಣಿಗೆ ದರವನ್ನು ಅಂದಾಜಿಸಲಾಗಿದೆ.
7. ತೆರಿಗೆಯೇತರ ರಾಜಸ್ವವನ್ನು ಶೇ.5 ರ ಬೆಳವಣಿಗೆಯಲ್ಲಿ ಅಂದಾಜಿಸಲಾಗಿದೆ.
8. ಕೇಂದ್ರದಿಂದ ಹಂಚಿಕೆಯ 15ನೇ ಹಣಕಾಸು ಆಯೋಗದಿಂದ ಅಂದಾಜಿಸಲಾದಂತೆ ಊಹಿಸಲಾಗಿದೆ.
9. 15ನೇ ಹಣಕಾಸು ಆಯೋಗದ ಶಿಫಾರಸಿನ ಅನುಸಾರ ಅನುದಾನಗಳನ್ನು ಅಂದಾಜಿಸಲಾಗಿದೆ.

ರಾಜಸ್ವ ವೆಚ್ಚ

10. ಪ್ರತಿ ವರ್ಷ ಭರಿಸುವ ವಿತ್ತೀಯ ಕೊರತೆ ಮತ್ತು ನಿಧಿಗಳ ಸರಾಸರಿ ವೆಚ್ಚದ ಅನುಸಾರ ಸಾಲಗಳನ್ನು ಗಣನೆಗೆ ತೆಗೆದುಕೊಂಡು ಬಡ್ಡಿ ವೆಚ್ಚವನ್ನು ಅಂದಾಜು ಮಾಡಲಾಗಿದೆ. ಬಡ್ಡಿ ದರವು ಹಲವಾರು ಸ್ಥೂಲ ಆರ್ಥಿಕ ಅಂಶಗಳನ್ನು(macro-economic parameters) ಅವಲಂಬಿಸಿರುವುದರಿಂದ, ನಾವು ಪ್ರಸ್ತುತ ಸಾಲಗಳ ಮೇಲಿನ ಬಡ್ಡಿ ದರವನ್ನು ಪರಿಗಣಿಸಿರುತ್ತೇವೆ.
11. ವೇತನ ಸಂಬಂಧಿತ ವೆಚ್ಚಗಳನ್ನು ಪ್ರಸ್ತುತ ಸೇವೆಯಲ್ಲಿರುವ ನೌಕರರಿಗೆ ಸಂಬಂಧಿಸಿದ ಅಂಕಿಅಂಶಗಳನ್ನು ಪರಿಗಣಿಸಿ ಅಂದಾಜಿಸಲಾಗಿದೆ. 2023-24ನೇ ಸಾಲಿನಲ್ಲಿನ ಹೆಚ್ಚಿನ ವೆಚ್ಚಗಳಿಗೆ ರಾಜ್ಯ ಸರ್ಕಾರವು ಜಾರಿಗೊಳಿಸಲಿರುವ 7ನೇ ವೇತನ ಆಯೋಗದ ವರದಿಯ ನಿರೀಕ್ಷಿತ ಅನುಷ್ಠಾನವೇ ಕಾರಣವಾಗಿರುತ್ತದೆ.
12. ಪಿಂಚಣಿ ವೆಚ್ಚಗಳನ್ನು ಶೇ.9 ರ ಬೆಳವಣಿಗೆ ದರದ ಆಧಾರದ ಮೇಲೆ ಅಂದಾಜಿಸಲಾಗಿದೆ.
13. ಎಲ್ಲಾ ಸಹಾಯಧನ (subsidies) ಅಂದಾಜುಗಳಿಗೆ ಸಂಬಂಧಿಸಿಂತೆ ಹಾಗೂ ಕಾರ್ಯಾಚರಣೆ ಮತ್ತು ನಿರ್ವಹಣಾ ವೆಚ್ಚಗಳ ಹಿಂದಿನ ಬೆಳವಣಿಗೆ ದರವನ್ನು ಸಿ.ಎ.ಜಿ.ಆರ್.(CAGR) ಆಧರಿಸಿ ಅಳವಡಿಸಿಕೊಳ್ಳಲಾಗಿದೆ.
14. ನಗರ ಸ್ಥಳೀಯ ಸಂಸ್ಥೆಗಳಿಗೆ ಹಣಕಾಸು ವರ್ಗಾವಣೆಯನ್ನು, ರಾಜಸ್ವ ಸ್ವೀಕೃತಿಗಳ ಬೆಳವಣಿಗೆಯ ದರದಲ್ಲೇ ಏರಿಕೆಯಾಗುವುದೆಂದು ಅಂದಾಜಿಸಲಾಗಿದೆ.

ಬಂಡವಾಳ ಸ್ವೀಕೃತಿಗಳು ಮತ್ತು ಸಾಲಗಳು

15. ಋಣೇತರ ಬಂಡವಾಳ ಸ್ವೀಕೃತಿಗಳನ್ನು ಶೇ.4 ರ ಬೆಳವಣಿಗೆ ದರದಲ್ಲಿ ಅಂದಾಜಿಸಲಾಗಿದೆ.
16. ರಾಜಸ್ವ ಕೊರತೆಯ ಕಾರಣ, ರಾಜ್ಯವು ಬಂಡವಾಳ ವೆಚ್ಚವನ್ನು ಭರಿಸಲು ಸಾಲಗಳ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಬೇಕಿದೆ. ಸಾಲ ಪಡೆಯುವಿಕೆಯು ಮರುಪಾವತಿಯ ಸಾಮರ್ಥ್ಯವನ್ನು ಆಧರಿಸಿರುವ ಜೊತೆಗೆ ರಾಜಸ್ವ ಸ್ವೀಕೃತಿಗಳಿಗೆ ಬಡ್ಡಿ ಪಾವತಿಯ ಅನುಪಾತದ ಮೇಲೂ ನಿರ್ಣಯಿಸಲ್ಪಡುತ್ತದೆ.

ಬಂಡವಾಳ ವೆಚ್ಚ

17. ರಾಜಸ್ವ ಇಳಿಕೆ ಮತ್ತು ಬದ್ಧ ವೆಚ್ಚಗಳ ಹೆಚ್ಚಳಗಳು ರಾಜ್ಯದ ರಾಜಸ್ವ ಕೊರತೆಗೆ ಕಾರಣವಾಗಿವೆ. 2022-23 ರಿಂದ ರಾಜ್ಯಕ್ಕೆ ಜಿ.ಎಸ್.ಟಿ ಪರಿಹಾರ ಬಾರದೆಯಿರುವುದರಿಂದ ಮತ್ತು 15ನೇ ಹಣಕಾಸು ಆಯೋಗದ ವರದಿಯ ಕಾರಣದಿಂದಾಗಿ ರಾಜ್ಯದ ತೆರಿಗೆ ಪಾಲಿನಲ್ಲಿ ಇಳಿಕೆಯಾಗಿರುವುದರಿಂದ ಮುಂಬರುವ ವರ್ಷಗಳಲ್ಲಿ ಬಂಡವಾಳ ವೆಚ್ಚವು ಕಡಿಮೆಯಾಗಲಿದೆ.

**ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಅಧಿನಿಯಮದ
ಪ್ರಕರಣ 5(2)(ಸಿ)ಪ್ರಕಾರ ಅನುಬಂಧಗಳು**

ವಿವರಣಾ ಪಟ್ಟಿ-1

**ಕಬ್ಬು ಖರೀದಿ ತೆರಿಗೆ ಮುಂದೂಡುವಿಕೆಯಡಿ ತೆರಿಗೆ ವೆಚ್ಚ / ರಾಜಸ್ವ ಬಿಟ್ಟು ಕೊಟ್ಟಿರುವುದು
ಆರ್ಥಿಕ ವರ್ಷ 2019-20 ಮತ್ತು 2020-21ರ ಮೊದಲ ಮೂರು ತ್ರೈಮಾಸಿಕಗಳಲ್ಲಿ**

(ರೂ. ಲಕ್ಷಗಳಲ್ಲಿ)

ಕ್ರಮ ಸಂಖ್ಯೆ	ಸಕ್ಕರೆ ಘಟಕದ ಹೆಸರು	2019-20ರಲ್ಲಿ ವಿನಾಯಿತಿ/ ರಿಯಾಯಿತಿ ಮೌಲ್ಯ	2020-21ರಲ್ಲಿ ವಿನಾಯಿತಿ/ ರಿಯಾಯಿತಿ ಮೌಲ್ಯ (ಮೊದಲ ಮೂರು ತ್ರೈಮಾಸಿಕಗಳಲ್ಲಿ)	ರಿಯಾಯಿತಿ ರೂಪ
1	2	3	4	5
ಜಂಟಿ ಆಯುಕ್ತರು, ವಾಣಿಜ್ಯ ತೆರಿಗೆಗಳ ಇಲಾಖೆ (ಆಡಳಿತ), ಬೆಳಗಾವಿ				
1	ಮೆ ಪ್ಯಾರಿ ಶುಗರ್ ಲಿಮಿಟೆಡ್, ರಾಮದುರ್ಗ	161.81	0	ಕಬ್ಬು ಖರೀದಿ ತೆರಿಗೆ ಬಡ್ಡಿರಹಿತ ಸಾಲವಾಗಿ ಪರಿವರ್ತಿತವಾಗಿರುತ್ತದೆ. (2015-16) ಸರ್ಕಾರಿ ಆದೇಶ ಸಂಖ್ಯೆ:117/ಸ.ಸ.ಕಾ: 2018ರ ಬೆಂಗಳೂರು ದಿನಾಂಕ:23-05-2019.
2	ಮೆ ಸತೀಶ್ ಶುಗರ್ ಲಿಮಿಟೆಡ್, ಹುಣಶ್ಯಾಳ. ತಾ: ಗೋಕಾಕ (2014-15)	381.80	0	ಕಬ್ಬು ಖರೀದಿ ತೆರಿಗೆ ಬಡ್ಡಿರಹಿತ ಸಾಲವಾಗಿ ಪರಿವರ್ತಿತವಾಗಿರುತ್ತದೆ (2014-15) ಸರ್ಕಾರಿ ಆದೇಶ ಸಂಖ್ಯೆ:ಸಿಐ 18/ಸ.ಸ.ಕಾ: 2019ರ ಬೆಂಗಳೂರು ದಿನಾಂಕ:16-10-2019.
3	ಮೆ ಸತೀಶ್ ಶುಗರ್ ಲಿಮಿಟೆಡ್, ಹುಣಶ್ಯಾಳ. ತಾ: ಗೋಕಾಕ (2015-16)	304.83	0	ಕಬ್ಬು ಖರೀದಿ ತೆರಿಗೆ ಬಡ್ಡಿರಹಿತ ಸಾಲವಾಗಿ ಪರಿವರ್ತಿತವಾಗಿರುತ್ತದೆ (2015-16) ಸರ್ಕಾರಿ ಆದೇಶ ಸಂಖ್ಯೆ:ಸಿಐ 20/ಸ.ಸ.ಕಾ: 2019ರ ಬೆಂಗಳೂರು ದಿನಾಂಕ:05-09-2019.
4	ಮೆ ಶ್ರೀ. ಸೋಮೇಶ್ವರ ಎಸ್.ಎಸ್.ಕೆ.ಎನ್ . ಬೈಲಹೊಂಗಲ	475.00	0	ಸರ್ಕಾರಿ ಆದೇಶ ಸಂಖ್ಯೆ:10/ಸ.ವಾ.ಕೆ ಸ.ಸ.ಕಾ: 2019ರ ಬೆಂಗಳೂರು ದಿನಾಂಕ:30-03-2019 (2005-06 ರಿಂದ 2012-13)
5	ಮೆ ಗೋದಾವರಿ ಬಯೋರಿಪಾಯ ನರಿ ಲಿಮಿಟೆಡ್, ಸಮೀರವಾಡಿ	303.59	0	ಕಬ್ಬು ಖರೀದಿ ತೆರಿಗೆ ಬಡ್ಡಿರಹಿತ ಸಾಲವಾಗಿ ಪರಿವರ್ತಿತವಾಗಿರುತ್ತದೆ. (2015-16) ಸರ್ಕಾರಿ ಆದೇಶ ಸಂಖ್ಯೆ:117/ಸ.ಸ.ಕಾ: 2018ರ ಬೆಂಗಳೂರು ದಿನಾಂಕ:23-05-2019.
6	ಮೆ ಕೆ.ಪಿ.ಆರ್.ಸುಗರ್ಸ್, ಮಿಲ್ಲ, ಪ್ರಾ.ಲಿಮಿಟೆಡ್, ಆಲಮೇಲ	199.60	0	ಕಬ್ಬು ಖರೀದಿ ತೆರಿಗೆ ಬಡ್ಡಿರಹಿತ ಸಾಲವಾಗಿ ಪರಿವರ್ತಿತವಾಗಿರುತ್ತದೆ. (2015-16) ಸರ್ಕಾರಿ ಆದೇಶ ಸಂಖ್ಯೆ:117/ಸ.ಸ.ಕಾ: 2018ರ ಬೆಂಗಳೂರು ದಿನಾಂಕ:23-05-2019.
ಒಟ್ಟು		1826.63	0	

ಜಂಟಿ ಆಯುಕ್ತರು, ವಾಣಿಜ್ಯ ತೆರಿಗೆಗಳ ಇಲಾಖೆ (ಆಡಳಿತ), ಮೈಸೂರು				
7	ಮೆ ಬನ್ನಾರಿ ಅಮ್ಮನ್ ಪುಗರ್ನ್ ಲಿ., ಅಳಗಂಚಿ, ನಂಜನಗೂಡು ತಾಲ್ಲೂಕು. (ವಿಸ್ತೃತ ಘಟಕ)	175.93	0	ದಿನಾಂಕ:23.05.2019ರಂದು ಆರ್ಥಿಕ ವರ್ಷ 2015-16ರ ಸಾಲಿನ ಕಬ್ಬು ಖರೀದಿ ತೆರಿಗೆಯನ್ನು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯಿಂದ ಬಡ್ಡಿ ರಹಿತ ಸಾಲವಾಗಿ ಪರಿವರ್ತಿಸಿ ಆದೇಶಿಸಲಾಗಿದೆ.
ಜಂಟಿ ಆಯುಕ್ತರು, ವಾಣಿಜ್ಯ ತೆರಿಗೆಗಳ ಇಲಾಖೆ (ಆಡಳಿತ), ಧಾರವಾಡ				
8	ಮೆ ವಿಜಯನಗರ ಶುಗರ್ ಪ್ರೈ.ಲಿ ಗಂಗಾಪುರ ತಾ. ಮುಂಡರಗಿ	207.57	0	2014-15 ನೇ ಹಂಗಾಮಿನಲ್ಲಿ ಸಕ್ಕರೆ ಕಾರ್ಖಾನೆಗಳು ಸರ್ಕಾರಕ್ಕೆ ಪಾವತಿಸಬೇಕಾದ ಕಬ್ಬು ಖರೀದಿ ತೆರಿಗೆಯ ಮೇಲಿನ ಬಡ್ಡಿ ರಹಿತ ಸಾಲವಾಗಿ ಪರಿವರ್ತಿಸಿವಾಗಿರುತ್ತದೆ. ಸರ್ಕಾರದ ಆದೇಶ ಸಂಖ್ಯೆ:ಸಿಐ18/ಸಸಕಾ2019/ಬೆಂಗಳೂರು ದಿನಾಂಕ:16-10-2019
ಜಂಟಿ ಆಯುಕ್ತರು, ವಾಣಿಜ್ಯ ತೆರಿಗೆಗಳ ಇಲಾಖೆ (ಆಡಳಿತ), ಕಲಬುರಗಿ				
9	ಮೆ ಭಾಲ್ಕೇಶ್ವರ ಶುಗರ್ ಲಿಮಿಟೆಡ್ ಬಜೋಳಗಾ ತಾ:ಭಾಲ್ಕಿ ಜಿ: ಬೀದರ	71.96	0	ಸರ್ಕಾರದ ಆದೇಶ ಸಂಖ್ಯೆ:ಸಿಐ 20 ಸಸಕಾ 2019, ಬೆಂಗಳೂರು, ದಿನಾಂಕ:05.09.2019 ಹಾಗೂ ವಾತೆಆ ರವರ ಪತ್ರ ಸಂಖ್ಯೆ:ಆರ್ಆರ್ಆರ್ಡಿ/ಸಿಆರ್- 01 /2015-16 ದಿನಾಂಕ:27.09.2019 ಪ್ರಕಾರ ಬಡ್ಡಿ ರಹಿತ ಸಾಲವಾಗಿ ಪರಿವರ್ತಿಸಿವಾಗಿರುತ್ತದೆ.
10	ಮೆ ಕೊರಗ್ರೀನ್ ಶುಗರ್ & ಫ್ಯೂಲ್ ಪ್ರಾವೇಟ್ ಲಿಮಿಟೆಡ್, ತುಮಕೂರ ಜಿ: ಯಾದಗಿರಿ	113.61	0	ಸರ್ಕಾರದ ಆದೇಶ ಸಂಖ್ಯೆ:ಸಿಐ 20 ಸಸಕಾ 2019, ಬೆಂಗಳೂರು, ದಿನಾಂಕ:05.09.2019 ಹಾಗೂ ವಾತೆಆ ರವರ ಪತ್ರ ಸಂಖ್ಯೆ:ಆರ್ಆರ್ಆರ್ಡಿ/ಸಿಆರ್- 01 /2015-16 ದಿನಾಂಕ:27.09.2019 ಪ್ರಕಾರ ಬಡ್ಡಿ ರಹಿತ ಸಾಲವಾಗಿ ಪರಿವರ್ತಿಸಿವಾಗಿರುತ್ತದೆ.
ಒಟ್ಟು		185.57		
ಒಟ್ಟು ಮೊತ್ತ		2395.7	0	

ವಿವರಣಾ ಪಟ್ಟಿ-1ಎ

**2019-20ನೇ ಹಣಕಾಸು ವರ್ಷ ಮತ್ತು 2020-21ರ ಮೊದಲ ಮೂರು ತ್ರೈ ಮಾಸಿಕಗಳಿಗೆ
ಸಂಬಂಧಿಸಿದಂತೆ ಕೈಬಿಡಲಾದ ತೆರಿಗೆ ವೆಚ್ಚ/ರಾಜಸ್ವದ ಬಗ್ಗೆ ಮಾಹಿತಿ**

(ರೂ. ಲಕ್ಷಗಳಲ್ಲಿ)

ವಿಭಾಗದ ಸಂಖ್ಯೆ	ಕ್ರಮ ಸಂಖ್ಯೆ	ಕೈಗಾರಿಕೆಯ ಹೆಸರು ಮತ್ತು ವಿಳಾಸ ಹಾಗೂ ಟೆನ್ ಸಂಖ್ಯೆಯೊಂದಿಗೆ	ರಿಯಾಯಿತಿಯ ವರ್ಗೀಕರಣ		
			ಆರ್ಥಿಕ ವರ್ಷ 2019-20 ರಲ್ಲಿ ರಿಯಾಯಿತಿ ಮೌಲ್ಯ	ಆರ್ಥಿಕ ವರ್ಷ 2020-21ರಲ್ಲಿ ರಿಯಾಯಿತಿ ಮೌಲ್ಯ (ಮೊದಲ ಮೂರು ತ್ರೈಮಾಸಿಕಗಳು)	ಷರಾ
I		ವಿಭಾಗೀಯ ಸರಕು ಮತ್ತು ಸೇವಾ ತೆರಿಗೆ ಕಛೇರಿ-2, ಬೆಂಗಳೂರು			
	1	ಮೆ. ಟಯೋಟ ಕಿರ್ಲೋಸ್ಕರ್ ಮೋಟಾರ್ ಪ್ರೈ.ಲಿ. ಸಂ.1, ಬಿಡದಿ ಕೈಗಾರಿಕಾ ವಲಯ ಬಿಡದಿ-562109 ಜಿಎಸ್‌ಟಿನ್ 29AAACT5415B1ZO	0	2935.84	ಬಡ್ಡಿ ರಹಿತ ಎಸ್‌ಜಿಎಸ್‌ಟಿ ಸಾಲ
II		ವಿಭಾಗೀಯ ಸರಕು ಮತ್ತು ಸೇವಾ ತೆರಿಗೆ ಕಛೇರಿ-4, ಬೆಂಗಳೂರು			
	2	ಮೆ. ಟಿವಿಎಸ್ ಮೋಟರ್ ಕಂಪನಿ, 2ನೇ ಮಹಡಿ, ನಂ.383, 3ನೇ ಬ್ಲಾಕ್, ಕೋರಮಂಗಲ, ಬೆಂಗಳೂರು-560095 ಟೆನ್ 2980058504	0	2205.67	ಬಡ್ಡಿ ರಹಿತ ಎಸ್‌ಜಿಎಸ್‌ಟಿ ಸಾಲ
	3	ಮೆ. ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟಾರ್ ಇಂಡಿಯಾ ಪ್ರೈ.ಲಿ. ಕೆಐಎಡಿಬಿ ಇಂಡಸ್ಟ್ರಿಯಲ್ ಏರಿಯ, ನರಸಾಪುರ ಕೋಲಾರ	0	15800.52	ಬಡ್ಡಿ ರಹಿತ ಎಸ್‌ಜಿಎಸ್‌ಟಿ ಸಾಲ
	4	ಮೆ. ಕ್ಲೇನ್ ಪ್ಯಾಕ್ಸ್ ಲಿ. ಪಿಬಿ ನಂ.7611, 7ನೇ ಮೈಲ್, ಅರೆಕೆರೆ ಗೇಟ್, ಬೆಂಗಳೂರು	0	39.38	ಬಡ್ಡಿ ರಹಿತ ಎಸ್‌ಜಿಎಸ್‌ಟಿ ಸಾಲ
	5	ಮೆ. ರೋಹಾನ್ ಸೋಲಾರ್ ಪ್ರೈ.ಲಿ. ನಂ.165/2, ಕ್ರಿಷ್ಣರಾಜು ಲೇಔಟ್, ದೊರೈಸನಿಪಾಳ್ಯ, ಬೆಂಗಳೂರು-76	0	250	ವ್ಯಾಟ್ ಮರುಪಾವತಿ
	6	ಮೆ. ಕಲ್ಯಾಣಿ ಟೆಕ್‌ಪಾರ್ಕ್ ಪ್ರೈ.ಲಿ. ನಂ.165/2,ಷ್ಣರಾಜು ಲೇಔಟ್, ದೊರೈಸನಿಪಾಳ್ಯ, ಬೆಂಗಳೂರು-76	0	356.05	ವ್ಯಾಟ್ ಮರುಪಾವತಿ
	7	ಮೆ. ಆಕೈ ಕೈತಾಲ್ ಸೋಲಾರ್ ಪವರ್ ಪ್ರೈ.ಲಿ. ನಂ.38, ಚಿತ್ತಿಗುಪ್ಪ ಗ್ಲಾಮ, ಬೀದರ್	0	65.61	ವ್ಯಾಟ್ ಮರುಪಾವತಿ
	8	ಮೆ. ಬಾಡ್ಡೆ ಇಂಜಿನಿಯರಿಂಗ್ ಲಿ. ಪ್ಲಾಟ್ ನಂ.207-210,211ಪಿ,234ಪಿ & 235-238, ಕೆಐಎಡಿಬಿ ಇಂಡಸ್ಟ್ರಿಯಲ್ ಏರಿಯ, ನರಸಾಪುರ ಕೋಲಾರ	0	10795.23	ಬಡ್ಡಿ ರಹಿತ ವ್ಯಾಟ್ ಸಾಲ

	9	ಮೆ. ಸ್ಪ್ಲಿಡ್ ಇಂಜಿನಿಯರಿಂಗ್ ಪ್ರೈ.ಲಿ. ಪ್ಲಾಟ್ ನಂ.186ಪಿ & 187, ಕೆಎಡಿಬಿ ಜಕ್ಕಸಂದ್ರ ಇಂಡಸ್ಟ್ರಿಯಲ್ ಏರಿಯಾ, ಕಸಬ ಹೋಬಳಿ, ಮಾಲೂರ್ ತಾಲ್ಲೂಕ್, ಕೋಲಾರ (ಟೆನ್ 29401244469)	0	245.41	ಬಡ್ಡಿ ರಹಿತ ವ್ಯಾಟ್ ಸಾಲ
III	ವಿಭಾಗೀಯ ಸರಕು ಮತ್ತು ಸೇವಾ ತೆರಿಗೆ ಕಛೇರಿ-3, ಬೆಂಗಳೂರು				
	10	ಮೆ. ಚಿಕ್ಕ ಎನರ್ಜಿ ಪ್ರೈ.ಲಿ. ನಂ.2020, 2ನೇ ಮಹಡಿ, ಶ್ರೇಷ್ಠ ಭೂಮಿ, ನಂ.87 ಕೆಎಮ್‌ಎಸ್ ಎದುರು, ಕೆ.ಆರ್ ರಸ್ತೆ, ಬೆಂಗಳೂರು	0	15.74	ವ್ಯಾಟ್ ಮರುಪಾವತಿ
IV	ವಿಭಾಗೀಯ ಸರಕು ಮತ್ತು ಸೇವಾ ತೆರಿಗೆ ಕಛೇರಿ-6, ಬೆಂಗಳೂರು				
	11	ಮೆ. ಮಾರುತಿ ಕೋಕೋನಟ್ ಇಂಡಸ್ಟ್ರೀಸ್ 29AAYPM4096Q1ZV	0	3.92	ವ್ಯಾಟ್ ಮರುಪಾವತಿ
	12	ಮೆ. ಮಹೇಂದ್ರ ಆಗ್ರೋ ಇಂಡಸ್ಟ್ರೀಸ್ 29AALPA1492P2Z6	0	3.43	ವ್ಯಾಟ್ ಮರುಪಾವತಿ
	13	ಮೆ. ಹನುಮಾನ್ ಆಗ್ರೋ ಇಂಡಸ್ಟ್ರೀಸ್ 29AAIFH4370H1Z8	0	7.53	ವ್ಯಾಟ್ ಮರುಪಾವತಿ
	14	ಮೆ. ನೆಸ್ಲೆ ಇಂಡಿಯಾ ಲಿ. ಇಂಡಸ್ಟ್ರಿಯಲ್ ಏರಿಯಾ, ನಂಜನಗೂಡು, ಮೈಸೂರು	0	469.39	ಬಡ್ಡಿ ರಹಿತ ಎಸ್‌ಜಿಎಸ್‌ಟಿ ಸಾಲ
	15	ಮೆ. ಅರ್ದೆಕ್ಸ್ ಎಂಡೂರ (ಇಂಡಿಯಾ) ಪ್ರೈ.ಲಿ. ಕೋರಮಂಗಲ ಗ್ರಾಮ ರಸ್ತೆ, ಲಕ್ಕೇನಹಳ್ಳಿ, ಸೂಲೂರ್ ಹೋಬಳಿ, ಮಾಗಡಿ ತಾಲ್ಲೂಕ್, ರಾಮನಗರ ಜಿಲ್ಲೆ	0	252.13	ಬಡ್ಡಿ ರಹಿತ ಎಸ್‌ಜಿಎಸ್‌ಟಿ ಸಾಲ
	16	ಮೆ. ಅವಾಡ ಸೋಲಾರ್ ಎನರ್ಜಿ ಪ್ರೈ.ಲಿ. ಬ್ಲಾಕ್ ನಂ.4 & 7, ಅವಾಡ ಸೋಲಾರ್ ಪಾರ್ಕ್, ನಾಗಲಮಡಿಕೆ ಹೋಬಳಿ, ತುಮಕೂರು	0	568.38	ವ್ಯಾಟ್ ಮರುಪಾವತಿ
V	ವಿಭಾಗೀಯ ಸರಕು ಮತ್ತು ಸೇವಾ ತೆರಿಗೆ ಕಛೇರಿ ಬೆಳಗಾವಿ				
	17	ಮೆ. ಡಾಲ್ಮಿಯ ಸಿಮೆಂಟ್ (ಭಾರತ) ಲಿ. ಗೋಕಾಕ ಜಿಎಸ್‌ಟಿನ್:29AADCA9414C1ZV	0	1982.38	ಬಡ್ಡಿ ರಹಿತ ಎಸ್‌ಜಿಎಸ್‌ಟಿ ಸಾಲ
VI	ವಿಭಾಗೀಯ ಸರಕು ಮತ್ತು ಸೇವಾ ತೆರಿಗೆ ಕಛೇರಿ ಕಲಬುರ್ಗಿ				
	18	ಮೆ. ಮ್ಯಾಟ್ರಿಕ್ ಆಗ್ರೋ ಪ್ರೈ.ಲಿ, ಪೋಲಕಪಲ್ಲಿ ವಿಲ್ಬೆಜ್, ಚಿಂಚೋಳಿ. ಟೆನ್ ನಂ:29830698004	0	3.4	ಬಡ್ಡಿ ರಹಿತ ಎಸ್‌ಜಿಎಸ್‌ಟಿ ಸಾಲ
	19	ಮೆ. ಲಕ್ಷ್ಮೀ ಅಲ್ಟಾ ಲೈಟ್ ಸಿಮೆಂಟ್ ಪ್ರೊಡಕ್ಟ್ಸ್ ಸರ್ವಿಸ್ ನಂ.126/ಎ/2 ಹುಮುನಾಬಾದ್ ರೋಡ, ಕಲಬುರಗಿ. ಟೆನ್ ನಂ. 29280647818	0	0.39	ಬಡ್ಡಿ ರಹಿತ ಎಸ್‌ಜಿಎಸ್‌ಟಿ ಸಾಲ

	20	ಮೆ. ಕಲಬುರ್ಗಿ ಸಿಮೆಂಟ್ ಪ್ರೈ.ಲಿ. (ಈಗಿನ ವಿಕಾಟ್ ಸಾಗರ್ ಸಿಮೆಂಟ್ ಪ್ರೈ.ಲಿ) ಚತ್ರಾಸಳ ಗ್ರಾಮ, ಚಿಂಚೋಡಿ, ಕಲಬುರ್ಗಿ ಜಿಲ್ಲೆ (ಟೆನ್ 29260478661)	0	735.69	ಬಡ್ಡಿ ರಹಿತ ಎಸ್‌ಜಿಎಸ್‌ಟಿ ಸಾಲ
VII		ವಿಭಾಗೀಯ ಸರಕು ಮತ್ತು ಸೇವಾ ತೆರಿಗೆ ಕಛೇರಿ ದಾವಣಗೆರೆ			
	21	ಮೆ. ಜೆಎಸ್‌ಡಬ್ಲ್ಯು ಲಿಮಿಟೆಡ್, ಸಂಡೂರ ತಾಲ್ಲೂಕು, ತೋರಣಗಲ್ಲು. (ಟೆನ್ 29630016301)	0	56927.23	ಬಡ್ಡಿ ರಹಿತ ಎಸ್‌ಜಿಎಸ್‌ಟಿ ಸಾಲ
			1071.82	0	ಕೆಂಮಾತೆ ಮರುಪಾವತಿ
	22	ಮೆ. ಮಿನೆರ ಸ್ಪೀಲ್ & ಪವರ್ ಪ್ರೈ.ಲಿ , ಬಳ್ಳಾರಿ	0	651.03	ಬಡ್ಡಿ ರಹಿತ ಎಸ್‌ಜಿಎಸ್‌ಟಿ ಸಾಲ
	23	ಮೆ. ಎಸ್‌ಎಲ್‌ಆರ್ ಮೆಟಾಲಿಕ್ಸ್ ಲಿಮಿಟೆಡ್, 30ನೇ ವಾರ್ಡ್, ಸರ್ವೆ ನಂ.275ಸಿಐ ಮತ್ತು 275ಸಿ3 ಡೋರ್ ನಂ.1323, ಸಿದ್ದಿಪ್ರಿಯ ಕಲ್ಯಾಣ ಮಂಟಪ ಹತ್ತಿರ, ಹೊಸಪೇಟೆ	0	920.98	ಬಡ್ಡಿ ರಹಿತ ವ್ಯಾಟ್ ಸಾಲ
VIII		ವಿಭಾಗೀಯ ಸರಕು ಮತ್ತು ಸೇವಾ ತೆರಿಗೆ ಕಛೇರಿ ಧಾರವಾಡ			
	24	ಮೆ. ಫಾರ್ಚುನ್ ಕಾಟನ್ & ಆಗ್ರೋ ಇಂಡಸ್ಟ್ರೀಸ್, ಗೌರಂಪುರ ಗ್ರಾಮ, ಹಾವೇರಿ. (ಜಿಎಸ್‌ಟಿನ್ 29AACFF3355K1Z8)	0	696.74	ಬಡ್ಡಿ ರಹಿತ ಎಸ್‌ಜಿಎಸ್‌ಟಿ ಸಾಲ
	25	ಮೆ. ಗುಜಾರಾತ್ ಅಂಬುಜ ಎಕ್ಸ್‌ಪೋರ್ಟ್ ಲಿಮಿಟೆಡ್, ಹುಲಸೋಗಿ ಗ್ರಾಮ, ಹಾವೇರಿ	0	187.87	ಬಡ್ಡಿ ರಹಿತ ವ್ಯಾಟ್ ಸಾಲ
	26	ಮೆ. ಟಾಟಾ ಮೋಟಾರ್ಸ್ ಲಿಮಿಟೆಡ್, ಬೇಲೂರು ಇಂಡಸ್ಟ್ರಿಯಲ್ ಏರಿಯಾ, ಮಮ್ಮಿಘಟ್ಟಿ, ಧಾರವಾಡ ಜಿಲ್ಲೆ	0	7690.04	ಬಡ್ಡಿ ರಹಿತ ಎಸ್‌ಜಿಎಸ್‌ಟಿ ಸಾಲ
	27	ಮೆ. ಟಾಟಾ ಮಾರ್ಕೋಪೋಲೋಮೋಟಾರ್ಸ್ ಲಿಮಿಟೆಡ್, ಬೇಲೂರು ಇಂಡಸ್ಟ್ರಿಯಲ್ ಏರಿಯಾ, ಮಮ್ಮಿಘಟ್ಟಿ, ಧಾರವಾಡ ಜಿಲ್ಲೆ	0	1382.35	ಬಡ್ಡಿ ರಹಿತ ವ್ಯಾಟ್ ಸಾಲ
			0	815.14	ಬಡ್ಡಿ ರಹಿತ ಎಸ್‌ಜಿಎಸ್‌ಟಿ ಸಾಲ
			0	116.43	ಕೆಂಮಾತೆ ಮರುಪಾವತಿ

ವಿಭಾಗೀಯ ಸರಕು ಮತ್ತು ಸೇವಾ ತೆರಿಗೆ ಕಛೇರಿ ಮಂಗಳೂರು					
IX					
	28	ಮೆ. ಮಂಗಳೂರು ರಿಫ್ರಾನರಿ ಅಂಡ್ ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್, ಮಂಗಳೂರು	0	748.83	ಬಡ್ಡಿ ರಹಿತ ವ್ಯಾಟ್ ಸಾಲ
	29	ಮೆ. ಬ್ರೈಟ್‌ಫ್ಲೆಕ್ಸ್ ಇಚಿಟರ್ ನ್ಯಾಷನಲ್ ಪ್ರೈ.ಲಿ. ನಂ.161-ಬಿ, ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯಾ ಮಂಗಳೂರು	0	372.65	ಬಡ್ಡಿ ರಹಿತ ಎಸ್‌ಜಿಎಸ್‌ಟಿ ಸಾಲ
	30	ಮೆ. ಹ್ಯಾಂಗ್‌ಗ್ಯೂ ಐಸ್ ಕ್ರೀಮ್ಸ್ ಪ್ರೈ.ಲಿ, ಮಂಗಳೂರು	0	23.52	ಬಡ್ಡಿ ರಹಿತ ವ್ಯಾಟ್ ಸಾಲ
X					
ವಿಭಾಗೀಯ ಸರಕು ಮತ್ತು ಸೇವಾ ತೆರಿಗೆ ಕಛೇರಿ ಶಿವಮೊಗ್ಗ					
	31	ಮೆ. ರುಷ್‌ ಡೆಕೋರ್ ಲಿಮಿಟೆಡ್	0	310.39	ಬಡ್ಡಿ ರಹಿತ ಎಸ್‌ಜಿಎಸ್‌ಟಿ ಸಾಲ
ಮೊತ್ತ			1071.82	107579.29	

ವಿವರಣಾ ಪಟ್ಟಿ-1ಬಿ
(ಮಾಹಿತಿ 1ಎ ರ ಸಾರಾಂಶ)

(ರೂ.ಲಕ್ಷಗಳಲ್ಲಿ)					
ಕ್ರ.ಸಂ.	ತೆರಿಗೆ ವಿನಾಯಿತಿ ವರ್ಗೀಕರಣ ಮತ್ತು ವಿವರಗಳು	ಆರ್ಥಿಕ ವರ್ಷ 2019-20		ಆರ್ಥಿಕ ವರ್ಷ 2020-21ರ (ಮೊದಲ ಮೂರು ತ್ರೈಮಾಸಿಕಗಳು)	
		ಘಟಕಗಳ ಸಂಖ್ಯೆ	ಮೊತ್ತ	ಘಟಕಗಳ ಸಂಖ್ಯೆ	ಮೊತ್ತ
1	ವ್ಯಾಟ್ ಮರುಪಾವತಿ	8	-	8	1270.66
2	ಕೇಂದ್ರೀಯ ಮರುಪಾವತಿ	2	1,071.82	2	116.43
3	ಬಡ್ಡಿ ರಹಿತ ವ್ಯಾಟ್ ಸಾಲ	7	-	7	14304.19
4	ಬಡ್ಡಿ ರಹಿತ ಎಸ್‌ಜಿಎಸ್‌ಟಿ ಸಾಲ	17	-	17	91888.01
ಒಟ್ಟು		34	1071.82	34	107579.29

ವಿವರಣಾ ಪಟ್ಟಿ-1ಸಿ

**ಆರ್ಥಿಕ ವರ್ಷ 2019-20 ಮತ್ತು 2020-21ರ ಮೊದಲ ಮೂರು ತ್ರೈ ಮಾಸಿಕಗಳಿಗೆ
ಸಂಬಂಧಿಸಿದಂತೆ ತೆರಿಗೆ ವೆಚ್ಚ/ಕೈಬಿಟ್ಟ ರಾಜಸ್ವ**

ಕ್ರಮ ಸಂಖ್ಯೆ	ರಿಯಾಯಿತಿಯ ರೀತಿ ಮತ್ತು ವಿವರಗಳು (ವಿನಾಯಿತಿ/ ಮುಂದೂಡಿಕೆ/ ಮರುಪಾವತಿ)	ಪ್ರಯೋಜನ ಪಡೆಯುತ್ತಿರುವ ಘಟಕಗಳು	2019-20ನೇ ಆರ್ಥಿಕ ವರ್ಷದಲ್ಲಿನ ರಿಯಾಯಿತಿ ಮೊಬಲಗು	2020-21ನೇ ಆರ್ಥಿಕ ವರ್ಷದ ಮೊದಲ ಮೂರು ತ್ರೈಮಾಸಿಕದ ರಿಯಾಯಿತಿ ಮೊಬಲಗು
1	ಬಡ್ಡಿ ರಹಿತ ಎಸ್‌ಜಿಎಸ್‌ಟಿ ಸಾಲ	ಮೆ. ಟಯೋಟ ಕಿರ್ಲೋಸ್ಕರ್ ಮೋಟಾರ್ ಪ್ರೈ.ಲಿ. ಸಂ.1, ಬಿಡದಿ ಕೈಗಾರಿಕಾ ವಲಯ ಬಿಡದಿ-562109 ಜಿಎಸ್‌ಟಿನ್ 29AAACT5415B1ZO	0	2935.84
2	ಬಡ್ಡಿ ರಹಿತ ಎಸ್‌ಜಿಎಸ್‌ಟಿ ಸಾಲ	ಮೆ. ಟಿವಿಎಸ್ ಮೋಟರ್ ಕಂಪನಿ, 2ನೇ ಮಹಡಿ, ನಂ.383, 3ನೇ ಬ್ಲಾಕ್, ಕೋರಮಂಗಲ, ಬೆಂಗಳೂರು-560095 ಟಿನ್ 2980058504	0	2205.67
3	ಬಡ್ಡಿ ರಹಿತ ಎಸ್‌ಜಿಎಸ್‌ಟಿ ಸಾಲ	ಮೆ. ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟಾರ್ ಇಂಡಿಯಾ ಪ್ರೈ.ಲಿ. ಕೆಐಎಡಿಬಿ ಇಂಡಸ್ಟ್ರಿಯಲ್ ಏರಿಯ, ನರಸಾಪುರ ಕೋಲಾರ	0	15800.52
4	ಬಡ್ಡಿ ರಹಿತ ಎಸ್‌ಜಿಎಸ್‌ಟಿ ಸಾಲ	ಮೆ. ಕ್ಲೇನ್ ಪ್ಯಾಕ್ಸ್ ಲಿ. ಪಿಬಿ ನಂ.7611, 7ನೇ ಮೈಲ್, ಅರೆಕೆರೆ ಗೇಟ್, ಬೆಂಗಳೂರು	0	39.38
5	ವ್ಯಾಟ್ ಮರುಪಾವತಿ	ಮೆ. ರೋಹಾನ್ ಸೋಲಾರ್ ಪ್ರೈ.ಲಿ. ನಂ.165/2, ಕ್ರಿಷ್ಣರಾಜು ಲೇಔಟ್, ದೊರೈಸನಿಪಾಳ್ಯ, ಬೆಂಗಳೂರು-76	0	250
6	ವ್ಯಾಟ್ ಮರುಪಾವತಿ	ಮೆ. ಕಲ್ಯಾಣಿ ಟೆಕ್‌ಪಾರ್ಕ್ ಪ್ರೈ.ಲಿ. ನಂ.165/2, ಷರಾಜು ಲೇಔಟ್, ದೊರೈಸನಿಪಾಳ್ಯ, ಬೆಂಗಳೂರು-76	0	356.05
7	ವ್ಯಾಟ್ ಮರುಪಾವತಿ	ಮೆ. ಆಕೈ ಕೈತಾಲ್ ಸೋಲಾರ್ ಪವರ್ ಪ್ರೈ.ಲಿ. ನಂ.38, ಚಿತ್ತಿಗುಪ್ಪ ಗ್ಲಾಮ, ಬೀದರ್	0	65.61
8	ಬಡ್ಡಿ ರಹಿತ ವ್ಯಟ್ ಸಾಲ	ಮೆ. ಬಾಡ್ಲೆ ಇಂಜಿನಿಯರಿಂಗ್ ಲಿ. ಪ್ಲಾಟ್ ನಂ.207-210,211ಪಿ,234ಪಿ & 235-238, ಕೆಐಎಡಿಬಿ ಇಂಡಸ್ಟ್ರಿಯಲ್ ಏರಿಯ, ನರಸಾಪುರ ಕೋಲಾರ	0	10795.23
9	ಬಡ್ಡಿ ರಹಿತ ವ್ಯಟ್ ಸಾಲ	ಮೆ. ಸ್ಪಸ್ತಿಡ್ ಇಂಜಿನಿಯರಿಂಗ್ ಪ್ರೈ.ಲಿ. ಪ್ಲಾಟ್ ನಂ.186ಪಿ & 187, ಕೆಐಎಡಿಬಿ ಜಕ್ಕಸಂದ್ರ ಇಂಡಸ್ಟ್ರಿಯಲ್ ಏರಿಯ, ಕಸಬ ಹೋಬಳಿ, ಮಾಲೂರ್ ತಾಲ್ಲೂಕ್, ಕೋಲಾರ (ಟಿನ್ 29401244469)	0	245.41

ಕ್ರಮ ಸಂಖ್ಯೆ	ರಿಯಾಯಿತಿಯ ರೀತಿ ಮತ್ತು ವಿವರಗಳು (ವಿನಾಯಿತಿ/ ಮುಂದೂಡಿಕೆ/ ಮರುಪಾವತಿ)	ಪ್ರಯೋಜನ ಪಡೆಯುತ್ತಿರುವ ಘಟಕಗಳು	2019-20ನೇ ಆರ್ಥಿಕ ವರ್ಷದಲ್ಲಿನ ರಿಯಾಯಿತಿ ಮೊಬಲಗು	2020-21ನೇ ಆರ್ಥಿಕ ವರ್ಷದ ಮೊದಲ ಮೂರು ತ್ರೈಮಾಸಿಕದ ರಿಯಾಯಿತಿ ಮೊಬಲಗು
10	ವ್ಯಾಟ್ ಮರುಪಾವತಿ	ಮೆ. ಚಿಕ್ಕ ಎನರ್ಜಿ ಪ್ರೈ.ಲಿ. ನಂ.2020, 2ನೇ ಮಹಡಿ, ಶ್ರೇಷ್ಠ ಭೂಮಿ, ನಂ.87 ಕೆಐಎಮ್‌ಎಸ್ ಎದುರು, ಕೆ.ಆರ್ ರಸ್ತೆ, ಬೆಂಗಳೂರು	0	15.74
11	ವ್ಯಾಟ್ ಮರುಪಾವತಿ	ಮೆ. ಮಾರುತಿ ಕೋಕೋನಟ್ ಇಂಡಸ್ಟ್ರೀಸ್ 29AAYPM4096Q1ZV	0	3.92
12	ವ್ಯಾಟ್ ಮರುಪಾವತಿ	ಮೆ. ಮಹೇಂದ್ರ ಆಗ್ರೋ ಇಂಡಸ್ಟ್ರೀಸ್ 29AALPA1492P2Z6	0	3.43
13	ವ್ಯಾಟ್ ಮರುಪಾವತಿ	ಮೆ. ಹನುಮಾನ್ ಆಗ್ರೋ ಇಂಡಸ್ಟ್ರೀಸ್ 29AAIFH4370H1Z8	0	7.53
14	ಬಡ್ಡಿ ರಹಿತ ಎಸ್‌ಜಿಎಸ್‌ಟಿ ಸಾಲ	ಮೆ. ನೆಸ್ಟೆಲೆ ಇಂಡಿಯಾ ಲಿ. ಇಂಡಸ್ಟ್ರಿಯಲ್ ಏರಿಯಾ, ನಂಜನಗೂಡು, ಮೈಸೂರು	0	469.39
15	ಬಡ್ಡಿ ರಹಿತ ಎಸ್‌ಜಿಎಸ್‌ಟಿ ಸಾಲ	ಮೆ. ಅರ್ಟೆಕ್ ಎಂಡೂರ (ಇಂಡಿಯಾ) ಪ್ರೈ.ಲಿ. ಕೋರಮಂಗಲ ಗ್ರಾಮ ರಸ್ತೆ, ಲಕ್ಷ್ಮೀನಹಳ್ಳಿ, ಸೂಲೂರ್ ಹೋಬಳಿ, ಮಾಗಡಿ ತಾಲ್ಲೂಕು, ರಾಮನಗರ ಜಿಲ್ಲೆ	0	252.13
16	ವ್ಯಾಟ್ ಮರುಪಾವತಿ	ಮೆ. ಅವಾಡ ಸೋಲಾರ್ ಎನರ್ಜಿ ಪ್ರೈ.ಲಿ. ಬ್ಲಾಕ್ ನಂ.4 & 7, ಅವಾಡ ಸೋಲಾರ್ ಪಾರ್ಕ್, ನಾಗಲಮಡಿಕೆ ಹೋಬಳಿ, ತುಮಕೂರು	0	568.38
17	ಬಡ್ಡಿ ರಹಿತ ಎಸ್‌ಜಿಎಸ್‌ಟಿ ಸಾಲ	ಮೆ. ಡಾಲ್ಮಿಯ ಸಿಮೆಂಟ್ (ಭಾರತ) ಲಿ. ಗೋಕಾಕ ಜಿಎಸ್‌ಟಿನ್:29AADCA9414C1ZV	0	1982.38
18	ಬಡ್ಡಿ ರಹಿತ ಎಸ್‌ಜಿಎಸ್‌ಟಿ ಸಾಲ	ಮೆ. ಮ್ಯಾಟ್ರಿಕ್ ಆಗ್ರೋ ಪ್ರೈ.ಲಿ, ಪೋಲಕಪಲ್ಲಿ ವಿಲ್ಬೆಜ್, ಚಿಂಚೋಳಿ. ಟಿನ್ ನಂ:29830698004	0	3.4
19	ಬಡ್ಡಿ ರಹಿತ ಎಸ್‌ಜಿಎಸ್‌ಟಿ ಸಾಲ	ಮೆ. ಲಕ್ಷ್ಮೀ ಅಲ್ಟಾ ಲೈಟ್ ಸಿಮೆಂಟ್ ಪ್ರೋಡಕ್ಟ್ಸ್, ಸರ್ವೆ ನಂ.126/ಎ/2 ಹುಮುನಾಬಾದ್ ರೋಡ, ಕಲಬುರಗಿ. ಟಿನ್ ನಂ. 29280647818	0	0.39
20	ಬಡ್ಡಿ ರಹಿತ ಎಸ್‌ಜಿಎಸ್‌ಟಿ ಸಾಲ	ಮೆ. ಕಲಬುರ್ಗಿ ಸಿಮೆಂಟ್ ಪ್ರೈ.ಲಿ. (ಈಗಿನ ವಿಕಾಟ್ ಸಾಗರ್ ಸಿಮೆಂಟ್ ಪ್ರೈ.ಲಿ) ಚತ್ರಾಸಳ ಗ್ರಾಮ, ಚಿಂಚೋಡಿ, ಕಲಬುರ್ಗಿ ಜಿಲ್ಲೆ (ಟಿನ್ 29260478661)	0	735.69

ಕ್ರಮ ಸಂಖ್ಯೆ	ರಿಯಾಯಿತ್ತಿಯ ರೀತಿ ಮತ್ತು ವಿವರಗಳು (ವಿನಾಯಿತಿ/ ಮುಂದೂಡಿಕೆ/ ಮರುಪಾವತಿ)	ಪ್ರಯೋಜನ ಪಡೆಯುತ್ತಿರುವ ಘಟಕಗಳು	2019-20ನೇ ಆರ್ಥಿಕ ವರ್ಷದಲ್ಲಿನ ರಿಯಾಯಿತಿ ಮೊಬಲಗು	2020-21ನೇ ಆರ್ಥಿಕ ವರ್ಷದ ಮೊದಲ ಮೂರು ತ್ರೈಮಾಸಿಕದ ರಿಯಾಯಿತಿ ಮೊಬಲಗು
21	ಬಡ್ಡಿ ರಹಿತ ಎಸ್‌ಜಿಎಸ್‌ಟಿ ಸಾಲ	ಮೆ. ಜೆಎಸ್‌ಡಬ್ಲ್ಯು ಲಿಮಿಟೆಡ್, ಸಂಡಾರ ತಾಲ್ಲೂಕು, ತೋರಣಗಲ್ಲು. (ಟಿನ್ 29630016301)	0	56927.23
	ಕೆಂಮಾತೆ ಮರುಪಾವತಿ		1071.82	0
22	ಬಡ್ಡಿ ರಹಿತ ಎಸ್‌ಜಿಎಸ್‌ಟಿ ಸಾಲ	ಮೆ. ಮಿನೆರ ಸ್ಪೀಲ್ & ಪವರ್ ಪ್ರೈವಿ , ಬಳ್ಳಾರಿ	0	651.03
23	ಬಡ್ಡಿ ರಹಿತ ವ್ಯಾಟ್ ಸಾಲ	ಮೆ. ಎಸ್‌ಎಲ್‌ಆರ್ ಮೆಟಾಲಿಕ್ಸ್ ಲಿಮಿಟೆಡ್, 30ನೇ ವಾರ್ಡ್, ಸರ್ವೆ ನಂ.275ಸಿಐ ಮತ್ತು 275ಸಿ3 ಡೋರ್ ನಂ.1323, ಸಿದ್ದಿಪ್ರಿಯ ಕಲ್ಯಾಣ ಮಂಟಪ ಹತ್ತಿರ, ಹೊಸಪೇಟೆ	0	920.98
24	ಬಡ್ಡಿ ರಹಿತ ಎಸ್‌ಜಿಎಸ್‌ಟಿ ಸಾಲ	ಮೆ. ಫಾರ್ಮನ್ ಕಾಟನ್ & ಆಗೋ ಇಂಡಸ್ಟ್ರೀಸ್, ಗೌರಂಪುರ ಗ್ರಾಮ, ಹಾವೇರಿ. (ಜಿಎಸ್‌ಟಿನ್ 29AACFF3355K1Z8)	0	696.74
25	ಬಡ್ಡಿ ರಹಿತ ವ್ಯಾಟ್ ಸಾಲ	ಮೆ. ಗುಜಾರಾತ್ ಅಂಬುಜ ಎಕ್ಸ್‌ಪೋರ್ಟ್ ಲಿಮಿಟೆಡ್, ಹುಲಸೋಗಿ ಗ್ರಾಮ, ಹಾವೇರಿ	0	187.87
26	ಬಡ್ಡಿ ರಹಿತ ಎಸ್‌ಜಿಎಸ್‌ಟಿ ಸಾಲ	ಮೆ. ಟಾಟಾ ಮೋಟಾರ್ಸ್ ಲಿಮಿಟೆಡ್, ಬೇಲೂರು ಇಂಡಸ್ಟ್ರಿಯಲ್ ಏರಿಯಾ, ಮಮ್ಮಿಘಟ್ಟಿ, ಧಾರವಾಡ ಜಿಲ್ಲೆ	0	7690.04
27	ಬಡ್ಡಿ ರಹಿತ ವ್ಯಾಟ್ ಸಾಲ	ಮೆ. ಟಾಟಾ ಮಾರ್ಕೆಟಿಂಗ್ ಲಿಮಿಟೆಡ್, ಬೇಲೂರು ಇಂಡಸ್ಟ್ರಿಯಲ್ ಏರಿಯಾ, ಮಮ್ಮಿಘಟ್ಟಿ, ಧಾರವಾಡ ಜಿಲ್ಲೆ	0	1382.35
	ಬಡ್ಡಿ ರಹಿತ ಎಸ್‌ಜಿಎಸ್‌ಟಿ ಸಾಲ		0	815.14
	ಕೆಂಮಾತೆ ಮರುಪಾವತಿ		0	116.43
28	ಬಡ್ಡಿ ರಹಿತ ವ್ಯಾಟ್ ಸಾಲ	ಮೆ. ಮಂಗಳೂರು ರಿಫೈನರಿ ಅಂಡ್ ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್, ಮಂಗಳೂರು	0	748.83
29	ಬಡ್ಡಿ ರಹಿತ ಎಸ್‌ಜಿಎಸ್‌ಟಿ ಸಾಲ	ಮೆ. ಬೈಟ್‌ಫೈಕ್ಸ್ ಇಂಟರ್ ನ್ಯಾಷನಲ್ ಪ್ರೈವಿ. ನಂ.161-ಬಿ, ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯಾ ಮಂಗಳೂರು	0	372.65
30	ಬಡ್ಡಿ ರಹಿತ ವ್ಯಾಟ್ ಸಾಲ	ಮೆ. ಹ್ಯಾಂಗ್ಯೂ ಐಸ್ ಕ್ರೀಮ್ಸ್ ಪ್ರೈವಿ, ಮಂಗಳೂರು	0	23.52
31	ಬಡ್ಡಿ ರಹಿತ ಎಸ್‌ಜಿಎಸ್‌ಟಿ ಸಾಲ	ಮೆ. ರುಷ್‌ ಡೆಕೋರ್ ಲಿಮಿಟೆಡ್	0	310.39
ಒಟ್ಟು			1071.82	107579.29

ವಿವರಣಾ ಪಟ್ಟಿ - 2
ರಾಜ್ಯದ ಪ್ರಮುಖ ತೆರಿಗೆಗಳ ಅನುಸರಣೆಯ ವೆಚ್ಚ

ಅ) ವಾಣಿಜ್ಯ ತೆರಿಗೆ:

ಕ್ರ.ಸಂ.	ವರ್ತಕರ ವರ್ಗ	ವರ್ತಕರು ಭರಿಸುವ ವೆಚ್ಚದ ವಿವರ	ಪ್ರತಿ ವರ್ತಕರು ಭರಿಸುವ ಒಟ್ಟು ವಾರ್ಷಿಕ ವೆಚ್ಚ (ರೂ.ಗಳಲ್ಲಿ)
1. ಸರಕು ಮತ್ತು ಸೇವಾ ತೆರಿಗೆ ಕಾಯ್ದೆ ಅಡಿಯಲ್ಲಿ ವರ್ತಕರ ವಾರ್ಷಿಕ ವಹಿವಾಟು			
(ಎ)	0 ಯಿಂದ 20 ಲಕ್ಷಗಳು	ಲೆಕ್ಕಪುಸ್ತಕ ನಿರ್ವಹಿಸುವುದು ಮತ್ತು ವಹಿವಾಟು ವರದಿ ಸಲ್ಲಿಸುವುದು	6,000
(ಬಿ)	20 ಯಿಂದ 50 ಲಕ್ಷಗಳು	ಲೆಕ್ಕಪುಸ್ತಕ ನಿರ್ವಹಿಸುವುದು ಮತ್ತು ವಹಿವಾಟು ವರದಿ ಸಲ್ಲಿಸುವುದು	10,000
(ಸಿ)	50 ಯಿಂದ 200 ಲಕ್ಷಗಳು	ಲೆಕ್ಕಪುಸ್ತಕ ನಿರ್ವಹಿಸುವುದು ಮತ್ತು ವಹಿವಾಟು ವರದಿ ಸಲ್ಲಿಸುವುದು	20,000
(ಡಿ)	200 ಯಿಂದ 500 ಲಕ್ಷಗಳು	ಲೆಕ್ಕಪುಸ್ತಕ ನಿರ್ವಹಿಸುವುದು ಮತ್ತು ವಹಿವಾಟು ವರದಿ ಸಲ್ಲಿಸುವುದು	50,000
(ಇ)	500 ಲಕ್ಷಗಳ ಮೇಲ್ಪಟ್ಟು	ಲೆಕ್ಕಪುಸ್ತಕ ನಿರ್ವಹಿಸುವುದು ಮತ್ತು ವಹಿವಾಟು ವರದಿ ಸಲ್ಲಿಸುವುದು	75,000
2. ವೃತ್ತಿ ತೆರಿಗೆ ಕರದಾತರು		ಲೆಕ್ಕಪುಸ್ತಕ ನಿರ್ವಹಿಸುವುದು ಮತ್ತು ವಹಿವಾಟು ವರದಿ ಸಲ್ಲಿಸುವುದು	6,000

ಆ) ಮುದ್ರಾಂಕ ಶುಲ್ಕ - ಮುದ್ರಾಂಕ ಮತ್ತು ನೋಂದಣಿ ಇಲಾಖೆ

1	ಕಡ್ಡಾಯವಲ್ಲದ ನೋಂದಾಯಿತ ದಸ್ತಾವೇಜುಗಳು	ಅನುಸರಣಾ ವೆಚ್ಚ
ಅ)	ಮುದ್ರಾಂಕ ಶುಲ್ಕವನ್ನು ಡಿ.ಡಿ/ಪೇ ಆರ್ಡರ್ ಮುಖಾಂತರ ಪಾವತಿಸುವುದು	ಕಮಿಷನ್ ಮೊತ್ತವನ್ನು ಬ್ಯಾಂಕಿನವರು ಅವರ ನಿಯಮದಂತೆ ಪಾವತಿಸಿಕೊಳ್ಳುತ್ತಾರೆ.
ಆ)	ಉಬ್ಬಚ್ಚು ಯಂತ್ರದ ಮೂಲಕ ಮುದ್ರಾಂಕ ಶುಲ್ಕವನ್ನು ಪಾವತಿಸುವುದು	ಸೇವಾ ಶುಲ್ಕ ರೂ.5/- ಒಂದು ಪುಟಕ್ಕೆ (ಉಬ್ಬಚ್ಚಿಗೆ)
ಇ)	ರೂ. 100 ಒಳಗಿನ ಮೊತ್ತದ ಮುದ್ರಾಂಕ ಶುಲ್ಕವನ್ನು ಈ-ಸ್ವಾಂಪಿಂಗ್ ಮುಖಾಂತರ ಪಾವತಿಸುವುದು	ಈ-ಸ್ವಾಂಪಿಂಗ್ ಸೇವಾ ಶುಲ್ಕ ರೂ.10/- ಒಂದು ಪುಟಕ್ಕೆ ಸಾರ್ವಜನಿಕರಿಂದ ಎಸಿಸಿ ಪಾವತಿಸಿಕೊಳ್ಳುತ್ತಾರೆ.
ಈ)	ರೂ. 101/- ರಿಂದ 5000/-ವರೆಗೆ ಮುದ್ರಾಂಕ ಶುಲ್ಕವನ್ನು ಈ-ಸ್ವಾಂಪಿಂಗ್ ಮುಖಾಂತರ ಪಾವತಿಸುವುದು	ಈ-ಸ್ವಾಂಪಿಂಗ್ ಸೇವಾ ಶುಲ್ಕ ರೂ.15/- ಒಂದು ಪುಟಕ್ಕೆ ಸಾರ್ವಜನಿಕರಿಂದ ಎಸಿಸಿ ಪಾವತಿಸಿಕೊಳ್ಳುತ್ತಾರೆ.
ಉ)	ಮುದ್ರಾಂಕ ಶುಲ್ಕವನ್ನು ಈ-ಸ್ವಾಂಪಿಂಗ್ ಮುಖಾಂತರ ಪಾವತಿಸುವುದು	SHCIL ರವರು ಒಟ್ಟು ಈ-ಸ್ವಾಂಪಿಂಗ್ ಮೊತ್ತಕ್ಕೆ ಶೇಕಡಾ 0.65 ರಷ್ಟು ರುಸ್ತುಂ ಕಡಿತಗೊಳಿಸಿಕೊಳ್ಳುತ್ತಾರೆ.
2	ಕಡ್ಡಾಯ ನೋಂದಾಯಿತ ದಸ್ತಾವೇಜುಗಳು	ಅನುಸರಣಾ ವೆಚ್ಚ
ಅ)	ರೂ. 100/- ಒಳಗಿನ ಮೊತ್ತದ ಮುದ್ರಾಂಕ ಶುಲ್ಕವನ್ನು ಈ-ಸ್ವಾಂಪಿಂಗ್ ಮುಖಾಂತರ ಪಾವತಿಸುವುದು	ಈ-ಸ್ವಾಂಪಿಂಗ್ ಸೇವಾ ಶುಲ್ಕ ರೂ.10/- ಒಂದು ಪುಟಕ್ಕೆ.
ಆ)	ರೂ. 101/- ರಿಂದ 5000/-ಕ್ಕಿಂತ ಕಡಿಮೆ ಮೊತ್ತದ ಮುದ್ರಾಂಕ ಶುಲ್ಕವನ್ನು ಈ-ಸ್ವಾಂಪಿಂಗ್ ಮುಖಾಂತರ ಪಾವತಿಸುವುದು	ಈ-ಸ್ವಾಂಪಿಂಗ್ ಸೇವಾ ಶುಲ್ಕ ರೂ.15/- ಒಂದು ಪುಟಕ್ಕೆ ಸಾರ್ವಜನಿಕರಿಂದ ಎಸಿಸಿ ಪಾವತಿಸಿಕೊಳ್ಳುತ್ತಾರೆ.
ಇ)	ಮುದ್ರಾಂಕ ಶುಲ್ಕವನ್ನು ಖಜಾನೆ/ಈ-ಸ್ವಾಂಪಿಂಗ್ ಮುಖಾಂತರ ಪಾವತಿಸುವುದು	SHCIL ರವರು ಒಟ್ಟು ಈ-ಸ್ವಾಂಪಿಂಗ್ ಮೊತ್ತಕ್ಕೆ ಶೇಕಡಾ 0.65 ರಷ್ಟು ರುಸ್ತುಂ ಕಡಿತಗೊಳಿಸಿಕೊಳ್ಳುತ್ತಾರೆ.
ಈ)	ಮುದ್ರಾಂಕ ಶುಲ್ಕವನ್ನು ಡಿ.ಡಿ/ಪೇ ಆರ್ಡರ್ ಮುಖಾಂತರ ಪಾವತಿಸುವುದು	ಕಮಿಷನ್ ಮೊತ್ತವನ್ನು ಬ್ಯಾಂಕಿನವರು ಅವರ ನಿಯಮದಂತೆ ಸಾರ್ವಜನಿಕರಿಂದ ಪಾವತಿಸಿಕೊಳ್ಳುತ್ತಾರೆ.
ಉ)	ನೋಂದಣಿ ಶುಲ್ಕವನ್ನು ಡಿ.ಡಿ/ಪೇ ಆರ್ಡರ್ ಮುಖಾಂತರ ಪಾವತಿಸುವುದು	ಕಮಿಷನ್ ಮೊತ್ತವನ್ನು ಬ್ಯಾಂಕಿನವರು ಅವರ ನಿಯಮದಂತೆ ಸಾರ್ವಜನಿಕರಿಂದ ಪಾವತಿಸಿಕೊಳ್ಳುತ್ತಾರೆ.
ಊ)	ಮುದ್ರಾಂಕ ಮತ್ತು ನೋಂದಣಿ ಶುಲ್ಕ ಖಜಾನೆ-2 ಮೂಲಕ ಪಾವತಿಸುವುದು	ವೆಚ್ಚ ಇರುವುದಿಲ್ಲ

* ACC. (Authorized Collection centre)

* SHCIL (Stock Holding Corporation of India Limited)

ಇ. ಮೋಟಾರು ವಾಹನಗಳ ತೆರಿಗೆ - ಸಾರಿಗೆ ಇಲಾಖೆ

(ರೂ. ಗಳಲ್ಲಿ)

ಕ್ರಮ ಸಂಖ್ಯೆ	ತೆರಿಗೆ ಮತ್ತು ಫೀಜುಗಳ ವಿಧಗಳು	ತೆರಿಗೆದಾರನಿಗೆ ವಾರ್ಷಿಕ ತಾನು ಕಟ್ಟುವ ತೆರಿಗೆಯ ಮೇಲೆ ತಗಲುವ ವೆಚ್ಚ	
		ಹುಂಡಿ ಪಡೆಯಲು ತಗಲುವ ಬ್ಯಾಂಕ್ ಶುಲ್ಕ	ಅಂಚೆ ವೆಚ್ಚ
1	ಆಜೀವ ತೆರಿಗೆ	ರೂ.160/-	ರೂ.25/-
2	ತ್ರೈಮಾಸಿಕ ತೆರಿಗೆ	ರೂ.50/-	ರೂ.25/-
3	ಚಾಲನಾ ಮತ್ತು ನವೀಕರಣ ಅನುಜ್ಞಾ ಪತ್ರಗಳು	--	ರೂ.25/-

ಟಿಪ್ಪಣಿ:-

1. ಇಲಾಖೆಯು ತೆರಿಗೆದಾರರಿಗೆ ತೆರಿಗೆ ಮತ್ತು ಫೀಜುಗಳನ್ನು ಪಾವತಿಸಲು ಬೇಕಾಗುವ ಅರ್ಜಿಗಳನ್ನು ಉಚಿತವಾಗಿ ನೀಡುತ್ತಿದೆ.

2. ರೂ.3500/- ಕ್ಕಿಂತ ಕಡಿಮೆ ಇರುವ ತೆರಿಗೆ ಮೊತ್ತವನ್ನು ನಗದು ರೂಪದಲ್ಲಿ ಸಂಗ್ರಹಿಸುತ್ತಿರುವುದರಿಂದ ಇದಕ್ಕೆ ತೆರಿಗೆದಾರರಿಗೆ ಯಾವುದೇ ಖರ್ಚಿನ ಹೊರೆ ಬೀಳುವುದಿಲ್ಲ.
3. ಇಲಾಖೆಯಲ್ಲಿ ಇ-ಪೇಮೆಂಟ್ ಪದ್ಧತಿಯನ್ನು ಜಾರಿಗೆ ತಂದಿರುವುದರಿಂದ ತೆರಿಗೆದಾರರು ಡಿಮ್ಯಾಂಡ್ ಡ್ರಾಫ್ಟ್ ಪಡೆಯಲು ತುಂಬ ಬೇಕಾದ ಬ್ಯಾಂಕ್ ಕಮಿಷನ್, ಇತ್ಯಾದಿಗಳನ್ನು ಪಾವತಿಸಬೇಕಾಗಿಲ್ಲ. ಇದರಿಂದ ತೆರಿಗೆದಾರರಿಗೆ ಖರ್ಚಿನ ಹೊರೆ ಕಡಿಮೆಯಾಗುತ್ತದೆ.

ಮೋಟಾರು ವಾಹನ ತೆರಿಗೆ ಮತ್ತು ಫೀಜುಗಳನ್ನು ಪಾವತಿ ಮಾಡುವಾಗ ಪ್ರತಿ ತೆರಿಗೆದಾರನಿಗೆ ತಗಲುವ ವೆಚ್ಚ (2019-20)
(ಸರಾಸರಿ)

ಕ್ರಮ ಸಂಖ್ಯೆ	ವಾಹನದ ವಿಧ	ನೋಂದಣಿ ಯಾದ ಒಟ್ಟು ವಾಹನಗಳು	ಹುಂಡಿ ಶುಲ್ಕ		ಅಂಚೆ ವೆಚ್ಚ		ಒಟ್ಟು ಮೊತ್ತ (ರೂ.ಗಳಲ್ಲಿ)
			ಹುಂಡಿಯ ದರ (ರೂ.ಗಳಲ್ಲಿ)	ಮೊತ್ತ (ರೂ.ಗಳಲ್ಲಿ)	ಅಂಚೆಯ ದರ (ರೂ.ಗಳಲ್ಲಿ)	ಮೊತ್ತ (ರೂ.ಗಳಲ್ಲಿ)	
1	ದ್ವಿಚಕ್ರ ವಾಹನ (ಆಜೀವ ತೆರಿಗೆ)	1160971	50/-	58048550/-	25/-	29024275/-	87072825/-
2	ತ್ರಿಚಕ್ರ ವಾಹನ (ಆಜೀವ ತೆರಿಗೆ-ಸರಕು)	51290	70/-	3590300/-	25/-	1282250/-	4872550/-
3	ನಾಲ್ಕು ಚಕ್ರ ವಾಹನಗಳು (ಆಜೀವ ತೆರಿಗೆ)	261593	210/-	54934530/-	25/-	6539825/-	61474355/-
4	ಲಘು ಸರಕು ಸಾರಿಗೆ ವಾಹನಗಳು	73743	160/-	11798880/-	25/-	1843575/-	13642455/-
5	ಭಾರಿ ಸರಕು ಸಾರಿಗೆ ವಾಹನಗಳು	18956	160/-	3032960/-	25/-	473900/-	3506860/-
6	ಭಾರಿ ಪ್ರಯಾಣಿಕರ ಸಾರಿಗೆ ವಾಹನಗಳು	9074	1200/-	10888800/-	25/-	226850/-	11115650/-
7	ಚಾಲನಾ ಅನುಜ್ಞಾ ಪತ್ರ	2275381	--	--	25/-	56884525/-	56884525/-
			ಒಟ್ಟು ಮೊತ್ತ	142294020/-	--	96275200/-	238569220/-

- ಟಿಪ್ಪಣಿ:- 1. ಇಲಾಖೆಯು ತೆರಿಗೆದಾರರಿಗೆ ತೆರಿಗೆ ಮತ್ತು ಫೀಜುಗಳನ್ನು ಪಾವತಿಸಲು ಬೇಕಾಗುವ ಅರ್ಜಿಗಳನ್ನು ಉಚಿತವಾಗಿ ನೀಡುತ್ತಿದೆ.
2. ರೂ.3500/- ಕ್ಕಿಂತ ಕಡಿಮೆ ಇರುವ ತೆರಿಗೆ ಮೊತ್ತವನ್ನು ನಗದು ರೂಪದಲ್ಲಿ ಸಂಗ್ರಹಿಸುತ್ತಿರುವುದರಿಂದ ಇದಕ್ಕೆ ತೆರಿಗೆದಾರರಿಗೆ ಯಾವುದೇ ಖರ್ಚಿನ ಹೊರೆ ಬೀಳುವುದಿಲ್ಲ.
 3. ಇಲಾಖೆಯಲ್ಲಿ ಇ-ಪೇಮೆಂಟ್ ಪದ್ಧತಿಯನ್ನು ಜಾರಿಗೆ ತಂದಿರುವುದರಿಂದ ತೆರಿಗೆದಾರರು ಡಿ.ಡಿ. ಪಡೆಯಲು ತುಂಬಬೇಕಾದ ಬ್ಯಾಂಕ್ ಕಮಿಷನ್, ಇತ್ಯಾದಿಗಳನ್ನು ಪಾವತಿಸಬೇಕಾಗಿಲ್ಲ. ಇದರಿಂದ ತೆರಿಗೆದಾರರಿಗೆ ಖರ್ಚಿನ ಹೊರೆ ಕಡಿಮೆಯಾಗುತ್ತದೆ.

ಈ) ಅಬಕಾರಿ ಇಲಾಖೆ

ಕ್ರಮ ಸಂ	ತೆರಿಗೆ ವಿಧ	ವಾರ್ಷಿಕ ಅನುಸರಣಾ ವೆಚ್ಚ ಪ್ರತಿ ತೆರಿಗೆದಾರ/ಸಂಸ್ಥೆಗೆ ಸರಾಸರಿ ವಾರ್ಷಿಕ ವೆಚ್ಚ ರೂ.ಗಳಲ್ಲಿ
1	ಡಿಪ್ಲಿಲರಿ/ಬ್ರೇವರಿ/ವೈನರಿ ಆವರಣಗಳಲ್ಲಿ ಮೇಲ್ವಿಚಾರಣಾ ನಿಬ್ಬಂದಿಗೆ ಒದಗಿಸಲಾದ ಕಛೇರಿ ಸ್ಥಳಾವಕಾಶ.	ವಾರ್ಷಿಕ 12.20 ಲಕ್ಷ ರೂ.ಗಳು (2020-21 ನೇ ಸಾಲಿಗೆ ನವೀಕರಣಗೊಂಡ ಐಎಂಎಲ್ ಡಿಪ್ಲಿಲರಿ/ಕಾಂಪೋಸಿಬ್ ಡಿಪ್ಲಿಲರಿ/ಬ್ರೇವರಿ/ವೈನರಿ ಹೀಗೆ ಒಟ್ಟು 61 ವಿವಿಧ ಬಗೆಯ ಉತ್ಪಾದನಾ ಕಾರ್ಖಾನೆಗಳಿಗೆ ಒಂದು ನಿಯಮಿತವಾದ ರೂಪರೇಷಿಯನ್ನು ಪರಿಗಣಿಸಿ ಚ.ಅಡಿಗೆ ರೂ.100 ರಂತೆ 200 ಚ.ಅ.ಕಛೇರಿ ಸ್ಥಳಾವಕಾಶ) ತೆರಿಗೆದಾರ/ ಸಂಸ್ಥೆಗೆ ಅಂದಾಜು ವಾರ್ಷಿಕ ವೆಚ್ಚ ತಲಾ 20,000/- ರೂ.ಗಳು.
2	ಪ್ರಸ್ತುತ ಸಂಬಂಧಪಟ್ಟ ಡಿಪ್ಲಿಲರಿ/ವೈನರಿಗಳೇ ಭರಿಸುತ್ತಿರುವ ಐಎಂಎಲ್/ವೈನ್ ಬಾಟಲ್‌ಗಳ ಮೇಲೆ ಅಂಟಿಸುವ ಅಬಕಾರಿ ಭದ್ರತಾ ಚೀಟಿ (EAL) ಗಳ ವೆಚ್ಚ	ಸನ್ನದುದಾರರು ಭರಿಸುತ್ತಿರುವ ಅಬಕಾರಿ ಭದ್ರತಾ ಚೀಟಿ (EAL) ಗಳ ವೆಚ್ಚವು ಜನವರಿ 1, 2020 ರಿಂದ ಡಿಸೆಂಬರ್ 31, 2020 ರವರೆಗೆ 107.94 ಕೋಟಿ ರೂ.ಗಳು. (ಜಿಎಸ್‌ಟಿ ಒಳಗೊಂಡಂತೆ) ಡಿಪ್ಲಿಲರಿಗೆ ಸಂಬಂಧಿಸಿದಂತೆ ತೆರಿಗೆದಾರ/ಸಂಸ್ಥೆಗೆ ಅಂದಾಜು ವಾರ್ಷಿಕ ವೆಚ್ಚ ತಲಾ ರೂ. 3,46,72,396/-ಹಾಗೂ ವೈನರಿಗೆ ಸಂಬಂಧಿಸಿದಂತೆ ತೆರಿಗೆದಾರ/ಸಂಸ್ಥೆಗೆ ಅಂದಾಜು ವಾರ್ಷಿಕ ವೆಚ್ಚ ತಲಾ ರೂ. 5,07,288/-

ವಿವರಣಾ ಪಟ್ಟಿ - 3

ಪ್ರಮುಖ ಇಲಾಖೆಗಳ ಬಂಡವಾಳ ವೆಚ್ಚ ಮತ್ತು ಭೌತಿಕ ಆಸ್ತಿಗಳಿಂದಾಗಿ ರಾಜಸ್ವದ ಮೇಲೆ ಪರಿಣಾಮ

ಅ. ಶಿಕ್ಷಣ ಇಲಾಖೆ

(ರೂ. ಗಳಲ್ಲಿ)

ವಿವರಣೆ	2019-20 ರವರಿಗಿದ್ದ ಶಾಲಾ ಕೊಠಡಿಗಳ ಸಂಖ್ಯೆ	2020-21ರಲ್ಲಿ ಸೇರ್ಪಡೆಗೊಳಿಸಲಾದ ಶಾಲಾ ಕೊಠಡಿಗಳ ಸಂಖ್ಯೆ	ಒಟ್ಟು ಶಾಲಾ ಕೊಠಡಿಗಳ ಸಂಖ್ಯೆ	ಪ್ರತಿ ಶಾಲೆಗೆ ವಾರ್ಷಿಕ ನಿರ್ವಹಣಾ ವೆಚ್ಚ
ಪ್ರಾಥಮಿಕ ಶಿಕ್ಷಣ	284758	492	285250	2020-21ನೇ ಸಾಲಿನಲ್ಲಿ ಒದಗಿಸಲಾದ ಸೀಮಿತ ಅನುದಾನದಲ್ಲಿ ಕುಡಿಯುವ ನೀರು ಮತ್ತು ಶೌಚಾಲಯ ವಾರ್ಷಿಕ ನಿರ್ವಹಣೆಗೆ ಪ್ರತಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಿಗೆ ರೂ.5400/- ಹಿರಿಯ ಪ್ರಾಥಮಿಕ ಶಾಲೆಗಳಿಗೆ ರೂ. 6790/- ಪ್ರೌಢ ಶಾಲೆಗಳಿಗೆ ರೂ.7400/-ರಂತೆ ಹಂಚಿಕೆ ಮಾಡಲಾಗಿದೆ.
ಪದವಿ ಪೂರ್ವ ಶಿಕ್ಷಣ	7561	70	7631	2020-21ನೇ ಸಾಲಿನಲ್ಲಿ ಒದಗಿಸಲಾದ ಸೀಮಿತ ಅನುದಾನದಲ್ಲಿ ಪ್ರತಿ ಕಾಲೇಜಿಗೆ ವಾರ್ಷಿಕ ನಿರ್ವಹಣಾ ವೆಚ್ಚವಾಗಿ ರೂ.1620/- ಗಳನ್ನು ಹಂಚಿಕೆ ಮಾಡಲಾಗಿದೆ.

ಆ. ಆರೋಗ್ಯ ಇಲಾಖೆ

ವಿವರಣೆ	2019-20ರ ವರೆಗಿದ್ದ ಕಟ್ಟಡಗಳು	2020-21ರಲ್ಲಿ ಸೇರ್ಪಡೆಗೊಳಿಸಲಾದ ಕಟ್ಟಡಗಳು	ಆಸ್ತಿಗಳ ಒಟ್ಟು ಸಂಖ್ಯೆ	ಪ್ರತಿ ಕಟ್ಟಡಗಳ ವಾರ್ಷಿಕ ನಿರ್ವಹಣಾ ವೆಚ್ಚ (ರೂ. ಲಕ್ಷಗಳಲ್ಲಿ)
ಎಎನ್‌ಎಂ ಉಪ ಕೇಂದ್ರ (ಎಸ್‌ಸಿ)	6595	ಪ್ರಸಕ್ತ ಸಾಲಿನಲ್ಲಿ ಯಾವುದೇ ಹೊಸ ಕಾಮಗಾರಿಗಳು ಅನುಮೋದನೆಯಾಗಿದಿ ರುವುದರಿಂದ 2019- 20ನೇ ಸಾಲಿನಿಂದ ಮುಂದುವರೆದ ಕಾಮಗಾರಿಗಳನ್ನು ಮಾತ್ರ ಕೈಗೊಳ್ಳಲಾಗಿದೆ.	6595	ಪ್ರತಿ ಕಟ್ಟಡದ ವಾರ್ಷಿಕ ನಿರ್ವಹಣಾ ವೆಚ್ಚ ರೂ.25000.00 ರಂತೆ ಒಟ್ಟು ರೂ.1648.75 ಲಕ್ಷಗಳು
ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಹೆಚ್‌ಸಿ)	2348		2348	ಪ್ರತಿ ಕಟ್ಟಡದ ವಾರ್ಷಿಕ ನಿರ್ವಹಣಾ ವೆಚ್ಚ ರೂ.100000.00 ರಂತೆ ಒಟ್ಟು ರೂ.2348.00 ಲಕ್ಷಗಳು
ಸಮುದಾಯ ಆರೋಗ್ಯ ಕೇಂದ್ರ (ಸಿಹೆಚ್‌ಸಿ)	207		207	ಪ್ರತಿ ಕಟ್ಟಡದ ವಾರ್ಷಿಕ ನಿರ್ವಹಣಾ ವೆಚ್ಚ ರೂ.200000.00 ರಂತೆ ಒಟ್ಟು ರೂ.414.00 ಲಕ್ಷಗಳು
ತಾಲ್ಲೂಕು ಮಟ್ಟದ ಆಸ್ಪತ್ರೆಗಳು	146		146	ಪ್ರತಿ ಕಟ್ಟಡದ ವಾರ್ಷಿಕ ನಿರ್ವಹಣಾ ವೆಚ್ಚ ರೂ.300000.00 ರಂತೆ ಒಟ್ಟು ರೂ.438.00 ಲಕ್ಷಗಳು
ಜಿಲ್ಲಾ ಆಸ್ಪತ್ರೆಗಳು	15		15	ಪ್ರತಿ ಕಟ್ಟಡದ ವಾರ್ಷಿಕ ನಿರ್ವಹಣಾ ವೆಚ್ಚ ರೂ.500000.00 ರಂತೆ ಒಟ್ಟು ರೂ.75.00 ಲಕ್ಷಗಳು

ಡಿ. ಜಲಸಂಪನ್ಮೂಲ ಇಲಾಖೆ

(ರೂ.ಕೋಟಿಗಳಲ್ಲಿ)

ಕ್ರ. ಸಂ	ನಿಗಮವಾರು	2019-20ರ ವರೆಗೆ ಆಸ್ತಿ ಸೃಜನೆಯ ಬೆಲೆ	2020-21ನೇ ಸಾಲಿನಲ್ಲಿ ಆಸ್ತಿ ಬೆಲೆಯಲ್ಲಿ ಸೇರಿಕೆ	ಒಟ್ಟು ಆಸ್ತಿಗಳು
1	ಕರ್ನಾಟಕ ನೀರಾವರಿ ನಿಗಮ ನಿಯಮಿತ	30,446.12	281.19	14,883.99
2	ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ	10,522.72	1436.98	11959.70
3	ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ	31,678.03	2129.47	33,807.50
4	ಕಾವೇರಿ ನೀರಾವರಿ ನಿಗಮ ನಿಯಮಿತ	24,675.20	2111.37	26786.57
ಒಟ್ಟು		97,322.07	5959.01	87,437.76

(ಹೆಚ್ಚೇರಿಗಲಲ್ಲಿ)

ಕ್ರ. ಸಂ	ನಿಗಮವಾರು	ನೀರಾವರಿ ಸಾಮರ್ಥ್ಯ ಸೃಜನೆ 2019-20 ರವರೆಗೆ	ಆರ್ಥಿಕ ವರ್ಷ 2020-21 ರಲ್ಲಿ ನೀರಾವರಿ ಸಾಮರ್ಥ್ಯ ಸೃಜನೆ	ಒಟ್ಟು
1	ಕರ್ನಾಟಕ ನೀರಾವರಿ ನಿಗಮ ನಿಯಮಿತ	1427890	37193.00	1465083
2	ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ	14,440	-	14440
3	ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ	7096.08	7706	14802.08
4	ಕಾವೇರಿ ನೀರಾವರಿ ನಿಗಮ ನಿಯಮಿತ	627335	-	627335
	ಒಟ್ಟು	2076761.08	44899	2105796

ಡಿ. ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಮಾಹಿತಿ ಈ ಕೆಳಗಿನಂತಿದೆ

ಕ್ರ.ಸಂ	ಆಸ್ತಿ	ಮಾರ್ಚ್ 2020 ರವರೆಗೆ ಒಟ್ಟು ಆಸ್ತಿ	ಆರ್ಥಿಕ ವರ್ಷ 2020-21 ರಲ್ಲಿ ಸೇರ್ಪಡೆಗೊಂಡ ಆಸ್ತಿಗಳು	ಒಟ್ಟು ಆಸ್ತಿ	2020-21 ವಾರ್ಷಿಕ ಅಂದಾಜು ನಿರ್ವಹಣಾ ವೆಚ್ಚ (ರೂ ಲಕ್ಷಗಳಲ್ಲಿ)
1	ರಸ್ತೆಗಳು (ಕಿ.ಮೀ. ಗಳಲ್ಲಿ)				
ಅ	ರಾಷ್ಟ್ರೀಯ ಹೆದ್ದಾರಿ	7589		7589	
ಆ	ರಾಜ್ಯ ಹೆದ್ದಾರಿ (ಕಿ.ಮೀ.ಗಳಲ್ಲಿ)	21194	5160	26354	22510
ಇ	ಜಿಲ್ಲಾ ಮುಖ್ಯ ರಸ್ತೆಗಳು (ಕಿ.ಮೀ. ಗಳಲ್ಲಿ)	54197	7769	61966	28471
2	ಸೇತುವೆಗಳು (ಸಂಖ್ಯೆಗಳಲ್ಲಿ)				
ಅ	ರಾಜ್ಯ ಹೆದ್ದಾರಿಗಳು	25658	4	25662	4520
ಆ	ಪ್ರಮುಖ ಜಿಲ್ಲಾ ರಸ್ತೆಗಳು	56234	46	56280	4998
3	ಕಟ್ಟಡಗಳು (ಸಂಖ್ಯೆಗಳಲ್ಲಿ)				
ಅ	ವಸತಿಯೇತರ	4942	4	4946	25473
ಆ	ವಸತಿ	5451	2	5453	12254

ಲೋಕೋಪಯೋಗಿ ಇಲಾಖೆಯ ರಸ್ತೆಗಳ ಮಾಹಿತಿ

ಕ್ರ.ಸಂ	ವಲಯ	ಆಸ್ತಿ	ಮಾರ್ಚ್ 2020 ರವರೆಗೆ ಒಟ್ಟು ಆಸ್ತಿ	ಆರ್ಥಿಕ ವರ್ಷ 2020-21 ರಲ್ಲಿ ಸೇರ್ಪಡೆಗೊಂಡ ಆಸ್ತಿಗಳು	ಒಟ್ಟು ಆಸ್ತಿ (3+4)	2020-21 ವಾರ್ಷಿಕ ಅಂದಾಜು ನಿರ್ವಹಣಾ ವೆಚ್ಚ (ರೂ ಲಕ್ಷಗಳಲ್ಲಿ)
1	ದಕ್ಷಿಣ	ರಾಜ್ಯ ಹೆದ್ದಾರಿ	4592.40	3070.15	7662.55	6900.00
		ಜಿಲ್ಲಾ ಮುಖ್ಯ ರಸ್ತೆಗಳು	19143.55	4274.91	23418.46	10200.00
2	ಉತ್ತರ	ರಾಜ್ಯ ಹೆದ್ದಾರಿ	8555.50		8555.50	5080.56
		ಜಿಲ್ಲಾ ಮುಖ್ಯ ರಸ್ತೆಗಳು	18868.96		18868.96	4080.89
3	ಈಶಾನ್ಯ	ರಾಜ್ಯ ಹೆದ್ದಾರಿ	4978.63		4978.63	2796.46
		ಜಿಲ್ಲಾ ಮುಖ್ಯ ರಸ್ತೆಗಳು	8402.82		8402.82	2915.13
4	ಸೆಂಟ್ರಲ್	ರಾಜ್ಯ ಹೆದ್ದಾರಿ	3067.32	2090.04	5157.36	7733.00
		ಜಿಲ್ಲಾ ಮುಖ್ಯ ರಸ್ತೆಗಳು	7781.94	3494.48	11276.42	11275.00
ಒಟ್ಟು		ರಾಜ್ಯ ಹೆದ್ದಾರಿ	21193.85	5160.19	26354.04	22510.02
		ಜಿಲ್ಲಾ ಮುಖ್ಯ ರಸ್ತೆಗಳು	54197.27	7769.39	61966.66	28471.02
5	NH	ರಾಷ್ಟ್ರೀಯ ಹೆದ್ದಾರಿ	7588.68		7588.68	

ಲೋಕೋಪಯೋಗಿ ಇಲಾಖೆಯ ಸೇತುವೆಗಳ ಮಾಹಿತಿ

ಕ್ರ.ಸಂ	ವಲಯ	ಆಸ್ತಿ	ಮಾರ್ಚ್ 2020 ರವರೆಗೆ ಒಟ್ಟು ಆಸ್ತಿ	ಆರ್ಥಿಕ ವರ್ಷ 2020-21 ರಲ್ಲಿ ಸೇರ್ಪಡೆಗೊಂಡ ಆಸ್ತಿಗಳು	ಒಟ್ಟು ಆಸ್ತಿ (3+4)	2020-21 ವಾರ್ಷಿಕ ಅಂದಾಜು ನಿರ್ವಹಣಾ ವೆಚ್ಚ (ರೂ ಲಕ್ಷಗಳಲ್ಲಿ)
1	ದಕ್ಷಿಣ	ರಾಜ್ಯ ಹೆದ್ದಾರಿಗಳು	1176		1176	1300.00
		ಪ್ರಮುಖ ಜಿಲ್ಲಾ ರಸ್ತೆಗಳು	3623		3623	1600.00
2	ಉತ್ತರ	ರಾಜ್ಯ ಹೆದ್ದಾರಿಗಳು	14857		14857	831.06
		ಪ್ರಮುಖ ಜಿಲ್ಲಾ ರಸ್ತೆಗಳು	31724		31724	385.07
3	ಈಶಾನ್ಯ	ರಾಜ್ಯ ಹೆದ್ದಾರಿಗಳು	6055		6055	504.47
		ಪ್ರಮುಖ ಜಿಲ್ಲಾ ರಸ್ತೆಗಳು	12558		12558	669.36
4	ಸೆಂಟ್ರಲ್	ರಾಜ್ಯ ಹೆದ್ದಾರಿಗಳು	3570	4	3574	1885.00
		ಪ್ರಮುಖ ಜಿಲ್ಲಾ ರಸ್ತೆಗಳು	8329	46	8375	2344.00
		ರಾಜ್ಯ ಹೆದ್ದಾರಿಗಳು	25658	4	25662	4520.53
		ಪ್ರಮುಖ ಜಿಲ್ಲಾ ರಸ್ತೆಗಳು	56234	46	56280	4998.43
5	NH	ರಾಜ್ಯ ಹೆದ್ದಾರಿಗಳು	2844		2844	

ಲೋಕೋಪಯೋಗಿ ಇಲಾಖೆಯ ಕಟ್ಟಡಗಳ ಮಾಹಿತಿ

ಕ್ರ.ಸಂ	ವಲಯ	ಆಸ್ತಿ	ಮಾರ್ಚ್ 2020 ರವರೆಗೆ ಒಟ್ಟು ಆಸ್ತಿ	ಆರ್ಥಿಕ ವರ್ಷ 2020-21 ರಲ್ಲಿ ಸೇರ್ಪಡೆಗೊಂಡ ಆಸ್ತಿಗಳು	ಒಟ್ಟು ಆಸ್ತಿ (3+4)	2020-21 ವಾರ್ಷಿಕ ಅಂದಾಜು ನಿರ್ವಹಣಾ ವೆಚ್ಚ (ರೂ ಲಕ್ಷಗಳಲ್ಲಿ)
1	ದಕ್ಷಿಣ	ವಸತಿಯೇತರ	1610		1610	19300.00
		ವಸತಿ	1468		1468	9500.00
2	ಉತ್ತರ	ವಸತಿಯೇತರ	2070	2	2072	2664.28
		ವಸತಿ	1688	2	1690	700.94
3	ಈಶಾನ್ಯ	ವಸತಿಯೇತರ	640		640	1517.11
		ವಸತಿ	974		974	312.05
4	ಸೆಂಟ್ರಲ್	ವಸತಿಯೇತರ	622	2	624	1992.00
		ವಸತಿ	1321		1321	1741.31
ಒಟ್ಟು		ವಸತಿಯೇತರ	4942	4	4946	25473.39
		ವಸತಿ	5451	2	5453	12254.3
5	NH	ವಸತಿಯೇತರ	5		5	
		ವಸತಿ	8		8	

ಈ. ಸಮಾಜ ಕಲ್ಯಾಣ ಇಲಾಖೆ

(ರೂ.ಲಕ್ಷಗಳಲ್ಲಿ)				
ವಿವರಗಳು (ವಸತಿನಿಲಯಗಳ ವಿಧ)	2019-20ರವರೆಗೆ ಇರುವಂಥಹವು	2020-21ರಲ್ಲಿ ಸೇರ್ಪಡೆಗೊಂಡ ವಸತಿ ನಿಲಯಗಳು	ಒಟ್ಟು ನಿಲಯಗಳು	ಪ್ರತಿ ವಸತಿ ನಿಲಯಕ್ಕೆ ಪ್ರತಿ ವರ್ಷಕ್ಕೆ ವಾಡಿಕೆ ನಿರ್ವಹಣೆ ವೆಚ್ಚ
ಸರ್ಕಾರಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳು	1233	0	1233	42.28
ಸರ್ಕಾರಿ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳು	634	0	634	25.58

ಉ. ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ, ಬೆಂಗಳೂರು

ವಿವರಗಳು (ವಸತಿನಿಲಯಗಳ ವಿಧ)	2019-20ರ ವರೆಗಿರುವಂಥಹವು	2020-21ರಲ್ಲಿ ಸೇರ್ಪಡೆಗೊಂಡ ವಸತಿ ನಿಲಯಗಳು	ಒಟ್ಟು ವಸತಿ ನಿಲಯಗಳು	ಪ್ರತಿ ವಸತಿ ನಿಲಯಕ್ಕೆ ಪ್ರತಿ ವರ್ಷಕ್ಕೆ ವಾಡಿಕೆ ನಿರ್ವಹಣೆ ವೆಚ್ಚ (ರೂ. ಲಕ್ಷಗಳಲ್ಲಿ) (100
ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಗಳು	96	0	96	21.93
ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯಗಳು	40	0	40	22.57
ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯಗಳು	68	0	68	21.40
ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯಗಳು	51	0	51	21.73
ಒಟ್ಟು	255		255	87.63

ಉ. ಕರ್ನಾಟಕ ವಸತಿ ಶೈಕ್ಷಣಿಕ ಸಂಸ್ಥೆಗಳ ಸಂಘ (KREIS)

ಕ್ರ. ಸಂಖ್ಯೆ	ವಿವರ	ಹಾಲ ಇರುವ ಎಂಡಿಆರ್‌ಎಸ್ / ಕೆಆರ್‌ಸಿಆರ್‌ಎಸ್ / ಹಿಂದು ಕಾಲೇಜುಗಳ ಸಂಕೀರ್ಣಗಳು	2020-21 ರಲ್ಲಿ ಸೇರ್ಪಡೆಗೊಂಡ ಹೊಸ ಶಾಲೆಗಳ ಸಂಕೀರ್ಣಗಳು/ ಕಾಲೇಜುಗಳು	ಒಟ್ಟು ಶಾಲಾ/ಕಾಲೇಜು ಸಂಕೀರ್ಣಗಳು	ಪ್ರತಿ ಶಾಲಾ ಸಂಕೀರ್ಣಕ್ಕೆ ಪ್ರತಿ ವರ್ಷಕ್ಕೆ ವಾಡಿಕೆ ನಿರ್ವಹಣೆ ವೆಚ್ಚ (ರೂ.ಲಕ್ಷಗಳಲ್ಲಿ)
1	ಮೊರಾರ್ಜಿ ದೇಸಾಯಿ/ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳ ಸಂಕೀರ್ಣಗಳು				
ಅ)	ಪ.ಜಾತಿ ಎಂಡಿಆರ್‌ಎಸ್/ಕೆಆರ್‌ಸಿಆರ್‌ಎಸ್ ಶಾಲಾ ಸಂಕೀರ್ಣಗಳು	273	-	273	1.00
ಆ)	ಪ.ಪಂ.ಎಂಡಿಆರ್‌ಎಸ್/ಕೆಆರ್‌ಸಿಆರ್‌ಎಸ್ ಶಾಲಾ ಸಂಕೀರ್ಣಗಳು	82	-	82	1.00
	ಒಟ್ಟು (1)	355	-	355	2.00
2	ಮೊರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜು ಸಂಕೀರ್ಣಗಳು				
ಅ)	ಪ.ಜಾತಿ ಮೊರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜು ಸಂಕೀರ್ಣಗಳು	10	-	10	1.00
ಆ)	ಪ.ಪಂ.ಮೊರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜು ಸಂಕೀರ್ಣಗಳು	2	-	2	1.00
	ಒಟ್ಟು (2)	12	-	12	2.00
	ಒಟ್ಟು (1+2)	367	-	367	4.00

ವಿವರಣಾ ಪಟ್ಟಿ-4

ಸರ್ಕಾರಿ ಜಮೀನು ವಿವರಗಳು

ಕ್ರ.ಸಂ.	ವಿಭಾಗ	ಜಿಲ್ಲೆಗಳು	ವಿಸ್ತೀರ್ಣ (ಎಕರೆಗಳಲ್ಲಿ)
1	ಬೆಂಗಳೂರು ವಿಭಾಗ	ಬೆಂಗಳೂರು ಗ್ರಾಮಾಂತರ	33680
2		ಬೆಂಗಳೂರು ನಗರ	5098
3		ಚಿಕ್ಕಬಳ್ಳಾಪುರ	92967
4		ಚಿತ್ರದುರ್ಗ	62902
5		ದಾವಣಗೆರೆ	18689
6		ಕೋಲಾರ	3358
7		ರಾಮನಗರ	9368
8		ಶಿವಮೊಗ್ಗ	12339
9		ತುಮಕೂರು	268949
ಒಟ್ಟು			507350
10	ಮೈಸೂರು ವಿಭಾಗ	ಚಾಮರಾಜನಗರ	4329
11		ಚಿಕ್ಕಮಗಳೂರು	142555
12		ಡಿ.ಕೆ (ಮಂಗಳೂರು)	3943
13		ಹಾಸನ	3025
14		ಕೊಡಗು	781
15		ಮಂಡ್ಯ	8671
16		ಮೈಸೂರು	849
17		ಉಡುಪಿ	1233
ಒಟ್ಟು			165386
18	ಬೆಳಗಾವಿ ವಿಭಾಗ	ಬಾಗಲಕೋಟೆ	12961
19		ಬೆಳಗಾವಿ	98594
20		ಧಾರವಾಡ	15056
21		ಗದಗ	1288
22		ಹಾವೇರಿ	26654
23		ಕಾರವಾರ	4614
24		ವಿಜಯಪುರ	48243
ಒಟ್ಟು			207410
25	ಕಲಬುರಗಿ ವಿಭಾಗ	ಬಳ್ಳಾರಿ	58015
26		ಬೀದರ್	23528
27		ಕಲಬುರಗಿ	28901
28		ಕೊಪ್ಪಳ	29053
29		ರಾಯಚೂರು	95738
30		ಯಾದಗಿರಿ	35712
ಒಟ್ಟು			270947
ಒಟ್ಟು ಮೊತ್ತ			1151093

ವಿವರಣಾ ಪಟ್ಟಿ-5

ಪ್ರಧಾನ ನೀತಿ ಬದಲಾವಣೆಯಿಂದ ಹಣಕಾಸು ವರ್ಷ 2020-21 ರಲ್ಲಿ ಮತ್ತು ಮುಂಬರುವ ಮೂರು ವರ್ಷಗಳ ಬದ್ಧ ವೆಚ್ಚಗಳು

(ರೂ. ಕೋಟಿಗಳಲ್ಲಿ)

ಕ್ರ. ಸಂ	ಬೃಹತ್ ನೀತಿ ನಿಲುವು	ಯೋಜನೆ	2020-21	2021-22	2022-23	2023-24
1.	ಮಂಗಳೂರು, ವಿಜಯಪುರ, ಬೆಂಗಳೂರು, ಬೀದರ್‌ನಲ್ಲಿ ನೂತನ ಕೇಂದ್ರ ಕಾರಾಗೃಹ ನಿರ್ಮಾಣ	➤ ಮಂಗಳೂರಿನಲ್ಲಿ ನೂತನ ಕೇಂದ್ರ ಕಾರಾಗೃಹ ನಿರ್ಮಾಣ ಅಂದಾಜು ವೆಚ್ಚ ರೂ.110.00 ಕೋಟಿ	-	44.00	33.00	-
		➤ ವಿಜಯಪುರದಲ್ಲಿ ನೂತನ ಕೇಂದ್ರ ಕಾರಾಗೃಹ ನಿರ್ಮಾಣ ಅಂದಾಜು ವೆಚ್ಚ ರೂ.100.00 ಕೋಟಿ	30.00	40.00	30.00	-
		➤ ಬೆಂಗಳೂರು ಕೇಂದ್ರ ಕಾರಾಗೃಹ ಆವರಣದಲ್ಲಿ ಅತ್ಯಾಧುನಿಕ ಮಾದರಿಯ ಹೈ-ಸೆಕ್ಯೂರಿಟಿ ಜೈಲ್ ನಿರ್ಮಾಣ ಅಂದಾಜು ವೆಚ್ಚ ರೂ.100.00 ಕೋಟಿ	30.00	40.00	30.00	-
		➤ ಬೀದರ್‌ನಲ್ಲಿ ನೂತನ ಕೇಂದ್ರ ಕಾರಾಗೃಹ ನಿರ್ಮಾಣ ಅಂದಾಜು ವೆಚ್ಚ ರೂ.100.00 ಕೋಟಿ	10.00	40.00	40.00	10.00
		ಒಟ್ಟು	70.00	164.00	133.00	10.00

ವಿವರಣಾ ಪಟ್ಟಿ-6

ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಹೊಣೆಗಾರಿಕೆಗಳು

(ರೂ. ಕೋಟಿಗಳಲ್ಲಿ)

ಕ್ರ.ಸಂ.	ಯೋಜನೆ	ಓದಿ	ಅಂಥಾಬು ಯೋಜನೆ ವೆಚ್ಚ		ಒಟ್ಟು	2020-2021 ವಿ.ಜಿ.ಎಫ್ ಶಾಖಾಪತಿ	2020-2021ರ ಅನುಜ್ಞಾಪತಿ		2020-2021 ರಲ್ಲಿ ಇತರ ಯಾವುದಾದರೂ ಇದ್ದಲ್ಲಿ	ಚಿತ್ರ
			ಕೇಂದ್ರ	ರಾಜ್ಯ			ಒಟ್ಟು	ಇತರ		
ಪಿಪಿಪಿ-ವಿಜಿಎಫ್ (ಟೋಲ್) ಯೋಜನೆಗಳು										
1	ಧಾರವಾಡ - ರಾಮನಗರ - ಅಳಾವರ (ರಾಹ-34) - ಪಿಪಿಪಿ-ಬಿಟಿ-ವಿಜಿಎಫ್. ಟೋಲ್ ಆಧಾರದ ಮೇಲೆ ರಸ್ತೆ ಅಭಿವೃದ್ಧಿ	ಧಾರವಾಡ, ಬೆಳಗಾವಿ	230.29	46.06	36.84	-	25.56	-	-	2021-22ನೇ ಸಾಲಿನ ವಿಜಿಎಫ್ ಅನುದಾನದ ಅವಶ್ಯಕತೆ ಹಾಗೂ ಬಿಡುಗಡೆಯು ಆಡಳಿತ ಇಲಾಖೆ ಮತ್ತು ಕೆಆರ್‌ಡಿ‌ಸಿಎಲ್‌ನ ಸಮಯಾಧಾರಿತ ಶಿಫಾರಸ್ಸು / ಬೇಡಿಕೆಯನ್ವಯ ಅಗತ್ಯವಾಗುತ್ತದೆ.
2	ಪಿಪಿಪಿ ಮಾದರಿಯಲ್ಲಿ ಯುಲಹಂಕ - ಆಂಧ್ರ ಪ್ರದೇಶದ ಗಡಿಯವರಿಗೆ ಕಿ.ಮೀ.13 + 800 ರಿಂದ ಕಿ.ಮೀ .89 + 417 ರಾಜ್ಯ ಹೆದ್ದಾರಿ ರವರೆಗೆ ಡಿಬಿಎಫ್‌ಒಟಿ-ವಿಜಿಎಫ್ (ಟೋಲ್) ಮಾದರಿಯಲ್ಲಿ.		380.85	76.17	76.17	-	6.47	-	-	2020-21ನೇ ಸಾಲಿಗೆ ಈ ಯೋಜನೆಯ ವಿಜಿಎಫ್ ಬಿಡುಗಡೆಗೆ ರೂ.7.00 ಕೋಟಿಗಳ ಅಂದಾಜು ಮೊತ್ತವನ್ನು ಅನುವು ಮಾಡಲಾಗಿದೆ. ಪ್ರಸ್ತುತ: ನವಂಬರ್-2020ರಲ್ಲಿ ರೂ.0.74 ಕೋಟಿಗಳ ವಿಜಿಎಫ್ ಬಿಡುಗಡೆಯ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಯ ಅನುಮೋದನೆಗೆ ಕಳುಹಿಸಲಾಗಿದೆ. ವಿಜಿಎಫ್ ಉಳಿಕೆ ಮೊತ್ತದ ಬಿಡುಗಡೆಗೆ ಬೇಡಿಕೆಯು ಈ ಸಾಲಿನಲ್ಲಿ ಅಗತ್ಯವಾದಲ್ಲಿ ಅದನ್ನು ಈ ಸಾಲಿನ ಅನುದಾನದಲ್ಲಿ ಬಿಡುಗಡೆಗೊಳಿಸಬಹುದಾಗಿದೆ. ಇಲ್ಲದಿದ್ದಲ್ಲಿ, ಇದು 2021-22 ನೇ ಸಾಲಿಗೆ ಮುಂದೂಡಲ್ಪಟ್ಟು, ಆಡಳಿತ ಇಲಾಖೆ ಮತ್ತು ಕೆಆರ್‌ಡಿ‌ಸಿಎಲ್‌ನ ಸಮಯಾಧಾರಿತ ಶಿಫಾರಸ್ಸು / ಬೇಡಿಕೆಯನ್ವಯ ಅಗತ್ಯವಾಗುತ್ತದೆ.

ಕ್ರ.ಸಂ.	ಯೋಜನೆ	ಛೇದ	ಅಂಥಾಬ ಯೋಜನೆ ವೆಚ್ಚ		ಒಟ್ಟು	2020-2021 ವಿ.ವಿ.ಎಫ್ ಪಾವತಿ	2020-2021ರ ಅನುಷ್ಠಾನ ಪಾವತಿ		2020-2021 ರಲ್ಲಿ ಇತರ ಯಾವುದಾದರೂ ಇದ್ದಲ್ಲಿ	ಟಿಪ್ಪಣಿ	
			ಕೇಂದ್ರ	ರಾಜ್ಯ			ಒಟ್ಟು	ವಿ.			
											ಕೇಂದ್ರ
3	ಪಿಪಿಪಿ ಮಾದರಿಯಲ್ಲಿ ಮುದಗಲ್ ನಿಂದ ರಾಯಚೂರು via ಲಿಂಗಸುಗೂರು, ಪಮ್ಮನ್ನಕಲ್ಲೂರು, ಕರ್ತಿಹಾಳ್, ಸಿರವಾರ ರಸ್ತೆ ಅಭಿವೃದ್ಧಿಗಾಗಿ.	ಕಲ್ಯಾಣ ಕರ್ನಾಟಕ ಪ್ರದೇಶ	644.0	128.8	128.8	—	64.4	—	—	ಈ ಯೋಜನೆಗಳ ಪ್ರಸ್ತಾವನೆಯು Concept Note ಹಂತದಲ್ಲಿದ್ದು, 2021-22ನೇ ಸಾಲಿನಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳುವ ಪ್ರಸ್ತಾವನೆಯನ್ನು ಕೆಆರ್‌ಡಿ‌ಸಿ‌ಎಲ್‌ವತಿಯಿಂದ ಮಾಡಲಾಗಿರುತ್ತದೆ. ರಾಜ್ಯ ಸರ್ಕಾರದ ಶೇ.20ರ ವಿಜಿಎಫ್‌ನಲ್ಲಿ ಅದರ ಅರ್ಧದಷ್ಟು ಅವಶ್ಯಕತೆಯನ್ನು 2021-22ನೇ ಸಾಲಿನ ಬೇಡಿಕೆಯಾಗಿ ಕೆಆರ್‌ಡಿ‌ಸಿ‌ಎಲ್‌ವತಿಯಿಂದ ವರದಿ ಮಾಡಲಾಗಿದೆ. 2021-22ನೇ ಸಾಲಿನ ಈ ಯೋಜನೆಗಳ ವಿಜಿಎಫ್ ಅನುದಾನದ ಅವಶ್ಯಕತೆಯು ಸಮಯಾಧಾರಿತ ಶಿಫಾರಸ್ಸು / ಬೇಡಿಕೆಯನ್ವಯ ಅಗತ್ಯವಾಗುತ್ತದೆ.	
4	ಸಿಂಧನೂರು- ರಾಯಚೂರು ಹೊಸೂರು ಸಿದ್ದರಾಮಪುರ, ಗಡವಾಲ್ ಕ್ರಾಸ್ ರಸ್ತೆ, ಚಂದ್ರಬಂಡಾ ಕ್ರಾಸ್, ಡಿ.ರಾಮಪುರ ಕ್ರಾಸ್ ರಸ್ತೆ ಮತ್ತು ಯರಾಮರಸ್ಸು ಸಂಪರ್ಕಿಸುವ ಕೇಂದ್ರ ಹೆದ್ದಾರಿ - 167ನ್ನು ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಗೊಳಿಸುವುದು.		546.4	109.28	109.28	—	54.64	—	—		
5	ಕೇಂದ್ರ ನೌಕಾಯಾನ ಮಂತ್ರಾಲಯವು ನವಮಂಗಳೂರು ಬಂದರಿಗೆ ಬೇಲೇಕೇರಿ ಬಂದರಿನ ದಕ್ಷಿಣಕ್ಕೆ ಕೇಣಿಯಲ್ಲಿ ನೂತನ ಬಂದರನ್ನು 10 MTPA ಸಾಮರ್ಥ್ಯದಲ್ಲಿ ಅಭಿವೃದ್ಧಿ ಪಡಿಸುವುದು	ಉತ್ತರ ಕನ್ನಡ	1720	-	-	ಈ ಯೋಜನೆಯ Techno Economic Feasibility Reportನ್ನು AECOM ಸಂಸ್ಥೆಯವರು ತಯಾರಿಸಿರುತ್ತಾರೆ. ಈ ಬಗ್ಗೆ ಸಹಮತವನ್ನು ವ್ಯಕ್ತಪಡಿಸಿ ದಿನಾಂಕ 20.10.2016ರಂದು ರಾಜ್ಯ ಸರ್ಕಾರದಿಂದ ಕೇಂದ್ರ ನೌಕಾಯಾನ ಮಂತ್ರಾಲಯದ ಕಾರ್ಯದರ್ಶಿಯವರಿಗೆ ಪತ್ರ ಬರೆಯಲಾಗಿರುತ್ತದೆ. ಪುಸ್ತುತ AECOM ಸಂಸ್ಥೆಯವರು ತಯಾರಿಸಿದ Techno Economic Feasibility Report (TEFR) ನ್ನು ಪರಾಮರ್ಶಿಸಿ ಪರಿಷ್ಕರಿಸಲು M/s. iDeCK ಸಂಸ್ಥೆಯವರನ್ನು ಕೋರಲಾಗಿದೆ.	-	-	-	-	AECOM ಸಂಸ್ಥೆಯವರು ತಯಾರಿಸಿದ Techno Economic Feasibility Report (TEFR) ನ್ನು M/s. iDeCK ಸಂಸ್ಥೆಯವರು ಪರಾಮರ್ಶಿಸಿ ಪರಿಷ್ಕರಿಸಿದ ಬಳಿಕ ಮುಂದಿನ ಕ್ರಮ ಜರುಗಿಸಬಹುದಾಗಿದೆ. ಈ ಯೋಜನೆಯ ಪ್ರಸ್ತಾವನೆಯು ಪ್ರಾರಂಭಿಕ ಹಂತದಲ್ಲಿದ್ದು, ವಿಜಿಎಫ್ ಅವಶ್ಯಕತೆಯನ್ನು ಅಂದಾಜಿಸಿ ಮುಂದಿನ ದಿನಗಳಲ್ಲಿ ಪ್ರಸ್ತಾಪಿಸಲು ಉದ್ದೇಶಿಸಿದೆ.

ಕ್ರ.ಸಂ.	ಯೋಜನೆ	ಒಳಿತಿ	ಅಂಥಾಜಿಯೋಜನೆ ವೆಚ್ಚ		ಒಳಿತಿ	ಒಟ್ಟು	2020-2021 ವಿ.ಜಿ.ಎಚ್ ಪಾವತಿ	2020-2021ರ ಅನುಷ್ಠಾನ ಪಾವತಿ		2020-2021 ರಲ್ಲಿ ಇತರ ಯಾವುದಾದರೂ ಇದ್ದಲ್ಲಿ	ಕ್ಷಣ
			ಕೇಂದ್ರ	ರಾಜ್ಯ				ಒಟ್ಟು	ಇತರ		
6	MTPA ಸಾಮರ್ಥ್ಯದಲ್ಲಿ ಸ್ವಿಸ್ ಚಾಲೆಂಜ್ ಮಾದರಿಯಲ್ಲಿ ಅಭಿವೃದ್ಧಿಪಡಿಸುವುದು.		1767	-	-						ಪಾವಿನಕುರ್ವೆ ಬಂದರನ್ನು ಸ್ವಿಸ್ ಚಾಲೆಂಜ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವ ಕುರಿತು ಸರ್ಕಾರದ ಮಟ್ಟದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಬೇಕಾಗಿದೆ.
<p>ಪಿಪಿಪಿ ವ್ಯಾಜ್ಯ ತೀರ್ಮಾನ ಪಾವತಿ ಬೇಡಿಕೆ</p>											
1	ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾದ ಸಂಡೂರ್ ಬೈಪಾಸ್ ರಸ್ತೆಯ ರಿಯಾಯತುದಾರರಾದ ಸಂಡೂರ್ ಬೈಪಾಸ್ ಪಾಜೆಕ್ಟ್ ಲಿಮಿಟೆಡ್ ರವರ ವ್ಯಾಜ್ಯ ತೀರ್ಮಾನ ಬೇಡಿಕೆ ಅನುವು	ಬುಲಾರಿ	18.50	-	-					20.40	ಭೂಹಸ್ತಾಂತರ ವಿಳಂಬ ಹಾಗೂ ದರ ಏರಿಕೆ ಮುಂತಾದ ಕಾರಣಗಳಿಂದ ಆದ ನಷ್ಟ ಭರ್ತಿಗಾಗಿ ರೂ.20.40 ಕೋಟಿಗಳ ಪರಿಹಾರ ಪಾವತಿ ಹಾಗೂ ರಿಯಾಯತು ಅವಧಿ ವಿಸ್ತರಣೆಗೆ ಕೋರಿ ರಿಯಾಯತುದಾರನು ರಾಜ್ಯದ ಉಚ್ಚನ್ಯಾಯಾಲಯದಲ್ಲಿ ರಾಜ್ಯ/ ಲೋಕೋಪಯೋಗಿ ಹಾಗೂ ಮೂಲಸೌಲಭ್ಯ ಇಲಾಖೆಗಳ ಮೇಲೆ ದಾವೆ ಹೂಡಿದ್ದು, ಅದರ ಪಾವತಿಗೆ ಅಗತ್ಯವಾಗಬಹುದಾದ ಬೇಡಿಕೆ ಅನುವು.



Government of Karnataka
FINANCE DEPARTMENT

MEDIUM TERM FISCAL PLAN
2021-25

(As presented to the Legislature in March 2021)

Medium Term Fiscal Plan 2021-25

Table of Contents

Foreword	
Chapter 1- Introduction	
1.1	National Economic Scenario
1.2	Economic Scenario of Karnataka
1.3	Global Economic Scenario
1.4	Trends in GDP Growth Rates
1.5	Fiscal Performance of Karnataka
1.6	Fiscal Management Review Committee
Chapter 2-Macro Economic Outlook	
2.1	Karnataka's Gross State Domestic Product(GSDP)
Chapter 3-Evaluation of Fiscal Performance	
3.1	Fiscal Consolidation Roadmap and Status
3.2	Other Institutional Reforms under KFRA
3.3	Fiscal Performance of the State in 2020-21 vis-à-vis 2019-20
3.4	Performance of receipts, expenditures and fiscal indicators (2017-18 to 2020-21)
3.5	Fiscal Performance 2017-18 to 2020-21
Chapter 4-Revenue Performance and Reforms	
4.1	Tax Policy and Strategy
4.2	Tax Effort
4.3	Performance of Major Own Taxes
	I Commercial Taxes
	II State Excise
	III Stamps and Registration
	IV Motor Vehicle Taxes
4.4	Cess Receipts
4.5	Non Tax Revenues
Chapter 5- Expenditure Management	
5.1	Trends in Government Expenditure.

5.2	Revenue and Capital Expenditure
5.3	Sector-wise Outlays
5.4	Beneficiary Oriented Schemes and Subsidies
5.5	Resource Transfer to Local Bodies
5.6	Committed Expenditure
5.7	Delegation of Fund Release powers to Administrative Departments
Chapter 6-Management of Liabilities	
6.1	Overall Debt Scenario
6.2	Composition of Debt
6.3	Management of Borrowings
6.4	Off Budget Borrowings
6.5	Maturity Profile of State Government Securities
6.6	Contingent Liabilities
6.7	Special and Normal Ways & Means Advances
6.8	Timing of Borrowing
Chapter 7- Systemic Reforms	
7.1	Commercial Tax
7.2	Khajane-2
7.3	State Excise Department
Chapter 8-Medium Term Fiscal Plan Projections 2021-25	
8.1	Brief assessment of sustainability of certain fiscal parameters
8.2	Balance between Revenue Receipts and Revenue Expenditures
8.3	Use of Capital Receipts including Borrowings for generating productive assets
Medium Term Fiscal Plan Projections for 2021-25 (TABLE-B)	
The Underlying Assumptions for the projections made for Medium Term Fiscal Plan 2021-25	
Annexed Statements - Disclosures as required under Sec 5(2)(c) of KFRA	

LIST OF TABLES

Table No.	Description
1	First Advance Estimates of GVA at Basic Price by Economic Activity (At 2011-12 prices)
2	GSDP at current market prices
3	Trends on Annual Growth Rates of India's GDP and Karnataka's GSDP (at Constant Prices)
4	Fiscal Performance of the State
5	Trends in Sector wise Composition of GSDP (Current Prices)
6	Trends in Sector wise Composition of GSDP (Constant Prices)
7	Compliance to KFRA fiscal and debt norms
8	Fiscal performance of the State
9	Fiscal Deficit Trends
A	Fiscal Performance - 2017-18 to 2020-21
10	Buoyancy of State's Own Taxes
11	Commercial Tax Trend during 2020-21
12	State Excise Trend during 2020-21
13	Stamps and Registration Fees Trend during 2020-21
14	Motor Vehicle Taxes Trend during 2020-21
15	Expenditure on Services
16	Outlay under Major Development Sectors
17	Subsidies
18	Committed Expenditure as a ratio of Revenue Receipts
19	Quarter-wise Expenditure
20	Composition of Public Debt
21	Government Guarantees
B	Medium Term Fiscal Plan Projections 2021-25

LIST OF ANNEXURES

Statement No.	Description
1	Tax Expenditure / Revenue Foregone under Deferment of Purchase Tax on Sugar cane pertaining to Financial Year 2019-20 & First three quarters of Financial Year 2020-21
1A	Statement showing information related to Exemption/ Deferment/ Re-imburement of Tax for the Financial year 2019-20 and 2020-21
1B	Abstract of Statement 1A
1C	Statement showing information related to Exemption / Deferment / Re-imburement of Tax for the Financial year 2019-20 and First three quarters for the Financial year 2020-21
2	Compliance Cost of Major State Taxes
3	Revenue Consequences of Capital Expenditure and physical assets of major departments
4	Government Land Details
5	Future Expenditure Commitments of major policy changes during FY 2020-21
6	Liabilities in Public Private Partnership

Statement of Compliance

1. The Medium Term Fiscal Plan 2021-25 is tabled before the Legislature in compliance with Section 3 of the Karnataka Fiscal Responsibility Act (2002).
2. Section 3 of the Act requires the MTFP to include the following elements, all of which can be found in the document as shown below:
 - a. The medium-term fiscal objectives of the Government (**Chapters 1, 3, 4, 5, 6, 7 and 8**).
 - b. An evaluation of the performance of the prescribed fiscal indicators in the previous year (**Chapter 3**)
 - c. A Statement of recent economic trends and prospects for growth and development (**Chapter 1 & 2**).
 - d. The strategic priorities and key fiscal policies of the Government and an evaluation of their consistency and broad conformity to fiscal management principles set out in Section 4 (**Chapters 4 to 8**).
 - e. Four - year rolling targets (**Chapter 8 & Table B**).
 - f. An assessment of sustainability relating to the balance between revenue receipts and revenue expenditures and the use of capital receipts including borrowings for generating productive assets. (**Chapter 8**)
3. Disclosures as per amended Section 5 (2) of KFRA (**Annexed Statements**)
4. **Table A** – Fiscal Performance in the previous three financial years and BE 2020-21.
5. **Table B** – Medium Term Fiscal Projections for four years including 2021-22 Budget Estimates

Foreword to Medium Term Fiscal Plan 2021-25

MTFP 21-25 is being presented to the Legislature as required under the Karnataka Fiscal Responsibility Act (KFRA), 2002 and Karnataka Fiscal Responsibility Rules, 2003. The statement of compliance at the beginning of this document lists out the key elements covered. MTFP 21-25 continues taking into cognizance the key challenges on revenue flows and expenditure outlays.

The Karnataka Fiscal Responsibility (Amendment) Act, 2011 by amending Section 5 of KFRA now requires the State to make certain additional disclosures as a fiscal transparency measure that are to be reflected as separate statements annexed to the MTFP document.

Chapter 1

Introduction

India being one of the fastest growing major economy was forecasted to grow by 5.8% for 2020-21 as projected by both IMF and World Bank. The unexpected Covid-19 pandemic reversed all these predictions. The unforeseen Covid-19 pandemic has impacted the socio-economic condition all over the globe resulting in a global economic slowdown. The impact of coronavirus pandemic on India has been largely disruptive in terms of economic activity as well as a loss of human lives. Almost all the sectors have been adversely affected due to the pandemic.

The exponential rise in the number of cases being witnessed daily compelled the World Health Organization (WHO) to title this outbreak a pandemic on March 11, 2020 – within a period of three months of its emergence.

To contain Covid-19, India imposed the most stringent lockdown at the very onset of the pandemic in the country. This enabled flattening of the pandemic curve and, thereby, provided the necessary time to ramp up the health and testing infrastructure. Even though India succeeded in developing a Vaccine to fight against the pandemic in a short duration, the impact caused by the virus has affected the recovery to a large extent. The Lockdown measures had halted the economic activities all over the nation, investor sentiment muted, supply-demand fluctuations and drastic fall in the revenue collection from the budgetary targets.


Karnataka which presented a revenue surplus Budget for 2020-21 saw a reversal in its estimated collections at the start of the financial year due to strict enforcement of lockdown. But with the anticipation of good times in future the Government acted boldly by efficiently addressing the pandemic and promoting welfare of the public. With this unprecedented financial year as a background we present a fiscal framework of the State for the medium term future.

1.1) National Economic Scenario

1. 2020 turned out to be a year in which everything changed. The Covid-19 pandemic caused a once-in-a-century global crisis in 2020 – a unique recession where 90 per cent of countries are expected to experience a contraction in GDP per capita. Faced with

uncertainty at the onset of the unprecedented pandemic, India focused on saving lives and livelihoods by its willingness to take short-term pain for long term gain.

2. While there was a 23.9 per cent contraction in GDP in Q1, the recovery has been a V-shaped one as seen in the 7.5 per cent decline in Q2 and the recovery across all key economic indicators¹.



Sources: IMF; World Bank; ADB; OECD; RBI; and NSO.

3. As per First Advanced Estimates of National Income 2020-21 released by CSO, MoSPI,² Real GDP or GDP at Constant Prices (2011-12) in the year 2020-21 is likely to attain a level of ₹134.40 lakh crore, as against the Provisional Estimate of GDP for the year 2019-20 of ₹145.66 lakh crore, released on 31st May 2020. The growth in real GDP during 2020-21 is estimated at (-)7.7 per cent as compared to the growth rate of 4.2 per cent in 2019-20.

¹ Economic Survey 2020-21

² 1st Advance Estimates, CSO, MoSPI

Table 1		
First Advance Estimates of GVA at Basic Price by Economic Activity (At 2011-12 constant prices)(By CSO, MoSPI)		
Industry	Percentage change over previous year	
	2019-20 (PE)	2020-21 (1st AE)
Agriculture, forestry & fishing	4.0%	3.4%
Mining & quarrying	3.1%	-12.4%
Manufacturing	0.03%	-9.4%
Electricity, gas, water supply & other utility services	4.1%	2.7%
Construction	1.3%	-12.6%
Trade, hotels, transport, communication and services related to broadcasting	3.6%	-21.4%
Financial, real estate & professional services	4.6%	-0.8%
Public administration, defence and Other Services	10.0%	-3.7%
GVA at Basic Price	3.9%	-7.2%
PE : Provisional Estimates, AE : Advance Estimates		

1.2) Economic Scenario of Karnataka³

- Directorate of Economics and Statistics(DES) has estimated the GSDP for the year 2020-21. Due to lockdown measures taken to control Covid-19 pandemic the GSDP growth has come down. According to the advanced estimates released by DES the States GSDP at current prices is estimated to attain Rs. 16,65,320 crores at a growth rate of 2.2%. During 2020-21, in spite of Covid-19 pandemic and floods in North Karnataka there has been a substantial growth of 6.4% in agricultural sector. The industry sector comprising mining & quarrying, manufacturing, construction and electricity, gas & water supply is expected to see a negative growth of 5.1% in 2020-21 against a growth of 0.1 % during 2019-20. Service sector is expected a negative growth of 3.1% during 2020-21 compared to growth of 6.7% during 2019-20.

³ Directorate of Economics and Statistics.

5. Government of India had communicated a figure of Rs.18,03,609 Crore as State's GSDP for FY 2020-21 and it has also directed that the same amount be used for evaluation of states fiscal parameters. Due to the impact of Covid-19 the economy slowed down in 2020-21. Instead of a positive growth as forecasted earlier, the Economy is going to contract in 2020-21. With the restart of economic activity and fiscal measures initiated by GOI and RBI, a V- shaped recovery is anticipated. 15th Finance commission in its final report had projected the State GSDP at Rs. 17,02,227. Hence the we have adopted the same as GSDP for 2021-22.

Table 2		
GSDP at current market Prices		Rs. In crore
Year	As conveyed by Ministry of Finance, Government of India	As adopted in BE
2020-21	18,03,609	18,05,742
2021-22	-	17,02,227

1.3) Global Economic Scenario

6. Although recent vaccine availability has raised hopes of a turnaround in the pandemic later this year, renewed waves and new variants of the virus pose concerns for the positive outlook. Amid exceptional uncertainty, the global economy is projected to grow 5.5 percent in 2021 and 4.2 percent in 2022. The 2021 forecast is revised up 0.3 percentage point relative to the previous forecast, reflecting expectations of a vaccine-powered strengthening of activity later in the year and additional policy support in a few large economies.
7. The projected growth recovery this year follows a severe collapse in 2020 that has had acute adverse impacts on women, youth, the poor, the informally employed, and those who work in contact-intensive sectors. The global growth contraction for 2020 is estimated at 3.5 percent, 0.9 percentage point higher than projected in the previous forecast (reflecting stronger-than-expected momentum in the second half of 2020)⁴.

⁴ World Economic outlook, IMF 2021.

8. The strength of the recovery is projected to vary significantly across countries, depending on access to medical interventions, effectiveness of policy support, exposure to cross-country spill overs, and structural characteristics entering the crisis.

1.4) Trends in GDP growth rates

9. Table 3 shows trends in annual growth rate of India's GDP and that of Karnataka's GSDP. It is seen that GSDP growth of the State is well ahead of that of the country.

Table 3				
Trends on Annual Growth Rates of India's GDP and Karnataka's GSDP (Constant Prices) (As per CSO, MoSPI)				
	2017-18 (TRE)	2018-19 (SRE)	2019-20 (FRE)	2020-21 (AE)
India's GDP	6.8	6.5	4.0	-7.7
Karnataka's GSDP	8.6	6.5	5.0	-2.6

AE : Advance Estimates, FRE : First Revised Estimates, SRE : Second Revised Estimates, TRE : Third Revised Estimates.

1.5) Fiscal Performance of Karnataka

10. Performance of the State on fiscal parameters for revenue surplus and fiscal deficit are within KFRA limits as seen from the revised estimates. Government of India has given permission for states to avail additional borrowing of 2% of States GSDP in 2020-21 to overcome revenue slowdown due to Covid-19 impact. Accordingly, Government of Karnataka has amended the KFR Act, 2002 to increase the Fiscal deficit from 3% to 5% of GSDP with due approval from legislature for 2020-21.

Table 4							
Fiscal Performance of State							Rs. In crore
Item	2014-15	2015-16	2016-17	2017-18	2018-19	2019-20	2020-21 RE
GSDP	6,85,207	7,35,975	11,17,334	13,10,879	14,08,112	16,98,685	18,03,609
Fiscal Deficit (FD)	19,577	19,169	28,665	31,101	38,442	38,166	58,321
FD as % of GSDP	2.86%	2.60%	2.57%	2.37%	2.73%	2.25%	3.23%
Revenue Surplus	528	1,789	1,293	4,517	679	1,185	-19486

1.6) Fiscal Management Review Committee

11. As stipulated by the Karnataka Fiscal Responsibility Act 2002, the Fiscal Management Review Committee has been constituted under the Chief Secretary to review the fiscal and debt position of the State and suggest to the Finance Minister about the corrective steps that may be required to ensure compliance with the parameters stipulated in KFR Act. The FMRC has accordingly met on February, 2021 and reviewed the current as well as projected fiscal situation.
12. The discussion acknowledged the huge decline in Revenue receipts due to Covid-19 pandemic induced lockdown during 2020-21. The committee also reviewed about the permission given by Government of India in order to support the States to meet their expenditure commitments by availing additional borrowing of 2% of States GSDP. Accordingly, Government of Karnataka has amended the KFR Act, 2002 to increase the fiscal deficit from 3% to 5% of GSDP with due approval from legislature for 2020-21. The Committee reviewed the current decline in revenue collections has not only weakened the growth prospects of 2020-21 but it will also carry its effects to the next Financial year. Hence it will have negative impact on Fiscal deficit, Revenue deficit and Total outstanding liabilities of the State. In the backdrop of this the FMRC deliberated in detail on the fiscal position of the FY-2020-21 and estimates for FY 2021-22 and resolved on the following issues.
13. The Committee examined the receipts and expenditure of the State achieved so far in the FY 2020-21 and observed the fiscal position of the State. The Committee observed the drop in revenue collections due to the nationwide Lockdown imposed to combat Covid-19 pandemic. It also observed that despite recovery, reaching pre-lockdown levels will take time.
14. The Committee reviewed tax collection in respect of FY-2019-20 including collections achieved so far up to January 2021 of FY-2020-21. The Committee noted the shortfall in collection of tax revenue due to the impact of Covid-19 pandemic, as against the budgetary target of Rs.1,49,933 crore upto January 2021 revenue receipts collected by the State has reached only Rs.1,19,091 crores. To overcome this shortfall State has made Rs. 57,000 crore borrowings to meet the Expenditure commitments.

15. To mobilize more resources, the Committee suggested to review the Stamps and Registration, so that there is improvement in fee collection and also to improve the overall Revenue collections in the near future.
16. The Committee noted the slow recovery of Loans and Advances disbursed by the government. Finance Department brought to the notice of Committee about the steps being taken to recover the loans and the Assets and Liability Management module of K-2 being developed to monitor and manage all liabilities.
17. The committee reviewed that the major reasons for the slow growth in Non-Tax revenue is lack of regular and periodic monitoring by the Administrative Departments and the non-revision of user charges periodically. Finance Department has held meetings in this financial year and has advised all concerned Administrative Departments to review and revise the rates wherever the rates have not been revised for more than 3 years.
18. Due to reduced receipts in the year 2020-21 and also due to increased committed expenditure in the future years, it will be difficult to adhere to FRBM parameters unless long term reforms are taken up. Hence it is imperative to rationalize schemes; restructure and merge certain departments and also abolish certain unnecessary posts across various departments.
19. The Committee suggested that one of the ways to reduce expenditure was by reviewing the schemes whose size is less than 20 crores and remove them from the next financial year.

Chapter 2 **Macro-Economic Outlook**

2.1) Karnataka's Gross State Domestic Product (GSDP)

20. Table-5 shows trends in sector wise contribution to GSDP and sector wise composition of GSDP along with growth rates at current prices.

Table 5					
Trends in Sector wise composition of GSDP (current prices)					
Sectors	2016-17	2017-18	2018-19 (SRE)	2019-20 (FRE)	2020-21 (AE)
	Rs.in crore				
Primary	125852	159058	162506	187789	204387
Secondary	261729	280543	307697	309299	295784
Tertiary	695814	763162	873388	971711	994428
Total GSVA at Basic Prices	1083394	1202763	1343592	1468799	1494598
Product Taxes	146461	156691	175957	192376	201967
Product Subsidies	22248	22539	28925	32248	31246
GSDP at Market Prices (GSVA+PT-PS)	1207608	1336914	1490624	1628928	1665320
Percentage share of different sectors to GSVA					
Primary	11.62	13.22	12.09	12.79	13.68
Secondary	24.16	23.32	22.90	21.06	19.79
Tertiary	64.23	63.45	65.00	66.16	66.53
Total	100.00	100.00	100.00	100.00	100.00
GSVA Annual Growth of different sectors					
I. Agriculture	5.9	26.0	2.0	16.7	10.0
II. Industry	18.5	7.8	9.5	0.4	-4.7
III. Services	15.3	9.7	14.4	11.3	2.3
GSDP Growth Rate at Current prices	15.5	10.7	11.5	9.3	2.2

AE : Advance Estimates, FRE : First Revised Estimates, SRE : Second Revised Estimates.

21. Table-6 shows sector wise trends in GSDP at Constant Prices.

Table 6					
Trends in Sector wise composition of GSDP (constant prices)					
					Rs.in crore
Sectors	2016-17	2017-18	2018-19 (SRE)	2019-20 (FRE)	2020-21 (AE)
Primary	83023	99299	95887	106603	112640
Secondary	234008	240668	252706	252984	239827
Tertiary	528164	563001	612068	653277	633322
Total GSVA at Basic Prices	845196	902967	960661	1012863	985789
Product Taxes (PT)	113935	136816	149291	153155	148638
Product Subsidies (PS)	17357	16921	20681	22238	20609
GSDP at Market Prices (GSVA+PT-PS)	941774	1022862	1089271	1143781	1113818
Percentage share of different sectors to GSVA					
Primary	9.82	11.00	9.98	10.52	11.43
Secondary	27.69	26.65	26.31	24.98	24.33
Tertiary	62.49	62.35	63.71	64.50	64.25
Total	100.00	100.00	100.00	100.00	100.00
GSVA Annual Growth of different sectors					
Agriculture	3.1	22.0	-3.6	12.3	6.4
Industry	16.4	2.7	4.8	0.1	-5.1
Services	11.3	6.6	8.7	6.7	-3.1
GSDP Growth Rate at Constant prices	13.3	8.6	6.5	5.0	-2.6

AE : Advance Estimates, FRE : First Revised Estimates, SRE : Second Revised Estimates.

Chapter 3 **Evaluation of Fiscal Performance**

3.1) Fiscal Consolidation Roadmap and Status

22. Particulars of key fiscal and debt norms to be followed and compliance by the State are shown below in Table 7

Table 7		
Compliance to KFRA fiscal and debt norms		
Particulars	Statutory norm	Compliance by State
Revenue Deficit (RD)	Reduce RD to Nil by 31 st March, 2006	Achieved in 2004-05 itself. Maintained adequate revenue surplus thereafter.
Fiscal Deficit (FD)	Reduce FD to not more than 3 per cent of estimated GSDP by 31 st March, 2006.	Maintained FD below 3% since 2004-05*
Total Liabilities to GSDP (TL/GSDP)	To ensure that TL/GSDP does not exceed 25% of GSDP.	Already achieved this in 2010-11 and maintained thereafter.
Outstanding Guarantees (OG)	OG should not exceed 80% of Revenue Receipts of second preceding year.	Since enactment of Karnataka Ceiling on Government Guarantees Act, 1999 this limit has never been breached.

**Except in the FY 2009-10 when it was exceeded based on the advice of the Central Government to give a fillip to the public spending to tide over the then prevailing economic slowdown.*

23. The decline in Revenue receipts due to Covid-19 pandemic induced lockdown during 2020-21, State is likely to fall into Revenue deficit. So in order to support the States to meet their expenditure commitments Government of India has given permission for states to avail additional borrowing of 2% of States GSDP. Accordingly, Government of Karnataka has amended the KFR Act, 2002 to increase the fiscal deficit from 3% to 5% of GSDP with due approval from legislature for 2020-21.

3.2) Other Institutional Reforms under KFRA

Disclosure under Section 5(2)(c)	Provided as Annexure towards the end of MTFP.
Constitution of FMRC	FMRC has been constituted. The resolution has been provided in para 13 above.
Reporting of OBB's as part of State's own liabilities	OBBs are being considered as part of State's own liabilities for calculating total liabilities
Transparency	State's financial position is being hosted on the Finance Department's website at https://www.finance.karnataka.gov.in

3.3) Fiscal performance of the State in 2020-21 vis-à-vis 2019-20

24. Table 8 shows the State's fiscal performance for financial Year **2019-20** vis-a-vis the targets set and the likely performance of the **2020-21** (R.E) vis-à-vis the budget estimates.

Table 8				
Fiscal performance of the State				Rs.in crore
Particulars	2019-20		2020-21	
	B.E	Accounts	B.E	R.E
Revenue Surplus	258	1185	143	-19486
Fiscal Deficit as percentage of GSDP	2.48%	2.25%	2.55%	3.23%
Total Liabilities to GSDP	19.26%	19.87%	20.44%	22.08%

3.4) Performance of receipts, expenditures and fiscal indicators (2017-18 to 2020-21)


25. Table-A of this chapter analyse the fiscal performance between the years 2017-18 and 2020-21 (BE) and Table-B of Chapter 8 will analyse Budget Estimates 2021-22 and the projections for the following three years as per Rule 4(e) of KFR Rules.

Revenue Receipts:

26. Revenue Receipts of the State are categorised under four major components viz. own tax revenues, own non tax revenues, share in Central Taxes and Grant-in-aid & Contributions from Government of India.


State Own Tax Revenues (SOTR):

27. State's Own Tax Revenue (SOTR) includes amongst others, the four major State taxes viz. Commercial Taxes, Excise, Motor Vehicle Taxes and Taxes on Stamps & Registration. All the major SOTR had shown a huge drop in collections during the first quarter of 2020-21 due to Covid-19 compared to the budgetary targets. However, from the tax collections improved in the second half of 2020-21. The revised estimates of SOTR for 2020-21 is shown in the below graph.



State Own Non Tax Revenue (SONTR):

28. Royalty on Major and Minor Minerals, interest receipts and dividends form major components of SONTR. The SONTR collections are estimated at Rs.7,730 crores in 2020-21 RE. Major non-tax revenue collections is shown in the below graph.




Non Debt Capital Receipts (NDCR):

29. Non debt capital receipts are primarily receipts from recovery of loans and advances and also receipts from sale of assets. For the current year Rs.290 crore of non-debt capital receipts is estimated in 2020-21RE.

Capital Expenditure:

30. State's capital expenditure is mainly funded by the borrowings. The drop in States own revenue collection and decrease in tax devolution from the centre in the revised estimates for 2020-21 has put the State into revenue deficit situation. Because of this part of the borrowings is used to fund the revenue expenditure. So the allocation for the capital expenditure has come down from the budgeted amount of Rs.46,512 crores to Rs.39,125 crores in the revised estimates. Hence there is a drop in capital expenditure as a percentage to GSDP compared to the previous year.



Revenue Surplus:


31. Karnataka Fiscal Responsibility Act, 2002 mandates State to achieve revenue surplus by 2006. However, State has achieved revenue surplus in 2004-05 itself much earlier than statutory norm. State has also continuously maintained revenue surplus since the year 2004-05. In 2020-21 BE State has estimated a revenue surplus of Rs.143 crores. The economic slowdown due to unprecedented Covid-19 pandemic resulted in a

reduced revenue collection of the State. The reduced revenue collection with an increased expenditure commitment as a response to the pandemic, forced the State to fall into deficit. A revenue deficit of Rs.19,486 crores is estimated for 2020-21 RE.

Fiscal Deficit:


32. As seen from Table-9 and the following graph, Fiscal Deficit as a percentage of GSDP has not exceeded the level of 3 per cent during the last three years. But for 2020-21 the revenue crunch due to Covid-19 impact Government of India has raised the borrowing limits for states for the current 3% to 5% of gross state domestic product (GSDP). Accordingly, State Government has amended the KFR Act 2002 and increased the Fiscal deficit limit to 5% for 2020-21.

Table 9				
Fiscal Deficit Trends				(% to GSDP)
	2017-18	2018-19	2019-20	2020-21 RE
Achievement	2.37%	2.73%	2.25%	3.23%




Interest Payments to Revenue Receipts (IP/RR):

- 33. Karnataka has availed borrowing as per the necessity of cash to meet its Capital Expenditure, because of which the interest payments have maintained constant ratio over the revenue collection for the past few years. However, due to substantial decrease in tax devolution from the centre compared to the Budgeted estimates in 2019-20 the interest payments as a ratio to the revenue receipts has exceeded 10% in 2019-20.
- 34. During 2020-21 due to Covid-19 pandemic and consequent imposition of lockdowns has led to severe cutting down in revenue receipts which eventually increased the quantum of borrowings resulting in an increase in interest payments. Drastic reduction in revenue receipts and increased interest payments which are of committed in nature the ratio of Interest Payments to Revenue Receipts (IP/RR) is bound to rise further as depicted in the Graph below.



Total Liabilities to GSDP:

35. State has been ensuring that total liabilities including off-budget borrowings are kept within the statutory ceiling as seen from the following graph.



3.5) Fiscal Performance 2017-18 to 2020-21

36. As required under the KFRA, fiscal performance in the previous four financial years including 2020-21 Budget Estimates (in absolute terms and as a percentage of GSDP) is presented in Table A.

Table A

Fiscal Performance - 2017-18 to 2020-21						
						Rs. In crore
		Particulars	2017-18 AC	2018-19 AC	2019-20 AC	2020-21 BE
1		Revenue Receipts	147000	164979	175443	179920
	(i)	State Own Tax Revenues *	93376	107584	116860	128107
	(ii)	Non Tax Revenues	6477	6773	7681	7767
	(iii)	Resources from the centre				
		- Devolution	31752	35895	30919	28591
		- Grants	15395	14727	19983	15454
2		Revenue Expenditure	142482	164300	174257	179776
	(i)	Interest	13930	15423	18519	22216
	(ii)	Salaries	22818	28967	31513	37291
	(iii)	Pensions	11684	15109	18404	22211
	(iv)	Subsidies #	18289	19415	21905	19942
	(v)	Devolution to ULBs	6490	5425	6425	6591
	(vi)	O & M	34992	37593	39404	40719
	(vii)	Administrative Expenditure	2547	2297	2653	3133
	(viii)	Other Revenue Expenditure	31733	40072	35433	27673
3		Revenue Surplus	4517	679	1185	143
4		Capital Receipt (Non Debt)	141	26	248	297
5		Capital Expenditure	35759	39147	39599	46512
6		Fiscal Deficit	31101	38442	38166	46072
7		Outstanding Debt	233058	270377	319418	351759
8		Total Liabilities	245737	285238	337520	368692
9		GSDP at current prices	1310879	1408112	1698685	1803609
10		GSDP Growth Rate	17.3%	7.4%	20.6%	6.2%
AS PERCENTAGE OF GSDP (%)						
1		Revenue Receipts	11.21	11.72	10.33	9.98
	(i)	State Own Tax Revenues	7.12	7.64	6.88	7.10
	(ii)	Non Tax Revenues	0.49	0.48	0.45	0.43
	(iii)	Resources from the centre				
		- Devolution	2.42	2.55	1.82	1.59
		- Grants	1.17	1.05	1.18	0.86
2		Revenue Expenditure	10.87	11.67	10.26	9.97
	(i)	Interest	1.06	1.10	1.09	1.23
	(ii)	Salaries	1.74	2.06	1.86	2.07
	(iii)	Pensions	0.89	1.07	1.08	1.23
	(iv)	Subsidies	1.40	1.38	1.29	1.11
	(v)	Devolution to ULBs	0.50	0.39	0.38	0.37
	(vi)	O & M	2.67	2.67	2.32	2.26
	(vii)	Administrative Expenditure	0.19	0.16	0.16	0.17
	(viii)	Other Revenue Expenditure	2.42	2.85	2.09	1.53
3		Revenue Surplus	0.34	0.05	0.07	0.01
4		Capital Receipt (Non Debt)	0.01	0.00	0.01	0.02
5		Capital Expenditure	2.73	2.78	2.33	2.58
6		Fiscal Deficit	2.37	2.73	2.25	2.55
7		Outstanding Debt	17.78	19.20	18.80	19.50
8		Total Liabilities	18.75	20.26	19.87	20.44

* State Own Tax Revenue is inclusive of GST compensation, # excludes Implicit subsidy.


Chapter 4 **Revenue Performance and Reforms**

4.1) Tax Policy and Strategy


37. From the MTFP 2012-16 onwards State has been disclosing the compliance costs associated with different types of taxes it imposes. Lower compliance cost is an indication of tax simplification. MTFP 2021-25 continues to disclose the compliance cost for the four major taxes of State Government in statement-2 of Annexure.

4.2) Tax Effort

38. Change in the GSDP base year and methodology has affected own tax revenue to GSDP ratio.



39. Composition of major taxes as a percentage of GSDP since 2017-18 is shown in the graphs below.



40. The annual growth rates and buoyancy of these taxes, individually for a 7-year period have been shown in Table 10.

Major Taxes		2014-15						2020-21 RE	
		2014-15	2015-16	2016-17	2017-18	2018-19	2019-20	2020-21 RE	
Commercial Tax *	Actuals	42923	45225	51233	58100	67804	74281	76837	
	Growth Rate	13.6%	5.4%	13.3%	13.4%	16.7%	9.6%	3.4%	
	Buoyancy	1.0	0.7	0.3	0.8	2.3	0.5	0.6	
Excise Duty	Actuals	13801	15333	16484	17949	19944	21584	22700	
	Growth Rate	7.6%	11.1%	7.5%	8.9%	11.1%	8.2%	5.2%	
	Buoyancy	0.5	1.5	0.1	0.5	1.5	0.4	0.8	
Motor Vehicle Tax	Actuals	4542	5002	5594	6209	6568	6763	5525	
	Growth Rate	16.1%	10.1%	11.8%	11.0%	5.8%	3.0%	-18.3%	
	Buoyancy	1.2	1.4	0.2	0.6	0.8	0.1	-3.0	
Stamps & Registration Duty	Actuals	7026	8215	7806	9024	10775	11308	9912	
	Growth Rate	13.5%	16.9%	-5.0%	15.6%	19.4%	5.0%	-12.4%	
	Buoyancy	1.0	2.3	-0.1	0.9	2.6	0.2	-2.0	
Other Taxes	Actuals	1888	1776	1839	2096	2494	2924	2807	
	Growth Rate	-0.3%	-6.0%	3.6%	14.0%	19.0%	17.2%	-4.0%	
	Buoyancy	0.0	-0.8	0.1	0.8	2.6	0.8	-0.6	
States Own Tax Revenue	Actuals	70180	75550	82956	93376	107584	116860	117782	
	Growth Rate	12.1%	7.7%	9.8%	12.6%	15.2%	8.6%	0.8%	
	Buoyancy	0.9	1.0	0.2	0.7	2.1	0.4	0.1	

*Includes GST compensation

4.3) Performance of Major Own Taxes

I. Commercial Taxes:

41. Revenue collection from commercial tax was budgeted at Rs.82443 crores. The states commercial tax collections were reduced due to covid-19 induced lockdown. GST collection has also come down as compared to previous year. The shortfall in GST collections will be compensated by GOI. But the covid-19 pandemic had also made adverse impact on the revenue collections of the centre as well. However, to protect the states from revenue shortfall GOI is giving compensation to states by availing market borrowings. Accordingly, Karnataka is entitled for Rs. 12,407 crores for 2020-21. The Quarter wise collections of States commercial tax compared with the previous year is shown below.

42. Due to recovery from Covid-19 and consequent lifting of lockdown in later half of the financial year, the regular economic activities are resuming resulting in increase in revenue collections. Hence the revised estimates of commercial tax have been estimated at Rs. 76,837 crores for 2020-21.

Table 11									
Commercial Tax trend during 2020-21									Rs. in crore
Taxes	Q1	Growth	Q2	Growth	Q3	Growth	Anticipated collections in Q4	RE 2020-21	Overall growth over previous year
Commercial Taxes *	14784	-17%	15646	-24.8%	25571	44%	20836	76837	3%

***Includes GST compensation**

II. State Excise:

43. Budgeted Estimates for State Excise for 2020-21 is Rs. 22,700 crores. As restrictions were lifted for liquor sales during early periods of lockdown, collections are showing a positive trend. State has also increased the slab rates, so the excise collections are expected to increase in near future and are likely to reach the budgetary targets.

Table 12

State Excise trend during 2020-21									Rs. in crore
Taxes	Q1	Growth	Q2	Growth	Q3	Growth	Anticipated collections in Q4	RE 2020-21	Overall growth over previous year
State Excise	3831	-33.5%	5934	15.9%	7021	31.5%	5913	22700	5%

III. Stamps and Registration:

44. Revenue from Stamps and Registration has been budgeted at Rs.12,655 crores during 2020-21 BE. Due to general slowdown in real estate sector, tax collections has seen a declining trend so the estimates are revised to Rs.9,912 crores for 2020-21.

Table 13

Stamps and Registration Fees trend during 2020-21									Rs. in crore
Taxes	Q1	Growth	Q2	Growth	Q3	Growth	Anticipated collections in Q4	RE 2020-21	Overall growth over previous year
Stamps & Registration Fees	1178	-56%	2504	-10%	3156	8%	3074	9912	-12%

IV. Motor Vehicle Taxes:

45. Revenue from Motor vehicles tax has been budgeted at Rs.7,115 crores during 2020-21 BE. Because of the Lockdown restrictions and consequent decrease in automobile sales, motor vehicle taxes are estimated at Rs.5,525 crores for 2020-21 RE.

Table 14

Motor Vehicles Taxes trend during 2020-21									Rs. in crore
Taxes	Q1	Growth	Q2	Growth	Q3	Growth	Anticipated collections in Q4	RE 2020-21	Overall growth over previous year
Motor Vehicles	612	-59%	1228	-19%	1791	-9%	1894	5525	-18%

4.4) Cess Receipts

46. The two large cesses on taxes that the State imposes are:
 - a. Infrastructure Cess
 - b. State Urban Transport Cess

47. Infrastructure Cess is 15% on Excise License Fee, 10% on Motor Vehicles Tax and 10% on Stamp Duty on certain documents, for augmenting the Infrastructure Initiative Fund (IIFs), Bangalore Metro Rail Corporation Fund (BMRCL Fund) and Chief Minister's Rural Road Fund (CMRR Fund).

48. There is 1 per cent cess imposed on Motor Vehicle Tax for contribution to the State Urban Transport Fund (SUTF) to fund Urban Public Transport Schemes.

49. Cess collections in BE 2020-21 were estimated at Rs.1,467 crore for transfer to IIFs and Rs.60 crore for transfer to SUTF and will change as per RE of corresponding taxes.

4.5) Non Tax Revenues

i. Royalty on Major and Minor Minerals:

50. The revenue collections from the royalty on major and minor minerals was budgeted at Rs.3,750 crores for 2020-21.

ii. Interest Receipts:

51. The interest receipts for the loans advanced and interest earned out of investment of surplus cash balance of the State in Government of India's T-bills was estimated at Rs.719 crores in budget. Under the prevailing trends the interest receipts are likely to achieve the budgeted targets of 2020-21.

Chapter 5

Expenditure Management

5.1) Trends in Government Expenditure


52. The expenditure outlays on general, social and economic services for the current year and past two years are shown in Table 15. Expenditure is further broken down into revenue, capital and loan to give a better understanding of the nature of expenditure.

Table 15				
Expenditure on Services				
Rs. In crore				
Services		2018-19	2019-20	2020-21 RE
General Services	Revenue	42655	48824	59962
	Capital	827	779	910
	Loan	11	6	20
	Total	43494	49609	60892
Social Services	Revenue	67934	66373	63982
	Capital	9794	9192	10018
	Loan	2441	1061	890
	Total	80169	76626	74890
Economic Services	Revenue	48285	52636	49248
	Capital	24038	25559	26218
	Loan	2035	3002	1069
	Total	74359	81197	76535
Grand Total		198021	207431	212316

5.2) Revenue and Capital Expenditure:

Expenditure pattern

53. The chart below indicates the trend in revenue and capital expenditure.



54. The growth of developmental and non-developmental expenditure is as given below.



5.3) Sector wise Outlays:

55. The outlays of some of the major developmental sectors for the last three years and RE 2019-20 and corresponding growth over previous year are detailed in Table-16.

Table 16								
Outlay under major development sectors								
Rs. In crore								
Years	Agri & Horti*	Growth	Rural Dev	Growth	Health#	Growth	Education	Growth
2017-18 A/c	6064	9%	12359	-10%	7795	18%	22710	6%
2018-19 A/c	5943	-2%	13559	10%	9161	18%	24973	10%
2019-20 A/c	7534	27%	13467	-1%	8799	-4%	35134	41%
2020-21 RE	7574	1%	15249	13%	11457	30%	34362	-2%

* Expenditure on Agriculture and Horticulture universities is included in both Agriculture and Education sector outlay.
Expenditure on Medical education is included in both Health and Education Sector outlay.


5.4) Beneficiary oriented schemes & subsidies:

56. The subsidy budget has consistently shown an increase. Efforts are being made to modify some of the subsidy schemes as direct benefit transfer schemes so that the benefits accrue to the end beneficiaries. Table-17 details the total year wise quantum of subsidies.

Table 17				
Subsidies				
Rs. In crore				
Year	2017-18	2018-19	2019-20	2020-21 RE
Total Subsidy	22189	23330	25650	25133

5.5) Resource Transfer to Local Bodies:

57. The State transfers resources to the local bodies as per the recommendations of the State Finance Commission. Devolution to Urban Local bodies and Panchayat Raj institutions is shown in the below graph.




5.6) Committed Expenditure

58. Though the size of budget has gone up over the years, it is characterised by a substantial portion being in the nature of committed expenditure. This reduces manoeuvrability around expenditure decisions. But in the financial year 2020-21 the covid-19 impact has reduced the revenue receipts compared to the Budgeted estimates. Table-18 shows that the revenue receipts are insufficient to meet the committed expenditure needs.

Table 18

Committed Expenditure as a ratio of Revenue Receipts				
Rs. In crore				
Sl. No	Particulars	2019-20 A/c	2020-21 BE	2020-21 RE
1a	Salary (State & District Sector)	31525	37291	37080
1b	Daily Wages(State & District Sector)	265	321	322
1c	Contract/ Outsource(State & District Sector)	1057	1347	1417
2	Interest	18519	22216	22619
3	Pension	18404	22211	22214
4	Social Security Pension	7176	7489	7489
5	Subsidy	25650	23476	25133
6	GIA & Other Financial Assistance	19465	16787	15878
7	Administrative Expenses	2653	3133	3328
8	Devolution to Local Bodies	27380	28212	26878
a	ULBs *	6425	6591	6003
b	PRIs (Non Salary)	20956	21621	20875
9	Committed Expenditure (Total 1 to 8)	152094	162484	162359
10	Revenue Receipts	175443	179920	159709
11	Committed Expenditure as a percentage of Revenue Receipts	87	90	102

* Major Head 3604 only



5.7) Delegation of Fund release powers to Administrative Departments

59. Delegation of Fund release powers to Administrative Departments has been done to reduce procedural delays.


60. With persistent review of expenditure in the monthly Karnataka Development Programme meetings, skewed expenditure profile observed in last quarter of every year to some extent has been avoided with the first three quarters expenditure improving to 63 per cent.

Table 19

Quarter Wise Expenditure					
Quarter	2016-17	2017-18	2018-19	2019-20	2020-21 *
Quarter-1	15%	15%	14%	18%	17%
Quarter-2	22%	27%	24%	24%	18%
Quarter-3	21%	21%	21%	24%	24%
Quarter-4	42%	37%	41%	34%	-
Total	100%	100%	100%	100%	59%

* Expenditure up to third quarter only.

Quarterly Percentage achievement of Expenditure



Chapter 6 **Management of Liabilities**

61. With passing of the KFRA 2002 and subsequent amendments, State has also committed itself to follow the fiscal consolidation roadmap with clear timelines for achieving fiscal and debt indicators.

6.1) Overall Debt Scenario

62. The Public Debt of State includes the Internal Debt Comprising Market Borrowings, Loans from Financial Institutions and Special securities issued to National Small Savings Fund (NSSF) of Central Government and Loans and Advances from Government of India. On key debt indicators, the State has consistently met its targets as per KFRA.

6.2) Composition of Debt

63. The composition of Public Debt for the year ending 2017-18 to 2020-21 in Table-20 shows an increasing trend towards more reliance on Open Market Borrowings (OMB). The State has opted out of the NSSF scheme in 2016-17 as it was a relatively costlier debt.

Table 20								
Composition of Public Debt								Rs. In crore
Type of Borrowing	2017-18	% of Total debt	2018-19	% of Total debt	2019-20	% of Total debt	2020-21 RE	% of Total debt
Market Borrowings	125708	77%	157890	81%	200390	86%	260540	89%
Loans from Financial Institutions	4289	3%	4430	2%	4586	2%	5003	2%
Special Securities issued to National Small Savings Fund(NSSF)	18584	11%	16989	9%	15361	7%	13733	5%
Government of India Loans	14555	9%	14657	8%	13908	6%	13746	5%
Total	163135	100%	193967	100%	234245	100%	293022	100%

* Source: Finance Accounts 2017-18, 2018-19.

6.3) Management of borrowings


64. All borrowings of the State Government are with the permission of Government of India under Article 293(3) of the Constitution of India. For the Financial year 2020-21 Government of India has given additional Borrowing of 2% of GSDP. Apart from that, sector specificity of loans (EAP, RIDF) is considered before deciding to borrow.

6.4) Off budget borrowings

65. Off budget borrowings (OBB) are borrowings availed by State agencies where the specific liability for principal and interest repayment on such borrowings is on the State Government. They are included while working out the total liabilities to be kept within the target of 25 per cent of GSDP.

6.5) Maturity Profile of State Government Securities

66. The chart below shows maturity profile of the outstanding stock of SDL's as at the end of March 2020 considering that borrowings are used mainly for projects with long term economic benefits.



67. The level and rate of growth in the debt should be sustainable to avoid the risk emanating from the interest cost burden and maturing of the debt. High debt levels shows the increased borrowings availed by the State to meet the expenditure needs. The recovery of the economy affected by Covid-19 pandemic cannot be expected in the immediate future. So expecting a big leap in revenue growth in the short term may not be possible. With the committed expenditure consuming a major share in the State revenue expenditure, the rising debt levels will eventually result in large share of revenue expenditure being spent on interest servicing. The objective of the debt management is to ensure that Government's financing needs and its repayment obligations are met at the lowest possible cost over the medium to long run. Efforts should also be made towards restricting borrowings in future and building sufficient revenue surpluses to fund capital expenditure.

6.6) Contingent Liabilities

Government Guarantees

68. The outstanding guarantees at the end of all financial years between 2016-17 to 2019-20 have always been within the prescribed limit as per The Karnataka Ceiling of Government Guarantee Act (KCGGA), 1999 as seen at Table-21.

Table 21				
Government Guarantees				
	Rs in crore			
Parameter	2016-17	2017-18	2018-19	2019-20
Maximum amount guaranteed	21,115	24,025	30,719	35694
Outstanding amount of guarantees (including interest)	15,392	18,416	24091	26830
Percentage of outstanding amount guaranteed to total revenue receipts of the second preceding year (ceiling = 80%)	14.8%	15.5%	18.1%	18.3%

6.7) Special and Normal Ways & Means Advances

69. To facilitate the States during the Cash shortage circumstances a Special and Normal Ways & Means Advances (SWMA and NWMA) are provided to meet the expenditure commitments. However, State has managed the Cash balance efficiently and has not availed any special and Normal Ways & Means Advances in the financial year 2020-21.

6.8) Timing of Borrowing

70. State has opted for open market borrowing based on the expenditure requirements and cash availability. State has also considered the debt repayment profile while opting for the borrowing, so that accumulation of debt should not burden the State's developmental activities. However, in 2020-21, the monetary crisis aroused due to the impact of Covid19, State has availed borrowings from the first quarter of the financial year to meet the regular expenditure commitments and also to bear the health related expenditure to fight against the pandemic.

Chapter 7 **Systemic Reforms**

7.1) Commercial Taxes Department:

- Commercial Taxes Department has been given a target of Rs.82,443 Crore for the year 2020-21. Till the end of October 2020, the Department has Collected Rs.39097 Crore when compared to previous year collection of Rs. 42823 Crore. This is 47.42% of the target given to the Department.
- The Commercial Taxes Department(CTD) has kept strict vigil on Tax evasion activities, even during COVID-19 pandemic. During the period of April to December 2020 officers of the Department have checked 7167281 E-Way bills which is highest, when compared to other states. This has also contributed for the growth of GST Collection.
- GST Prime is the analytical tool developed by NIC along with Commercial taxes department Karnataka which provides different kinds of reports for the effective and efficient monitoring of the tax payers to ensure regular tax compliance.
- GST e Shodane- electronic Scrutiny of High risk cases, Audit Observations and DRC under Assessment module. An online module for Audit, Assessment and recovery under GST has been put in place with effect from 02/11/2020. This module identifies high risk cases based on various key risk indicators and also allows for tax officers to select cases for Audit through wild card entry. Intelligence reports, Service sector analysis, scrutiny of discrepancies in returns. TRAN cases with inclusion of cases with evasion prone commodities forms the basis for selection of cases for Audit. This module is expected to contribute immensely towards revenue collection.
- Help desk and Call centre activates - Even in the wake of COVID-19 pandemic the Help line of CTD Karnataka has attended to 9468 calls since April 2020 with resolution status of more than 99 percent.

- First Stage of E-Enforcement Module for assigning inspection assignments to enforcement officers has been deployed in July-2020. This has ascertained transparency and accountability in the working of enforcement wing.

7.2) Khajane-2

The Government of Karnataka has introduced New Pension System (NPS) to the employees who have joining the Government Service on or after 01.04.2006. It has been operationalized from 01.04.2010 by adopting the PFRDA's architecture. NPS cell was created under the Commissionerate of Treasuries for implementation of the new pension system with Commissioner of the Treasuries as principal Nodal officer of the state. The NPS module under Khajane -II, envisages integration with various stakeholders including HRMS, Department of Treasuries, Agency banks, Trustee bank and CRA, with clear role and responsibilities provided for each stake holder to perform over the integrated platform. Reforms related to NPS during 2020-21 is as mentioned below:

- S-1 Registration of an employee with CRA: Till 31/03/2020 registration of NPS employees in CRA was being done offline by submitting the CSRF-1.2. Due to this process the PRAN number allocation to employee was taking 1 to 3 months. PRAN is mandatory to draw the salary, employees were unable to draw the salary till allotment of PRAN. The 1st Salary drawn by the New employees were getting delayed due to this. From 01/04/2020 S-1 registration process is being done online mandatorily via integration of HRMS, Khajane –II and CRA by submitting CSRF1.2 form to CRA. New PRAN is being allocated by CRA through online and PRAN details are being updated in HRMS. Due to this integration the NPS employees are getting the PRAN from CRA within one day and there are no delays in the 1st salary being paid to new employees.
- SOT in Kannada language: The Statement of Transaction (SOT) for every NPS employee/PRAN holder are available in CRA. SOT includes details of NPS contribution like regular and backlog contribution, change of employee details in CRA, contribution and investment details. The SOT is available in English and Hindi Language. From November-2020 the SOT of Karnataka NPS employees is available in Kannada version also. Karnataka is the first state in India, Publishing the Statement of Transaction (SOT) in Kannada (Regional Language) for NPS employees.

- Inter Sector shifting of PRAN holder (ISS): In case an employee moves from another State Government or from Central Government or from corporate sector to our state Government, such employees PRAN has to be shifted to our state sector through inter sector shifting in the CRA system. From 01.04.2020 this process has been carried in Khajane-II.
- Service charges to CRA: From 01.04.2020 service charge master has been updated in Khajane-II. The service bill details that are sent by CRA are being cross checked with details in khajane-II and in case of any discrepancy, an exception report is being obtained. The discrepancies are resolved, and the payment of service charge are being done through Khajane-II.
- Government backlog Contribution: For backlog eligible employees, DDO's generate schedule 4 & 5 in HRMS and share the schedule 4 & 5 to Khajane –II NPS login. NPS cell verifies the schedules sent by DDO's and only for correct schedules Government backlog will be paid by preparing the bill under HoA 2071 in Khajane-II. Work is in progress for the payment of Government backlog contribution for 24,000 employees.
- Newly registered PRAN, DDO registration and withdrawal settled cases during 2020-21 is as under.

Sl.No.	Category	Details as on 01.04.2020	Details as on 31.12.2020
1	PRAN	2,28,948	2,39,357
2	DDO registered in CRA	24,747	25070
3	Withdrawal cases settled in CRA		
	a) Death	697	103
	b) Retirement	512	25
	c) Premature exit	163	172
	Total (a+ b + c)	1372	300

7.3) State Excise Department

- As per the Government Notification No: DPAR/180/NASEKHA/ 2018, dated:25-09-2018, to bring transparency, effectiveness in delivery of services and to deliver the same in time without any delay, the State Excise Department has effected 'SAKALA' Scheme wherein 39 Excise services have been included. All these 39 Services under SAKALA are being provided online.
- Excise Online Licence Renewal System [EOLRS] has already been introduced successfully in respect of renewal of retail licences and also renewal of Distillery/Brewery/winery licences through ONLINE.

Chapter 8

Medium Term Fiscal Plan Projections 2021-25

8.1) Brief assessment of sustainability of certain fiscal parameters


71. Section 3(3) of KFRA, 2002 mandates that the MTFP shall include an assessment of sustainability relating to –
- The balance between revenue receipts and revenue expenditures
 - The use of capital receipts including borrowings for generating productive assets
- These two aspects are discussed below.

8.2) Balance between Revenue Receipts and Revenue Expenditures

72. State has always maintained fiscal prudence as one of its policy goals. During 2020-21, Covid-19 had created a severe impact on revenue collection resulting in decrease in revenue receipts. In order to fight the Covid-19 pandemic state had to fund more to health related expenses in addition to the regular expenditure commitments. So it was difficult to balance the revenue receipts and expenditure in this financial year and State has to depend more on borrowings.
73. Fifteenth Finance Commission has submitted its final report on sharing of resources between Centre and States for the financial year 2021-26. The award given by the Commission has decreased the Karnataka's share from 4.71 per cent allotted by 14th Finance Commission to 3.64 per cent, a decrease of 23 per cent. Being a fiscally prudent State and one of the major contributor to the country's GDP, the award given by the 15th Finance Commission has been a setback for the State. Karnataka's revenue collection has come down severely in 2020-21 due to Covid 19 impact. It is difficult to expect regular growth in revenue in the immediate future as the pandemic has impacted on several sectors to a large extent. Realising this situation of revenue shortfall 15th FC has awarded Revenue deficit grants to Karnataka only for 2021-22. But it is unlikely that the revenue collections will reach to normalcy in the single financial year. So the award may not help the State much on the ongoing revenue crisis situation.
74. State is entitled to GST compensation for the loss of revenue shortfall in SGST collection. As the pandemic has negatively affected both Union and State revenues resulting in a revenue shortfall for the financial year 2020-21, the GST cess collections through which Government of India compensates States for the GST shortfall has also

seen a reduction. To support the states in overcoming this revenue crisis GOI is lending GST compensation by availing loans from the open market and keeping the onus of repayment with itself. Since GOI has to repay this debt using the GST cess collections only, the States may not be fully compensated in the next financial year i.e. 2021-22. The pending GST shortfall will be compensated in the future years.

75. Since the implementation of GST, the revenue collection is showing a year-on-year growth (except 2020-21 due to Covid 19 impact). As the state GST collections has not yet stabilised it would be more helpful if the GST council extends the GST compensation to states for few more years so that the state GST revenues gets stabilised thereby protecting the fiscal federalism.
76. Expenditure rationalisation is the need of the hour, as the revenue receipts are almost fully made used to fund the committed expenditure, leaving a limited scope for the new schemes. The growth in revenue receipts in the immediate future may not deviate much from the existing trend, it is important that timely measures are taken by the State, to contain the revenue expenditure. These measures are imperative as there is a statutory requirement for the State to maintain revenue surplus. On the Revenue side mobilising the Non Tax revenues is the need of the hour. In this regard FMRC has also advised to augment the non-tax revenues by fee revision. On the expenditure side targeting the subsidies is essential to manage the limited resources effectively so that resources can be diverted to the developmental needs of the State.



8.3) Use of Capital Receipts including borrowings for generating productive assets

77. Capital receipts on the one hand includes non-debt capital receipts like revenue earned from sale of government assets, recoveries of loans and advances etc. and includes borrowings under public debt on the other. Since State is facing revenue deficit situation in 2020-21 and 2021-22, it is difficult to contain the expenditure and proportionately increase the revenue collection in a short term to pull out the State from revenue deficit situation. So the borrowings cannot be fully used to fund the capital expenditure. So States capital expenses will be strained heavily by underfunding.
78. The borrowings are subjected to ceiling fixed by the Government of India. To overcome the revenue crisis aroused in 2020-21 GOI has enhanced the states borrowing limit from 3% to 5% of GSDP for 2020-21. 15th FC in its award for 2021-26 has recommended to increase the net borrowing ceiling to states for 2021-22 to 4% of GSDP, accordingly GOI in its union budget has enhanced the states borrowings limit. Even though this additional borrowing is necessary for the State to meet its expenditure commitments the excess borrowing will also burden the State with debt repayment in the near future.

Use of Capital Receipts & Revenue Surplus for Expenditure on Capital Outlay



GST compensation ends from 2021-22 resulting in revenue deficit.

Table B
Medium Term Fiscal Plan Projections 2021-2025

Rs. In crore

	Particulars	2019-20 A/c	2020-21 BE	2020-21 RE	2021-22 BE	2022-23 Proj	2023-24 Proj	2024-25 Proj	
1	Revenue Receipts	175443	179920	159709	172271	179916	192343	203728	
	(i) State Own Tax Revenues *	116860	128107	117782	124202	130535	139108	145749	
	(ii) Non Tax Revenues	7681	7767	7730	8258	8589	8932	9290	
	(iii) Resources from the centre								
	- Devolution	30919	28591	20053	24273	26719	30065	34157	
	- Grants	19983	15454	14145	15538	14073	14238	14533	
2	Revenue Expenditure	174257	179776	179195	187405	208004	239405	261721	
	(i) Interest	18519	22216	22619	27161	31384	35162	38938	
	(ii) Salaries	31513	37291	37080	38626	43146	57592	61696	
	(iii) Pensions	18404	22211	22214	23413	25520	27817	30320	
	(iv) Subsidies #	21905	19942	21468	19774	22098	24742	27756	
	(v) Devolution to ULBs	6425	6591	6003	5966	6271	6683	7002	
	(vi) O & M	39405	40719	40294	41748	45922	50515	55566	
	(vii) Administrative Expenditure	2653	3133	3328	3040	3217	3405	3605	
	(viii) Other Revenue Expenditure	35433	27673	26189	27677	30445	33490	36839	
3	Revenue Surplus	1185	143	-19486	-15134	-28088	-47062	-57993	
4	Capital Receipt (Non Debt)	248	297	290	131	136	142	147	
5	Capital Expenditure	39599	46512	39125	44237	26735	14284	10942	
6	Fiscal Deficit	38166	46072	58321	59240	54687	61204	68788	
7	Outstanding Debt	319418	351759	380229	440835	495521	556726	625514	
8	Total Liabilities	337520	368692	398219	457899	512585	573790	642578	
9	GSDP at current prices	1698685	1803609	1803609	1702227	1885750	2110499	2372009	
10	GSDP Growth Rate	20.6%	6.2%	6.2%	-5.6%	10.8%	11.9%	12.4%	
AS PERCENTAGE OF GSDP (%)									
1	Revenue Receipts	10.33	9.98	8.85	10.12	9.54	9.11	8.59	
	(i) State Own Tax Revenues	6.88	7.10	6.53	7.30	6.92	6.59	6.14	
	(ii) Non Tax Revenues	0.45	0.43	0.43	0.49	0.46	0.42	0.39	
	(iii) Resources from the centre								
	- Devolution	1.82	1.59	1.11	1.43	1.42	1.42	1.44	
	- Grants	1.18	0.86	0.78	0.91	0.75	0.67	0.61	
2	Revenue Expenditure	10.26	9.97	9.94	11.01	11.03	11.34	11.03	
	(i) Interest	1.09	1.23	1.25	1.60	1.66	1.67	1.64	
	(ii) Salaries	1.86	2.07	2.06	2.27	2.29	2.73	2.60	
	(iii) Pensions	1.08	1.23	1.23	1.38	1.35	1.32	1.28	
	(iv) Subsidies	1.29	1.11	1.19	1.16	1.17	1.17	1.17	
	(v) Devolution to ULBs	0.38	0.37	0.33	0.35	0.33	0.32	0.30	
	(vi) O & M	2.32	2.26	2.23	2.45	2.44	2.39	2.34	
	(vii) Administrative Expenditure	0.16	0.17	0.18	0.18	0.17	0.16	0.15	
	(viii) Other Revenue Expenditure	2.09	1.53	1.45	1.63	1.61	1.59	1.55	
3	Revenue Surplus	0.07	0.01	-1.08	-0.89	-1.49	-2.23	-2.44	
4	Capital Receipt (Non Debt)	0.01	0.02	0.02	0.01	0.01	0.01	0.01	
5	Capital Expenditure	2.33	2.58	2.17	2.60	1.42	0.68	0.46	
6	Fiscal Deficit	2.25	2.55	3.23	3.48	2.90	2.90	2.90	
7	Outstanding Debt	18.80	19.50	21.08	25.90	26.28	26.38	26.37	
8	Total Liabilities	19.87	20.44	22.08	26.90	27.18	27.19	27.09	

* State Own Tax Revenue includes GST compensation, # excludes Implicit subsidy.

The underlying assumptions for the projections made for the Medium Term Fiscal Plan 2021-25

GSDP

1. GSDP is assumed as per the projections made by the 15th FC.

Revenue Receipts

2. As immediate recovery in revenue collections from the Covid-19 impact is difficult, a growth rate of 8% per cent has been assumed on GST collections for 2022-23 and 14% for future years. 8% growth is assumed on Sales tax collections.
3. GST compensation was about to end in 2021-22. But the shortfall in GST collections in 2021-22 will be compensated in future years based on GST cess collections and debt repayment schedule of loans availed by GOI to lend the States in lieu of GST compensation.
4. As rate revision in Excise has reached optimum levels a minimal 1% growth is assumed for future years.
5. With the anticipation of higher registrations happening in future years, Registration fee collections are assumed with a 10 per cent growth on every successive year.
6. Demand slowdown has hampered the Motor Vehicle tax collections, expecting a boost in demand, growth rate of 4 per cent is assumed on Motor Vehicle tax collection.
7. The non-tax revenues are projected to grow at 5 per cent.
8. The devolution from the Centre is assumed as per the projections made by the 15th Finance Commission.
9. Grants are assumed as per the recommendation of 15th Finance Commission.

Revenue Expenditure

10. The Interest Expenditure is calculated based on borrowings as per the fiscal deficit incurred for each year and average cost of funds. Interest cost depends on many

macro-economic parameters and hence we have considered the rate of interest on current borrowings.

11. The expenditure towards salaries have been projected based on the current employee profile in the Government. A much higher projections during 2023-24 is mainly because of the expected setting up of the 7th pay Commission of the State Government.
12. Expenditure on pensions are projected based on 9 per cent growth.
13. For projection of all subsidies, administrative and O & M expenditure, historical growth rate based on CAGR is adopted.
14. The devolution to Urban Local Bodies is projected to grow at the same rate as growth of own Revenue Receipts.

Capital Receipts and Borrowings

15. The Non Debt Capital Receipts have been projected to grow at a rate of 4 per cent.
16. Revenue deficit situation has made the state to rely entirely on borrowings to meet capital expenditure. The actual borrowing will depend on the ability to repay and it is also constrained by interest payment to revenue receipt ratio.

Capital Expenditure

17. The revenue shortfall and increased expenditure commitments has pushed the State into revenue deficit. With the end of GST compensation from 2022-23 and reduction of State share in tax devolution due to 15th FC award the capital expenditure may come down in future years.

Disclosures as required under Sec 5(2)(c) of KFRA

STATEMENT-1

Tax Expenditure / Revenue Foregone under Deferment of Purchase Tax on Sugar cane pertaining to Financial Year 2019-20 & First three quarters of Financial Year 2020-21

SL No	Name of Sugar Unit	Value of Exemption/ Concession in Fy 2019-20 (Rs. In Lakhs)	Value of Exemption / Concession in Fy 2020-21 (Rs. In Lakhs)	Type of Concession
1	2	3	4	5
Joint Commissioner of Commercial Taxes (Admn), Belgavi				
1	M/s. Parry's Sugar Industries, Ramdurg.	161.81	0	Sugarcane purchase tax converted into intrest free loan pertaining to FY (2015-16) as per Govt. Order No. CI-117 SSK-2018, Bangalore dated 23-05-2019
2	M/s. Satish Sugars Ltd., Hunshyal Tq.Gokak. (2014-15)	381.80	0	Sugarcane purchase tax converted into interest free loan pertaining to FY (2014-15) as per Govt. Order No. CI-18 SSK-2019, Bangalore dated 16-10-2019.
3	M/s. Satish Sugars Ltd., Hunshyal Tq.Gokak. (2015-16)	304.83	0	Sugarcane purchase tax converted into interest free loan pertaining to FY (2015-16) as per Govt order No.CI 20 SSK 2019 Bangalore dated: 05-09-2019
4	M/s. Sri Someshwar S S K N , Bailhongal	475.00	0	Sugarcane purchase tax converted into interest free loan pertaining to FY (2005-06 to 2012-13) as per Govt. Order No. CI-10 SSK-2019, Bangalore dated 30-03-2019.
5	M/s. Godavari Sugar & Bio-Refineries Ltd,Sameerwadi	303.59	0	Sugarcane purchase tax converted into interest free loan pertaining to FY(2015-16) as per Govt. Order

SL No	Name of Sugar Unit	Value of Exemption/ Concession in Fy 2019-20 (Rs. In Lakhs)	Value of Exemption / Concession in Fy 2020-21 (Rs. In Lakhs)	Type of Concession
				No. CI-117 SSK-2018, Bangalore dated 23-05-2019
6	M/s. K.P.R Sugar Ltd, Kadari Road, Almel	199.60	0	Sugarcane purchase tax converted into interest free loan pertaining to FY (2015-16) as per Govt. Order No. CI-117 SSK-2018, Bangalore dated 23-05-2019
Total		1826.63	0	
Joint Commissioner of Commercial Taxes (Admn), Mysore				
7	M/s. Bannari Amman Sugars Ltd., aalaganchi, Nanjangudu Tq	175.93	0	Sugarcane purchase tax converted into interest free loan (2015-16). As per Govt. Order No. CI-117 SSK-2018, Bangalore dated:23-05-2019
Total		175.93		
Joint Commissioner of Commercial Taxes (Admn), Dharwad				
8	M/s. Vijayanagar Sugars Pvt Ltd., Gangapur, Dist:Gadag	207.57	0	Sugar cane purchase tax Conversion in interest free loan (2014-15). As per Govt. Order No. CI-18 SSK-2019, Bangalore dated:16-10-2019
Total		207.57		
Joint Commissioner of Commercial Taxes (Admn), Kalaburgi				
9	M/s. Bhalkeshwar Sugar Ltd., Bajolga, Tq:Bhalki, Dist:Bidar	71.96	0	Sugarcane purchase tax converted into interest free loan (2015-16). As per Govt. Order No. CI-20 SSK-2019, Bangalore dated 27-09-2019

SL No	Name of Sugar Unit	Value of Exemption/ Concession in Fy 2019-20 (Rs. In Lakhs)	Value of Exemption / Concession in Fy 2020-21 (Rs. In Lakhs)	Type of Concession
10	M/s. Core Green Sugars & Fuels Pvt Ltd., Tumkur Dist, Yadgir	113.61	0	Sugarcane purchase tax converted into interest free loan (2015-16). As per Govt. Order No. CI-20 SSK-2019, Bangalore dated 27-09-2019
Total		185.57		
Grand Total		2395.7	0	

Statement 1A
Statement showing information related to Exemption/Deferment/Re-imbursement of Tax for the Financial Year 2019-20 and 2020-21

(Rs. in Lakhs)					
Division	Sl.No.	Trade Name TIN and Address	Exemption details		
			Exemption for the FY 2019-20	Exemption for the FY 2020-21 (First three quarters)	Remarks
I		DGSTO - 2, BENGALURU			
	1	M/s. Toyota Kirloskar Motor Pvt. Ltd. Plot No.1, Bidadi Industrial Area, Bidadi-562109 GSTIN-29AAACT5415B1ZO	0	2935.84	Interest Free SGST loan
II		DGSTO - 4, BENGALURU			
	2	M/s. TVS Motor Company, 2nd Floor, No.383, 16th Main, 3rd Block, Koramangala, Bengaluru-560095 TIN 29880058504	0	2205.67	Interest Free SGST loan
	3	M/s Honda Motor Cycle and scooter India Pvt Ltd., KIADB Industrial Area, Narasapura, Kolar	0	15800.52	Interest Free SGST Loan
	4	M/s. Klene Packs Ltd., PBN0.7611, 7th Mile Arekere gate, Bengaluru	0	39.38	Interest Free SGST Loan

(Rs. in Lakhs)					
Division	Sl.No.	Trade Name TIN and Address	Exemption details		
			Exemption for the FY 2019-20	Exemption for the FY 2020-21 (First three quarters)	Remarks
	5	M/s. Rohan Solar Pvt. Ltd. No.165/2, Krishnaraju Layout, Doraisanipalya, Bengaluru-76	0	250	VAT Re-imburement
	6	M/s. Kalyani Techpark Pvt. Ltd. No.165/2, Krishnaraju Layout, Doraisanipalya, Bengaluru-76	0	356.05	VAT Re-imburement
	7	M/s. Acme Kaithal Solar Power Pvt. Ltd.No.38, Chittiguppa Village, Bidar	0	65.61	VAT Re-imburement
	8	M/s. Badve Engineering Ltd.,Plot No.207 to 210, 211P, 234P & 235 to 238, KIADB, Narasapura Industrial Area, Kolar District, Kolar (TIN 29900676480)	0	10795.23	Interest Free VAT loan
	9	M/s. Swastid Engineering Pvt. Ltd. Plot No.186-P & 187, KIADB Jakkasandra Industrial Area, Kasaba Hobli, Malur Taluk (TIN 29401244496)	0	245.41	Interest Free VAT loan
III		DGSTO - 3, BENGALURU			
	10	M/s. Chikku Energy Pvt. Ltd., NO 202, 2nd Floor, Shresta Bhumi, No 87 opposite to KIMS Opposite, K R Road, Bengaluru.	0	15.74	VAT Re-imburement
IV		DGSTO - 6, BENGALURU			
	11	M/s. Maruthi Coconut Industries GSTIN-29AAYPM4096Q1ZV	0	3.92	VAT Re-imburement
	12	M/s. Mahendra Agro Industries GSTIN-29AALPA1492P2Z6	0	3.43	VAT Re-imburement
	13	M/s. Hanuman Agro Products GSTIN-29AAIFH4370H1Z8	0	7.53	VAT Re-imburement
	14	M/s. Nestle India Ltd, Industrial Area, Nanjangud, Mysore District	0	469.39	Interest Free SGST Loan

(Rs. in Lakhs)					
Division	Sl.No.	Trade Name TIN and Address	Exemption details		
			Exemption for the FY 2019-20	Exemption for the FY 2020-21 (First three quarters)	Remarks
	15	M/s. Ardex Endura (India) Pvt. Ltd.,Koramangala Village Road, Lakkenahalli, Solur Hobli, Magadi Taluk, Ramanagar District	0	252.13	Interest Free SGST Loan
	16	Avada Solar Energy Pvt. Ltd. Block No.4 & 7, avada Solar Park, Nagalamadike Hobali, Tumkuru.	0	568.38	VAT Re-imburement
V		DGSTO - BELGAVI			
	17	M/s. Dalmia Cement (Bharath) Ltd, Gokak GSTIN 29AADCA9414C1ZV	0	1982.38	Interest Free SGST Loan
VI		DGSTO - KALBURGI			
	18	M/s.Matrix Agro Pvt. Ltd. Polkapalli Village, Chincholi. TIN No: 29830698004	0	3.4	Interest Free SGST Loan
	19	M/s.Laxmi Ultralite Cement Products, Sy No.126/A/2HYMNABAD Road, Kalaburgi. TIN No: 29280647818	0	0.39	Interest Free SGST Loan
	20	M/s. Kalburgi Cement Pvt. Ltd., (formerly Vicat Sagar Cement Pvt Ltd.) Chatrasala Village, Tq. Chinchodi, Kalburgi Dist (TIN 29260478661)	0	735.69	Interest Free SGST Loan
VII		DGSTO - Davanagere			
	21	M/s. JSW Steel Limited, Sandur Tqu, Toranagallu. TIN29630016301	0	56927.23	Interest Free SGST Loan
	22	M/s. JSW Steel Limited, Sandur Tqu, Toranagallu. TIN29630016301	1071.82	0	CST Re-imburement
	23	M/s. Minera Steel & Power Pvt Ltd., Bellary	0	651.03	Interest Free SGST Loan

(Rs. in Lakhs)					
Division	Sl.No.	Trade Name TIN and Address	Exemption details		
			Exemption for the FY 2019-20	Exemption for the FY 2020-21 (First three quarters)	Remarks
	24	M/s. SLR Metaliks Limited, 30th Ward, Sy.No.275CI and 275C3 Door No.1323, Near Siddipriya Kalyana Mantapa, Hospete	0	920.98	Interest Free VAT Loan
VIII		DGSTO - DHARWAD			
	25	M/s. Fortune Cotton & Agro Industries, Gourampur Village, Haveri, (GSTIN 29AACFF3355K1Z8)	0	696.74	Interest Free SGST Loan
	26	M/s. Gujarat Ambuja Exports Limited, Hulasoggi Village, Shiggoan Taluk, Haveri	0	187.87	Interest Free VAT Loan
	27	M/s. Tata Motors Limited, Belur Industrial Area, Mummigatti Post, Dharwad District	0	7690.04	Interest Free SGST Loan
	28	M/s. Tata Marcopolo Motors Limited, Belur Industrial Area, Mummigatti Post, Dharwad District	0	1382.35	Interest Free VAT Loan
	29	M/s. Tata Marcopolo Motors Limited, Belur Industrial Area, Mummigatti Post, Dharwad District	0	815.14	Interest Free SGST Loan
	30	M/s. Tata Marcopolo Motors Limited, Belur Industrial Area, Mummigatti Post, Dharwad District	0	116.43	CST Re-imbusement
IX		DGSTO - MANGALORE			
	31	Mangalore Refinery and Petrochemicals Ltd., Managalore	0	748.83	Interest Free VAT Loan
	32	M/s. Brightflexi International Pvt. Ltd., No.161-B, Baikampady Industrial Area, Mangaluru	0	372.65	Interest Free SGST Loan
	33	M/s. Hangyo Ice creams Pvt Ltd., Mangaluru	0	23.52	Interest Free VAT Loan
X		DGSTO - SHIVAMOGGA			
	34	M/s. Rushil Decor Ltd	0	310.39	Interest Free SGST Loan
TOTAL			1071.82	107579.29	

**Statement 1B
(Abstract of Statement 1A)**

(Rs. in Lakhs)					
Sl.No.	Tax Exemption details and Explanation	FY 2019-20		FY 2020-21 (First three quarters)	
		No. of units	Rs.	No. of units	Rs.
1	VAT Reimbursement	8	0	8	1270.66
2	CST Re-imburement	2	1071.82	2	116.43
3	Interest Free VAT Loan	7	0	7	14304.19
4	Interest Free SGST Loan	17	0	17	91888.01
Total		34	1071.82	34	107579.29

Statement 1C

Statement showing information related to Exemption/Deferment/Re-imburement of Tax for the Financial Year 2019-20 and First three quarters for the Financial Year 2020-21

Sl.No.	Type of Exemption (Exemption/Deferment/Re-imburement)	Units utilising the Exemption	Exemption Amount for the Financial year 2019-20	Exemption for the First three quarters for the financial year 2020-21
1	Interest Free SGST loan	M/s.Toyota Kirloskar Motor Pvt. Ltd. Plot No.1, Bidadi Industrial Area, Bidadi-562109 GSTIN-29AAACT5415B1ZO	0	2935.84
2	Interest Free SGST loan	M/s. TVS Motor Company, 2nd Floor, No.383, 16th Main, 3rd Block, Koramangala, Bengaluru-560095 (TIN 29880058504)	0	2205.67
3	Interest Free SGST Loan	M/s Honda Motor Cycle and scooter India Pvt Ltd., KIADB Industrial Area, Narasapura, Kolar	0	15800.52

Sl.No.	Type of Exemption (Exemption/ Deferment/ Re-imburement)	Units utilising the Exemption	Exemption Amount for the Financial year 2019-20	Exemption for the First three quarters for the financial year 2020-21
4	Interest Free SGST Loan	M/s. Klene Packs Ltd., PBNo.7611, 7th Mile Arekere gate, Bangaluru	0	39.38
5	VAT Re-imburement	Rohan Solar Pvt. Ltd. No.165/2, Krishnaraju Layout, Doraisanipalya, Bengaluru-76	0	250
6	VAT Re-imburement	M/s. Kalyani Techpark Pvt. Ltd. No.165/2, Krishnaraju Layout, Doraisanipalya, Bengaluru-76	0	356.05
7	VAT Re-imburement	M/s. Acme Kaithal Solar Power Pvt. Ltd.No.38, Chittiguppa Village, Bidar	0	65.61
8	Interest Free VAT loan	M/s. Badve Engineering Ltd.,Plot No.207 to 210, 211P, 234P & 235 to 238, KIADB, Narasapura Industrial Area, Kolar District, Kolar (TIN 29900676480)	0	10795.23
9	Interest Free VAT loan	M/s. Swastid Engineering Pvt. Ltd. Plot No.186-P & 187, KIADB Jakkasandra Industrial Area, Kasaba Hobli, Malur Taluk (TIN 29401244496)	0	245.41
10	VAT Re-imburement	M/s. Chikku Energy Pvt. Ltd., NO 202, 2nd Floor, Shresta Bhumi, No 87 opposite to KIMS Opposite, K R Road, Bengaluru.	0	15.74
11	VAT Re-imburement	M/s. Maruthi Coconut Industries GSTIN-29AAYPM4096Q1ZV	0	3.92
12	VAT Re-imburement	M/s. Mahendra Agro Industries GSTIN-29AALPA1492P2Z6	0	3.43
13	VAT Re-imburement	M/s. Hanuman Agro Products GSTIN-29AAIFH4370H1Z8	0	7.53
14	Interest Free SGST Loan	M/s. Nestle India Ltd, Industrial Area, Nanjangud, Mysore District	0	469.39

Sl.No.	Type of Exemption (Exemption/ Deferment/ Re-imburement)	Units utilising the Exemption	Exemption Amount for the Financial year 2019-20	Exemption for the First three quarters for the financial year 2020-21
15	Interest Free SGST Loan	M/s. Ardex Endura (India) Pvt. Ltd.,Koramangala Village Road, Lakkenahalli, Solur Hobli, Magadi Taluk, Ramanagar District	0	252.13
16	VAT Re-imburement	Avada Solar Energy Pvt. Ltd. Block No.4 & 7, avada Solar Park, Nagalamadike Hobali, Tumkuru.	0	568.38
17	Interest Free SGST Loan	M/s. Dalmia Cement (Bharath) Ltd, Gokak GSTIN 29AADCA9414C1ZV	0	1982.38
18	Interest Free SGST Loan	M/s.Matrix Agro Pvt. Ltd. Polkapallli Village, Chincholi. (TIN No: 29830698004)	0	3.4
19	Interest Free SGST Loan	M/s.Laxmi Ultralite Cement Products, Sy No.126/A/2HYMNABAD Road, Kalaburgi. (TIN No: 29280647818)	0	0.39
20	Interest Free SGST Loan	M/s. Kalburgi Cement Pvt. Ltd., (formerly Vicat Sagar Cement Pvt Ltd.,) Chatrasala Village, Tq. Chinchodi, Kalburgi Dist (TIN 29260478661)	0	735.69
21	Interest Free SGST Loan	M/s. JSW Steel Limited, Sandur Tqu, Toranagallu. (TIN29630016301)	0	56927.23
22	CST Re-imburement	M/s. JSW Steel Limited, Sandur Tqu, Toranagallu. (TIN29630016301)	1071.82	0
23	Interest Free SGST Loan	M/s. Minera Steel & Power Pvt Ltd., Bellary	0	651.03
24	Interest Free VAT Loan	M/s. SLR Metaliks Limited, 30th Ward, Sy.No.275CI and 275C3 Door No.1323, Near Siddipriya Kalyana Mantapa, Hospete	0	920.98

Sl.No.	Type of Exemption (Exemption/ Deferment/ Re-imburement)	Units utilising the Exemption	Exemption Amount for the Financial year 2019-20	Exemption for the First three quarters for the financial year 2020-21
25	Interest Free SGST Loan	M/s. Fortune Cotton & Agro Industries, Gourampur Village, Haveri, GSTIN 29AACFF3355K1Z8	0	696.74
26	Interest Free VAT Loan	M/s. Gujarat Ambuja Exports Limited, Hulasoggi Village, Shiggoan Taluk, Haveri	0	187.87
27	Interest Free SGST Loan	M/s. Tata Motors Limited, Belur Industrial Area, Mummigatti Post, Dharwad District	0	7690.04
28	Interest Free VAT Loan	M/s. Tata Marcopolo Motors Limited, Belur Industrial Area, Mummigatti Post, Dharwad District	0	1382.35
29	Interest Free SGST Loan	M/s. Tata Marcopolo Motors Limited, Belur Industrial Area, Mummigatti Post, Dharwad District	0	815.14
30	CST Re-imburement	M/s. Tata Marcopolo Motors Limited, Belur Industrial Area, Mummigatti Post, Dharwad District	0	116.43
31	Interest Free VAT Loan	Mangalore Refinery and Petrochemicals Ltd., Managalore	0	748.83
32	Interest Free SGST Loan	M/s. Brightflexi International Pvt. Ltd., No.161-B, Baikampady Industrial Area, Mangaluru	0	372.65
33	Interest Free VAT Loan	M/s. Hangyo Ice creams Pvt Ltd., Mangaluru	0	23.52
34	Interest Free SGST Loan	M/s. Rushil Decor Ltd	0	310.39
TOTAL			1071.82	107579.29

Statement-2
Compliance Cost of Major State Taxes

A) Commercial Taxes

Sl.No.	Class of Taxpayers	Nature of work relating to compliance	Total Cost per tax payer per annum (in Rs.)
1 - GST Taxpayers with turnover of:			
(a)	0 to 20 Lakhs	Maintenance of books of accounts and filing of returns	6,000
(b)	20 to 50 Lakhs	Maintenance of books of accounts and filing of returns	10,000
(c)	50 to 200 Lakhs	Maintenance of books of accounts and filing of returns	20,000
(d)	200 to 500 Lakhs	Maintenance of books of accounts and filing of returns	50,000
(e)	Above 500 Lakhs	Maintenance of books of accounts and filing of returns	75,000
2 - Profession Tax - Employers		Maintenance of books of accounts and filing of returns	6,000

B) Stamp Duty - Stamps and Registration Department

Sl. No.	Type of Documents	
1	Optionally Registrable Documents	Expenditure
a	Stamp Duty payment through DD/Pay Order	Commission will be collected by Banks as per their rules from the public.
b	Stamp Duty payment through Franking Machine.	Service charge of Rs.5/- per sheet. (Franking)
c	Stamp Duty payment through e-Stamping where amount is Rs.100 and below.	e-Stamping Service charge of Rs.10/- collected from public by ACC & SHCIL
d	Stamp Duty payment through e-Stamping where amount is Rs.101 to 5000 below.	e-Stamping Service charge of Rs.15/- collected from public by ACC & SHCIL.
e	Stamp Duty payment through e-Stamping	SHCIL deduct 0.65% commission from total stamp duty collected through e-Stamping.

2	Compulsory Registrable Documents		Expenditure
	a	Stamp Duty payment through e-Stamping where amount is Rs.100 and below.	e-Stamping Service charge of Rs.10/- collected from public by ACC & SHCIL.
	b	Stamp Duty payment through e-Stamping where amount is Rs.101 to 5000 below.	e-Stamping Service charge of Rs.15 collected from public by ACC & SHCIL.
	c	Stamp Duty payment through e-Stamping	SHCIL (Stock Holding Corporation Of India Limited) deduct 0.65% commission from total stamp duty collected through e-stamping.
	d	Stamp Duty payment through DD/Pay Order	Commission will be collected by Bank as per their rules from the public.
	e	Registration Fee payment through DD/Pay Order	Commission will be collected by Bank as per their rules from the public.
	f	Stamp Duty & Registration Fee paid through Khajane-2 challan .	Nil

* ACC. (Authorised Collection centre) .

* SHCIL (Stock Holding Corporation Of India Limited)

C) TRANSPORT DEPARTMENT

TYPE OF TAX/ FEES		AVERAGE ANNUAL COMPLIANCE COST FOR TAX PAYER/ENTITY	
		DD/ BANK CHARGES	POSTAL CHARGES
1	LIFE TIME TAX	Rs.160/-	Rs.25/-
2	QUARTERLY TAX	Rs.50/-	Rs.25/-
3	DRIVING & RENEWAL OF LICENCE	-	Rs.25/-

NOTE:-

1. Forms for payment of TAX/FEE is being supplied by department to public @ free of cost.
2. Vehicle tax being collected less than Rs.3500/- by cash hence no expenditure incurred by Individual.
3. E-payment introduced to reduce the expenditure on D.D./ Bank charges.

**EXPENDITURE BEING INCURRED BY INDIVIDUAL OR ENTITY PAYING THE
MOTOR VEHICLES TAX/ FEES (2019-20) (AVERAGE)**

Sl.No	Type of MV	No. of MVs Registered	D.D. CHARGES		POSTAL CHARGES		TOTAL
			Rate of charges (in Rs.)	Amount (in Rs.)	Rate of charges (in Rs.)	Amount (in Rs.)	
1	Two wheelers (LTT)	1160971	50/-	58048550/-	25/-	29024275/-	87072825/-
2	Three wheelers (LTT-Goods)	51290	70/-	3590300/-	25/-	1282250/-	4872550/-
3	Four wheeler (LTT)	261593	210/-	54934530/-	25/-	6539825/-	61474355/-
4	Light Goods vehicle	73743	160/-	11798880/-	25/-	1843575/-	13642455/-
5	Heavy Goods vehicle	18956	160/-	3032960/-	25/-	473900/-	3506860/-
6	Heavy Passenger vehicle	9074	1200/-	10888800/-	25/-	226850/-	11115650/-
7	Driving Licence	2275381	-	-	25/-	56884525/-	56884525/-
GRAND TOTAL:				142294020/-	-	96275200/-	238569220/-

NOTE: - 1) Forms for payment of TAX/ FEE is being supplied by department to public @ free of cost.

2) Vehicle tax being collected less than Rs.3500/- by cash hence no expenditure

incurred by individual.

3) E-payment introduced to reduce the expenditure on DD /Bank charges.

D) Excise Department

Sl. No.	Type of Tax	Cost of compliance (average annual expenditure per tax payer/entity in Rs)
1	The office accommodation provided to the supervisory staff within the premises of the Distillery/Brewery/Winery	<p>Rs.12.20 lakh per annum (A total of 61 varied types of manufactories i.e., IML Distilleries/Composite Distilleries/Breweries/Wineries renewed for the Excise year 2020-21 taking into consideration a standard prototype of 200 sq feet office accommodation at the rate of Rs.100 per sq feet)</p> <p>The average annual expenditure per tax payer/entity is Rs.20,000/-</p>
2	The cost of the Security Excise Adhesive Labels (EAL) affixed on the IMFL/Wine bottles presently borne by the Distillers/Vintners.	<p>The cost of the Security Excise Adhesive Labels (EAL) borne by the licensee works out to Rs.107.94 crore (including GST) for the period January 1, 2020 to December 31, 2020.</p> <p>The average annual expenditure per tax payer/entity in case of Distilleries is Rs. 3,46,72,396/-</p> <p>The average annual expenditure per tax payer/entity in case of Wineries is Rs. 5,07,288/-</p>

Statement-3
Revenue Consequences of Capital Expenditure and physical assets of major departments

A. Education Department

(in Rs.)

Description	Class rooms existing up to 2019-20	Class rooms added in 2020-21	Total class rooms	Normative Maintenance Cost per school per annum
Primary Education	284758	492	285250	Rs.5,400 for Primary School and Rs.6,790 for Higher Primary
Secondary Education	67359	285	67644	7,400
PU Education	7324	237	7561	1620

B. Health Department

(Rs in Lakhs)

Description	Existing upto 2018-19	Added in 2019-20	Total number of Assets	Normative Maintenance Cost per building per annum
ANM Sub Centres	6595	-	6595	0.25 lakh per building with a Total of 1648.75 Lakhs
Primary Health Centres	2348	-	2348	1.0 lakh per building with a Total of 2348 Lakhs
Community Health Centres	207	-	207	2.0 lakh per building with a Total of 414 Lakhs
Taluk Level Hospitals	146	-	146	3.00 lakh per building with a Total of 438 Lakhs
District Hospitals	15	-	15	5.00 lakh per building with a Total of 75 Lakhs

C. Water Resources Department

(In Rs. crore)

Boards	Value of Assets Created upto 2019-20	Addition in value of Assets during FY 2019-20	Total Assets
KNNL	30,446.12	281.19	14,883.99
VJNL	10,522.72	1436.98	11959.70
KBJNL	31,678.03	2129.47	33,807.50
CNNL	24,675.20	2111.37	26786.57
Total	97,322.07	5959.01	87,437.76

Note: KNNL-Karnataka Neeravari Nigam Limited, VJNL- Visvesvaraya Jala Nigam Limited ,KBJNL-Krishna Bhagya Jala Nigam Limited, CNNL-Cauvery Neeravari Nigam Limited.

(In Hectares)

Boards	Irrigation potential Created upto 2019-20	Irrigation potential Created during FY 2020-21	Total
KNNL	1427890	37193.00	1465083
VJNL	14,440	-	14440
KBJNL	7096.08	7706	14802.08
CNNL	627335	-	627335
Total	2076761.08	44899	2105796

D. Public Work Department

Sl. No.	Assets	Total Assets up march 2020	Assets added in FY 2020-20	Total Assets (3+4)	Annual normative maintenance for FY 2020-21 (Rs. In lakhs)
1	2	3	4	5	6
I	ROADS (in Kms)				
(a)	National Highways	7588.68	-	7588.68	
(b)	State Highways	21193.85	5160.19	26354.04	22510.02
(c)	Major District Roads	54197.27	7769.39	61966.66	28471.02
II	BRIDGES (In nos)				
(a)	State Highways	25658	4	25662	4520.53
(b)	Major District Roads	56234	46	56280	4998.43
III	BUILDINGS				
(a)	Non-Residential	4942	4	4946	25473.39
(b)	Residential	5451	2	5453	12254.3

PWD Roads Details

Sl. No	Zone	Assets	Total Assets up march 2020	Assets added in FY 2020-20	Total Assets	Annual normative maintenance for FY 2020-21 (Rs. In lakhs)
1	South	State Highways	4592.40	3070.15	7662.55	6900.00
		Major District Roads	19143.55	4274.91	23418.46	10200.00
2	North	State Highways	8555.50		8555.50	5080.56
		Major District Roads	18868.96		18868.96	4080.89
3	North East	State Highways	4978.63		4978.63	2796.46
		Major District Roads	8402.82		8402.82	2915.13
4	Central	State Highways	3067.32	2090.04	5157.36	7733.00
		Major District Roads	7781.94	3494.48	11276.42	11275.00
Grand Total		State Highways	21193.85	5160.19	26354.04	22510.02
		Major District Roads	54197.27	7769.39	61966.66	28471.02
5	National Highways	National Highways	7588.68		7588.68	

PWD Bridges Details

Sl. No	Zone	Assets	Total Assets up march 2020	Assets added in FY 2020-20	Total Assets	Annual normative maintenance for FY 2020-21 (Rs. In lakhs)
1	South	State Highways	1176		1176	1300.00
		Major District Roads	3623		3623	1600.00
2	North	State Highways	14857		14857	831.06
		Major District Roads	31724		31724	385.07
3	North East	State Highways	6055		6055	504.47
		Major District Roads	12558		12558	669.36
4	Central	State Highways	3570	4	3574	1885.00
		Major District Roads	8329	46	8375	2344.00
Grand Total		State Highways	25658	4	25662	4520.53
		Major District Roads	56234	46	56280	4998.43
5	National Highways		2844		2844	

PWD Buildings Details

Sl. No	Zone	Assets	Total Assets up march 2020	Assets added in FY 2020-20	Total Assets	Annual normative maintenance for FY 2020-21 (Rs. In lakhs)
1	South	Non-Residential	1610		1610	19300.00
		Residential	1468		1468	9500.00
2	North	Non-Residential	2070	2	2072	2664.28
		Residential	1688	2	1690	700.94
3	North East	Non-Residential	640		640	1517.11
		Residential	974		974	312.05
4	Central	Non-Residential	622	2	624	1992.00
		Residential	1321		1321	1741.31
Grand Total		Non-Residential	4942	4	4946	25473.39
		Residential	5451	2	5453	12254.3
5	National Highways	Non-Residential	5		5	
		Residential	8		8	

E. Social Welfare Department

(Rs. in lakhs)

Description (Type of hostels)	Existing upto 2019-20	Hostels added in 2020-21	Total hostels	Normative maintenance cost per hostel per annum
Pre-Matric hostels	1233	0	1233	42.28
Post-Matric hostels	634	0	634	25.58

F. Scheduled Tribes Welfare Department

Description (Types of Hostels)	Existing up to 2019-20	Hostels added in 2020-21	Total Hostels	Normative Maintenance Cost per hostel per annum (For 100 Students) (in Rs. lakhs)
Pre Matric Boys Hostels	96	0	96	21.93
Pre Matric Girls Hostels	40	0	40	22.57
Post Matric Boys Hostels	68	0	68	21.40
Post Matric Girls Hostels	51	0	51	21.73
Total	255	0	255	87.63

G. Karnataka Residential Educational Institutions Society (KREIS)

Sl. No	Details	Existing MDRS/ KRCRS/PU School complex	New School Complex added during 2020- 21	Total School/ College complexes	Maintenance amount required per year per complex (Rs. in lakhs)
I. MDRS/KRCRS Complexes					
a)	SC MDRS/KRCRS Complexes	273	-	273	1.00
b)	ST MDRS/KRCRS Complexes	82	-	82	1.00
	Total	355	-	355	2.00
II. MD PU Residential College complexes					
a)	SC MDR PU College Complexes	10	-	10	1.00
b)	ST MDR PU College Complexes	2	-	2	1.00
	Total	12	-	12	2.00
	Total (I & II)	367	-	367	4.00

Statement -4
GOVERNMENT LAND DETAILS

Sl.No	Division	District	Extent in Acres
1	Bangalore Division	Bengaluru Rural	33680
2		Bengaluru Urban	5098
3		Chikkaballapura	92967
4		Chitradurga	62902
5		Davanagere	18689
6		Kolar	3358
7		Ramanagara	9368
8		Shimoga	12339
9		Tumkur	268949
TOTAL			507350
10	Mysore Division	Chamarajanagar	4329
11		Chikkamagalore	142555
12		D.K.(Mangalore)	3943
13		Hassan	3025
14		Kodagu	781
15		Mandya	8671
16		Mysure	849
17		Udupi	1233
TOTAL			165386
18	Belgavi Division	Bagalkote	12961
19		Belgavi	98594
20		Dharwad	15056
21		Gadag	1288
22		Haveri	26654
23		U.K.(Karwar)	4614
24		Vijayapura	48243
TOTAL			207410
25	Kalburgi Division	Bellary	58015
26		Bidar	23528
27		Kalaburgi	28901
28		Koppal	29053
29		Raichur	95738
30		Yadgiri	35712
TOTAL			270947
GRAND TOTAL			1151093

Statement 5

Future Expenditure Commitments of major policy changes during FY 2020-21

(Rs. in Crores)

Sl. No.	Huge Policy Decision	Project	2020-21	2021-22	2022-23	2023-24
1.	Construction of new Central Prisons at Mangaluru, Vijayapura, Bengaluru, Bidar	➤ Construction of new Central Prison at Mangaluru at an estimated cost of Rs.110.00 cr.	-	44.00	33.00	-
		➤ Construction of new Central Prison at Vijayapura at an estimated cost of Rs.100.00 cr.	30.00	40.00	30.00	-
		➤ Construction of new High Security Jail in the premises of Central Prison, Bengaluru at an estimated cost of Rs.100.00 cr.	30.00	40.00	30.00	-
		➤ Construction of new Central Prison at Bidar at an estimated cost of Rs.100.00 cr.	10.00	40.00	40.00	10.00
		TOTAL	70.0	164.0	133.0	10.0

Statement – 6
Liabilities in Public Private Partnership

(Rs. in Crore)

Sl No	Project	District	Estimated Project cost	Sponsoring Authority (Approved VGF details)		Status	VGF released in 2019-2020	Annuity paid in 2019-2020		Any other payment made in 2019-2020	Remarks
				Centre	State						
1	Improvement of Dharwad-Ramanagar-Alnavar (SH-34) under PPP-BOT-VGF (Toll) basis.	Dharwad Belagavi	230.29	46.06	36.84	-	25.56	-	-	-	The need and release of VGF grants for the year 2021-22 will require the timely recommendation of the Department of Administration and KRDC.
2	In DBFOT-VGF (Toll) model from Yalahanka - Andhra Pradesh border to KM 0.13+ 800 to 0.89 + 417 state highway in PPP model.		380.85	76.17	76.17	-	6.47	-	-	-	An estimated amount of Rs.7.00 crore has been allocated for the VGF release of this project for the year 2020-21. At present, the VGF release proposal of Rs.0.74 crores in November -2020 has been sent to the Finance Department for approval. The demand for the release of the VGF residual amount may be released under this line grant, if necessary. Otherwise, it will be postponed to 2021-22, requiring timely recommendation / demand from the Administration Department and KRDC.

Sl No	Project	District	Estimated Project cost	Sponsoring Authority (Approved VGF details)		Status	VGF released in 2019-2020	Annuity paid in 2019-2020		Any other payment made in 2019-2020	Remarks
				Centre	State						
3	Road development from Mudgal to Raichur via Lingasugoor, Pammanakal, Kartihaal, Siravara road.	Kalyana Karnataka region	644.0	128.8	128.8	-	64.4	-	-	-	The proposal for these projects is under the concept of KRDCCLVT, which is expected to take up the project by 2021-22. Half of the state government's 20% VGF requirement is reported by KRDCCLVT as a demand for 2021-22.
4	Development of Sindanur-Raichur Hosur Siddaramapur, Gadwal Cross Road, Chandrabanda Cross, D. Ramapura Cross Road and Central Highway - 167 in PPP mode.		546.4	109.28	109.28	-	54.64	-	-	-	The VGF grant requirement for these projects for 2021-22 requires timely recommendation / demand
5	Central Naval Ministry to develop Kanniyilly new port south of Belakeri port to Navamngalore port with capacity of 10 MTPA	Uttara Kannada	1720	-	-	The Techno Economic Feasibility Report of this project has been prepared by AECOM. A letter from the State Government to the Secretary of the Union Ministry of Shipping will be sent on 20.10.2016. M / s to review and review the Techno Economic Feasibility Report (TEFR) currently produced by AECOM. iDeCK has been requested.	-	-	-	-	M / s is the Techno Economic Feasibility Report (TEFR) prepared by AECOM. The next step can be taken after iDeCK is reviewed and revised. The proposal for this project is in its infancy, and the VGF requirement is proposed and will be proposed in the near future.

Sl No	Project	District	Estimated Project cost	Sponsoring Authority (Approved VGF details)		Status	VGF released in 2019-2020	Annuity paid in 2019-2020		Any other payment made in 2019-2020	Remarks
				Centre	State						
6	Developing in the Swiss Challenge Model in MTPA capacity.	Uttara Kannada	1767	-	-	M / s for this project. Indian Ports Associates (IPA) has technically reviewed the detailed project report prepared by JSW and submitted it to the government in March 2018. In connection with this project, M / s. iDeCK submits the Financial Feasibility Report to the Government in March 2018. Subsequently, in October 2019, the Draft Concession Agreement was submitted to the Government. M / s at Government Level Meeting on 25.09.2020. JSW has been asked to make a clear stand on the development of the Pavinikurve port on the Swiss Challenge model.	-	-	-	-	The government has to take appropriate decisions on the development of the Pavinakurve port on the Swiss Challenge model.
PPP litigation demands payment											
1	The Sandoru Bypass Project Ltd's lawsuit allows for litigation	Bellary	18.50	-	-	Operation	-	-	-	20.40	A compensation of Rs.20.40 crores for compensation for losses due to land transfers and rate hikes and the extension of the remittance period has been lodged with the State / Public and Infrastructure Departments in the State High Court, to facilitate the demand.